


ಕರ್ನಾಟಕದಲ್ಲೇ ಮೊಟ್ಟಮೊದಲ ಬಾರಿಗೆ UPSC/KAS ಪರೀಕ್ಷೆಯನ್ನು ಕನ್ನಡ
ಮಾಧ್ಯಮದಲ್ಲಿ ತಯಾರಿನಡೆಸಲು ರಚಿಸಿರುವಂತಹ ವೆಬ್ ಸೈಟ್



UPSC/KAS ಪ್ರಚಲಿತ ವಿದ್ಯಮಾನಗಳ ಮಾಸಿಕ ಕೈಪಿಡಿ

ಜನವರಿ -2019

ಭಾಗ- 1

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

<http://www.nammaiasacademy.com>

DOWNLOAD OUR ANDROID MOBILE APP

<http://www.nammaiasacademy.com/download-app>

POLITY

1. ಸೀಸ ಇರುವ ಮ್ಯಾಗ್ನಿಯನ್ನು ನಾವೇಕೆ ತಿನ್ನಬೇಕು: ಸುಪ್ರೀಂ ಕೋರ್ಟ್

ಪ್ರಮುಖ ಸುದ್ದಿ

- ಸೀಸ ಇರುವ ಮ್ಯಾಗ್ನಿಯನ್ನು ನಾವು ಏಕೆ ತಿನ್ನಬೇಕು' ಎಂದು ಖಾದ್ಯ ಪದಾರ್ಥಗಳನ್ನು ಉತ್ಪಾದಿಸುವ ಬೃಹತ್ ಕಂಪನಿ ನೆಸ್ಲೆ ಇಂಡಿಯಾ ಪರ ವಕೀಲರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಮುಖ್ಯ ಅಂಶಗಳು

- ತನ್ನ ಜನಪ್ರಿಯ ಬ್ರಾಂಡ್ ಆಗಿರುವ ಮ್ಯಾಗ್ನಿ ನೂಡಲ್ಸ್‌ನಲ್ಲಿ ಸೀಸವಿರುವುದನ್ನು ಪ್ರಮುಖ ಎಫ್‌ಎಂ‌ಸಿ‌ಜಿ ಕಂಪನಿ ನೆಸ್ಲೆ ಇಂಡಿಯಾ ಲಿ. ಗುರುವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಇದರೊಂದಿಗೆ ಕಂಪನಿಗೆ ಭಾರೀ ಹಿನ್ನಡೆಯಾಗಿದೆ.
- ವಿಚಾರಣೆ ಸಂದರ್ಭ ನೆಸ್ಲೆ ಇಂಡಿಯಾದ ಪರ ವಕೀಲರು ನ್ಯಾಯಾಲಯಕ್ಕೆ ಈ ಮಾಹಿತಿಯನ್ನು ನೀಡಿದರು.
- ಸರ್ವೋಚ್ಚ ನ್ಯಾಯಾಲಯದ ವಿಚಾರಣೆಯು ಮ್ಯಾಗ್ನಿ ನೂಡಲ್ಸ್‌ನ ಸುರಕ್ಷತೆಯ ಬಗ್ಗೆ ಪ್ರಶ್ನೆಗಳಿದ್ದ ಬಳಿಕ ಸರ್ಕಾರ ವಿರುದ್ಧ ನೆಸ್ಲೆ ಚರ್ಚೆ ಮತ್ತೆ ಕಾವು ಪಡೆದುಕೊಂಡಿರುವುದರ ಸ್ಪಷ್ಟ ಸಂಕೇತವಾಗಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ನಿವಾರಣಾ ಆಯೋಗ (ಎನ್‌ಸಿಡಿಆರ್‌ಸಿ) ನಡೆಸಲಿರುವ ವಿಚಾರಣೆಗೆ ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ನಿಡಿರುವ ವರದಿಯೇ ತಳಹದಿಯಾಗಲಿದೆ ಎಂದು ಹೇಳಿದೆ.
- ನಿಯಮಗಳ ಪಾಲನೆ ನೀಡದಿರುವುದು, ಲೇಬಲಿಂಗ್ ಹಾಗೂ ಜಾಹೀರಾತುಗಳಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರವು 640 ಕೋಟಿ ದಂಡ ವಿಧಿಸಿ

ಕಂಪನಿ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ 2015ರ ಡಿಸೆಂಬರ್ 16ರಂದು ತಡೆ ನೀಡಿತ್ತು.

- ಅಲ್ಲದೇ, ಕಂಪನಿಯ ಉತ್ಪನ್ನವಾದ ಮ್ಯಾಗಿಯನ್ನು ಪರೀಕ್ಷೆಗೊಳಪಡಿಸಿದ ನಂತರ ವರದಿ ಸಲ್ಲಿಸುವಂತೆ ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಗೆ ಸೂಚನೆಯನ್ನೂ ನೀಡಿತ್ತು.

ಏನಿದು ವಿವಾದ ?

- ಇತ್ತೀಚೆಗೆ ಉತ್ತರಪ್ರದೇಶದ ಹಲವು ಮಳಿಗೆಗಳ ಮೇಲೆ ದಾಳಿ ನಡೆಸಿದ್ದ ಆಹಾರ ಇಲಾಖೆ ಅಧಿಕಾರಿಗಳು ಮ್ಯಾಗಿ ನೂಡಲ್ಸ್ ಪೊಟ್ಟಣಗಳನ್ನು ವಶಪಡಿಸಿಕೊಂಡಿದ್ದರು. ಇವುಗಳನ್ನು ತಪಾಸಣೆಗೆ ಗುರಿಪಡಿಸಿದ ವೇಳೆ ಅವುಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ರಾಸಾಯನಿಕ ಇರುವುದು ಪತ್ತೆಯಾಗಿದೆ. ನಿಯಮಗಳ ಅನ್ವಯ ಯಾವುದೇ ಸಂಸ್ಕೃತ ಆಹಾರ ಪದಾರ್ಥದಲ್ಲಿ 0.11ಪಿಪಿಎಂನಿಂದ 2.5 ಪಿಪಿಎಂನಷ್ಟು ಸೀಸದ ಅಂಶ ಇರಲು ಅವಕಾಶವಿದೆ. ಆದರೆ ಉತ್ತರಪ್ರದೇಶದಲ್ಲಿ ವಶಪಡಿಸಿಕೊಳ್ಳಲಾದ ಮ್ಯಾಗಿ ಪ್ಯಾಕ್‌ನಲ್ಲಿ 17.2 ಪಿಪಿಎಂನಷ್ಟು ಸೀಸ ಪತ್ತೆಯಾಗಿದೆ. ಹೀಗಾಗಿ ಇತರ ರಾಜ್ಯಗಳಲ್ಲಿಯೂ ಮ್ಯಾಗಿಯಲ್ಲಿರುವ ರಾಸಾಯನಿಕ ಅಂಶಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರ ಈ ನಿಟ್ಟಿನಲ್ಲಿ ತನಿಖೆಯನ್ನು ಆರಂಭಿಸಿದೆ.

ಎಂಎಸ್‌ಜಿ ಎಂದರೇನು ?

- ಅಮಿನೋ ಆಸಿಡ್‌ನಂಥ ಮೊನೊಸೋಡಿಯಂ ಗ್ಲುಟಮೇಟ್(ಎಂಎಸ್‌ಜಿ) ಹಲವು ಕೃಷಿ ಉತ್ಪನ್ನಗಳಲ್ಲಿ ಸಹಜವಾಗಿ ಇರುತ್ತವೆ. ಕೆಲವೊಮ್ಮೆ ರುಚಿ ಹೆಚ್ಚಿಸಲು ಆಹಾರ ಪದಾರ್ಥಗಳಿಗೆ ಕೃತಕವಾಗಿಯೂ ಸೇರಿಸಲಾಗುತ್ತದೆ. ಇಂಥ ಸಂಯೋಜನೀಯಗಳು ಆರೋಗ್ಯಕ್ಕೆ ಮಾರಕ. ಅದರಲ್ಲೂ ಮಕ್ಕಳಿಗೆ ಇದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಒಂದು ವೇಳೆ ಆಹಾರ ಪದಾರ್ಥದಲ್ಲಿ ಎಂಎಸ್‌ಜಿ ಸೇರಿಸಿದ್ದರೂ, ಅದರ ಪ್ರಮಾಣವನ್ನು ಪೊಟ್ಟಣದ ಮೇಲೆ ನಮೂದಿಸಬೇಕು.

ಮೋನೋಸೋಡಿಯಂ ಗ್ಲೂಟಮೇಟ್ ಮಾರಕ ಏಕೆ?

- ಆಹಾರ ಸುರಕ್ಷೆ ಹಾಗೂ ಗುಣಮಟ್ಟ ಪ್ರಾಧಿಕಾರ ಮೋನೋಸೋಡಿಯಂ ಗ್ಲೂಟಮೇಟ್ ಅನ್ನು ಆಹಾರದಲ್ಲಿ ನಿಗದಿತ ಪ್ರಮಾಣದಲ್ಲಿ ಮಾತ್ರ ಬಳಸಬೇಕು ಎಂಬ ನಿಯಮ ವಿಧಿಸಿದೆ. 454 ಗ್ರಾಂ ಆಹಾರ ಪದಾರ್ಥದಲ್ಲಿ 3 ಗ್ರಾಂ (ಒಂದು ಟೀ ಸ್ಪೂನ್) ನಷ್ಟು ಎಮ್‌ಎಸ್‌ಜಿಯನ್ನು ಬಳಸುವುದಕ್ಕೆ ಅನುಮತಿ ಇದೆ. 500 ಗ್ರಾಂಗಿಂತ ಅಧಿಕ ಆಹಾರ ಪದಾರ್ಥಗಳಿಗೆ ಸುಮಾರು 5 ಗ್ರಾಂನಷ್ಟು ಎಮ್‌ಎಸ್‌ಜಿಯನ್ನು ಬಳಸಬಹುದು.

ಮ್ಯಾಗಿ ತಿನ್ನುವುದರಿಂದ ಏನೆಲ್ಲಾ ಅಪಾಯವಿದೆ?

- ಬೊಜ್ಜಿನ ಪ್ರಮಾಣ ಹೆಚ್ಚಳ-ಮ್ಯಾಗಿಯನ್ನು ಮೈದಾಹಿಟ್ಟಿನಿಂದ ಮಾಡಲಾಗುತ್ತದೆ. ಆದರೆ, ಅದರಲ್ಲಿರುವ ನಾರು ಮತ್ತು ಪೌಷ್ಟಿಕಾಂಶಗಳನ್ನೆಲ್ಲಾ ತೆಗೆಯಲಾಗುತ್ತದೆ. ಬಳಿಕ ನಯವಾದ ಹಿಟ್ಟುಮಾತ್ರ ಉಳಿದುಕೊಳ್ಳುತ್ತದೆ. ಅಂದರೆ, ಕಾರ್ಬೋಹೈಡ್ರೇಟ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ. ಇದು ಸಕ್ಕರೆಗೆ ಸಮ. ಇವು ದೇಹದಲ್ಲಿ ಸೇರಿಕೊಂಡು ಬೊಜ್ಜಿನ ಪ್ರಮಾಣ ಹೆಚ್ಚುವಂತೆ ಮಾಡುತ್ತದೆ. ಹೀಗಾಗಿ ಮ್ಯಾಗಿ ಸೇವನೆಯಿಂದ ಕೂಡ ದೇಹದಲ್ಲಿ ಬೊಜ್ಜಿನ ಪ್ರಮಾಣ ಜಾಸ್ತಿಯಾಗುತ್ತದೆ.
- ಮ್ಯಾಗಿಯಲ್ಲಿ ಮೇಣದ್ರಿ ಅಂಶ-ಮ್ಯಾಗಿಯನ್ನು ತಯಾರಿಸಲು ಅದಕ್ಕೆ ಬಳಸುವ ಪದಾರ್ಥಗಳನ್ನು ಒಮ್ಮೆ ಅಲ್ಲ ಎರಡು ಬಾರಿ ಹುರಿಯಲಾಗುತ್ತದೆ. ಈ ಕಾರಣಕ್ಕಾಗಿ ಮ್ಯಾಗಿಯಲ್ಲಿ ಎಣ್ಣೆ ಅಂಶ ಕಂಡು ಬರುವುದಿಲ್ಲ. ಆದರೆ, ಬಹುತೇಕರಿಗೆ ಈ ವಿಷಯ ಗೊತ್ತೇ ಇಲ್ಲ. ಅಲ್ಲದೆ ಮ್ಯಾಗಿಯನ್ನು ಬೇಯಿಸಿದ ಸಂದರ್ಭದಲ್ಲಿ ಅದು ಒಂದಕ್ಕೊಂದು ಅಂಟಿಕೊಂಡು ಮುದ್ದೆಯಾಗದೇ ಇರಲಿ ಎಂಬ ಕಾರಣಕ್ಕೆ ಮೇಣವನ್ನು ಲೇಪಿಸಲಾಗುತ್ತದೆ.
- ಹೆಚ್ಚಿನ ಸೋಡಿಯಂ ಅಂಶ-ಮ್ಯಾಗಿ ತುಂಬಾ ರುಚಿಯೆನಿಸುವುದಕ್ಕೆ ಕಾರಣ ಅದರಲ್ಲಿರುವ ಮೋನೋಸೋಡಿಯಂ ಗ್ಲೂಟಮೇಟ್ (ಎಮ್‌ಎಸ್‌ಜಿ)ಅಂಶ. ಸೋಡಿಯಂ ಗ್ಲೂಟಮೇಟ್ ದ್ರಾವಣ ಎಂತಲೂ ಇದು ಗುರುತಿಸಲ್ಪಟ್ಟಿದೆ. ಮ್ಯಾಗಿಯಲ್ಲಿ ರುಚಿ ಹೆಚ್ಚಿಸಲು ಉಪ್ಪು ಮತ್ತು ಸೋಡಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಮ್ಯಾಗಿಗೆ ರುಚಿಯನ್ನು ತಂದುಕೊಡುವುದೇ ಈ ಎರಡು ಪದಾರ್ಥಗಳು ಇವು ಮುಖದಲ್ಲಿ ಬೊಜ್ಜು ಶೇಖರಣೆಗೆ ಕಾರಣವಾಗುತ್ತದೆ. ಜತೆಗೆ

ರಕ್ತದ ಒತ್ತಡವನ್ನೂ ಜಾಸ್ತಿ ಮಾಡುತ್ತದೆ. ಮೋನೋಸೋಡಿಯಂ ಗ್ಲೂಟಮೇಟ್ ಅಂಶವನ್ನು ಟೊಮೆಟೋ, ಬಟಾಟೆ, ಅಣಬೆ ಮತ್ತಿತರ ತರಕಾರಿಗಳಲ್ಲಿಯೂ ಗುರುತಿಸಬಹುದಾಗಿದೆ.

2. ಕಾರ್ಮಿಕ ಸಂಘಟನೆ ಕಾಯ್ದೆ 1926 ರ ತಿದ್ದುಪಡಿಗೆ ಸಂಪುಟದ ಅನುಮೋದನೆ.

ಪ್ರಮುಖ ಸುದ್ದಿ

- ಪ್ರಧಾನ ಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿದ ಅವಕಾಶಗಳನ್ನು ಕಲ್ಪಿಸಲು ಕಾರ್ಮಿಕ ಕಾಯ್ದೆ , 1926 ರ ತಿದ್ದುಪಡಿಗೆ ಅನುಮೋದನೆ ನೀಡಿತು.

ಮುಖ್ಯ ಅಂಶಗಳು

ಇದರಿಂದ ಆಗುವ ಲಾಭಗಳು:

ಮಾನ್ಯತೆಯಿಂದ ಈ ಕೆಳಗಿನ ಪ್ರಯೋಜನಗಳು ಲಭಿಸಲಿವೆ.

- ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳ ಮಾನ್ಯತೆ.
- ತ್ರಿಪಕ್ಷೀಯ ಮಂಡಳಿಗಳಲ್ಲಿ ಕಾರ್ಮಿಕರಿಗೆ ನೈಜ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವಿಕೆ.
- ಸರ್ಕಾರದಿಂದ ಸ್ವೇಚ್ಛಾನುಸಾರ ಕಾರ್ಮಿಕ ಪ್ರತಿನಿಧಿಗಳ ನಾಮಕರಣದ ಮೇಲೆ ನಿಯಂತ್ರಣ, ಮತ್ತು
- ಕೈಗಾರಿಕಾ ಅಶಾಂತಿ ಮತ್ತು ಕಾನೂನು ಖಚ್ಚೆಗಳ ಕಡಿತ.
- ಉದ್ದೇಶಿತ ಕಾಯ್ದೆಯು ಸರ್ಕಾರದಿಂದ ತ್ರಿಪಕ್ಷೀಯ ಮಂಡಳಿಗಳಲ್ಲಿ ಕಾರ್ಮಿಕರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ನಾಮಕರಣವನ್ನು ಹೆಚ್ಚು ಪಾರದರ್ಶಕವಾಗಿರುವುದನ್ನು ಖಾತ್ರಿಪಡಿಸುತ್ತದೆ. ಹೀಗೆ ಮಾನ್ಯತೆ ಪಡೆದ ಕಾರ್ಮಿಕ ಸಂಘಟನೆಗಳು ಕೈಗಾರಿಕಾ ಸೌಹಾರ್ದತೆಯನ್ನು ಕಾಪಾಡುವ ಉತ್ತರದಾಯಿತ್ವ ಹೊಂದಿರುತ್ತವೆ.
- ಕೇಂದ್ರ/ರಾಜ್ಯ ಮಟ್ಟದಲ್ಲಿ ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡುವುದರಿಂದ ವಿವಿಧ ಇಲಾಖೆಗಳು ಇದನ್ನು ಪುನಾರಾವರ್ತಿಸುವುದನ್ನು ನಿಯಂತ್ರಿಸಿದಂತಾಗುತ್ತದೆ. ಮಾನ್ಯತೆ

ಪಡೆದ ಕಾರ್ಮಿಕ ಸಂಘಟನೆಗಳಿಗೆ ಕೇಂದ್ರ ಹಾಗೂ ರಾಜ್ಯ ಮಟ್ಟದಲ್ಲಿ ನಿರ್ದಿಷ್ಟ ಪಾತ್ರವನ್ನು ವಹಿಸಬಹುದಾಗಿದೆ.

3. 'ಸಂವಿಧಾನದ (ಪರಿಶಿಷ್ಟ ಪಂಗಡಗಳ) ಆದೇಶ (ತಿದ್ದುಪಡಿ) ವಿಧೇಯಕ 2018'ಕ್ಕೆ ಸಂಪುಟದ ಅನುಮೋದನೆ

ಪ್ರಮುಖ ಸುದ್ದಿ

- ಪ್ರಧಾನ ಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡಗಳ (ಎಸ್.ಟಿ.ಗಳು) ಪಟ್ಟಿಯಲ್ಲಿ ಮಾರ್ಪಾಡು ಮಾಡುವ ಸಲುವಾಗಿ ಸಂವಿಧಾನದ (ಪರಿಶಿಷ್ಟ ಪಂಗಡಗಳ) ಆದೇಶ 1950ಕ್ಕೆ ಕೆಲವೊಂದು ತಿದ್ದುಪಡಿಗಳನ್ನು ತರಲು ಸಂವಿಧಾನದ (ಪರಿಶಿಷ್ಟ ಪಂಗಡಗಳ) ಆದೇಶ (ತಿದ್ದುಪಡಿ) ಮಸೂದೆ 2018 ಹೆಸರಿನ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲು ತನ್ನ ಅನುಮೋದನೆ ನೀಡಿದೆ.

ಮುಖ್ಯ ಅಂಶಗಳು

- ಈ ಮಸೂದೆ ಕಾಯಿದೆಯಾದ ತರುವಾಯ, ಅರುಣಾಚಲ ಪ್ರದೇಶದ ಪರಿಶಿಷ್ಟ ಪಂಗಡದ ಪರಿಷ್ಕೃತ ಪಟ್ಟಿಯಲ್ಲಿ ಹೊಸದಾಗಿ ಸೇರಿದ ಸಮುದಾಯದ ಸದಸ್ಯರು ಸಹ ಸರ್ಕಾರದ ಹಾಲಿ ಯೋಜನೆಗಳ ಅಡಿಯಲ್ಲಿ ಎಸ್.ಟಿ.ಗಳಿಗೆ ಮೀಸಲಾದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ.
- ಈ ರೀತಿಯ ಪ್ರಮುಖ ಕೆಲವು ಯೋಜನೆಗಳೆಂದರೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನ, ರಾಷ್ಟ್ರೀಯ ಫೆಲೋಶಿಪ್, ಉನ್ನತ ದರ್ಜೆಯ ಶಿಕ್ಷಣ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ರಿಯಾಯಿತಿ ಸಾಲಗಳು, ಎಸ್.ಟಿ. ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳು ಇತ್ಯಾದಿಗಳು.
- ಈ ಮೇಲೆ ತಿಳಿಸಲಾಗಿರುವುದರ ಜೊತೆಗೆ, ಅವರು ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶಕ್ಕೆ ಸರ್ಕಾರದ ನೀತಿಗಳನ್ವಯ ಮೀಸಲು ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

4. ಪ್ರಯಾಗ್‌ರಾಜ್ ಹೆಸರು ನಾಮಕರಣ

ಪ್ರಮುಖ ಸುದ್ದಿ

- ಅಲಹಾಬಾದ್‌ಗೆ ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡುವ ಉತ್ತರಪ್ರದೇಶದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ.

ಮುಖ್ಯ ಅಂಶಗಳು

- ಅಲಹಾಬಾದ್ ರೈಲು ನಿಲ್ದಾಣ, ಹೈಕೋರ್ಟ್, ವಿಶ್ವ ವಿದ್ಯಾಲಯದ ಹೆಸರು ಬದಲಾವಣೆ ಆಗಲಿದೆ.
- ಕೇಂದ್ರ ಗೃಹ ಸಚಿವಾಲಯ ಮರುನಾಮ ಕರಣದ ಪ್ರಸ್ತಾವನೆಗೆ ನಿರಾಕ್ಷೇಪಣ ಪತ್ರ ನೀಡಿದೆ.
- ದೇಶದಲ್ಲಿ 14 ಸ್ಥಳಗಳನ್ನು ಪ್ರಯಾಗವೆಂದು ಕರೆಯಲಾಗುತ್ತದೆ. ಅಲಹಾಬಾದನ್ನು ಎಲ್ಲ ಪ್ರಯಾಗಗಳಿಗೂ ರಾಜ ಅಂದರೆ ಪ್ರಯಾಗ್‌ರಾಜ್ ಎಂದೇ ಹೇಳಲಾಗಿದೆ ಎಂದು ಗ್ರಂಥಗಳ ಪರಿಶೀಲನೆ ವೇಳೆ ತಿಳಿದುಬಂತು ಸರ್ಕಾರ ತಿಳಿಸಿದೆ.

ಹೆಸರುಗಳಲ್ಲಿನ ಬದಲಾವಣೆಗೆ ಅನುವು ಮಾಡಿಕೊಡುವ ವಿಶಾಲ ತತ್ವಗಳು ಯಾವುವು?

ಹೆಸರುಗಳು ಬದಲಾವಣೆಗೆ ಪ್ರಸ್ತಾವಗಳನ್ನು ಮಾಡುವಾಗ ರಾಜ್ಯ ಸರ್ಕಾರಗಳು ಈ ಕೆಳಗಿನ ಐದು (5) ವಿಶಾಲ ತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

- ಕೆಲವು ವಿಶೇಷವಾದ ಕಾರಣವಿಲ್ಲದಿದ್ದರೆ, ಜನರು ಬಳಸಿದ ಸ್ಥಳದ ಹೆಸರನ್ನು ಬದಲಾಯಿಸುವುದು ಅಪೇಕ್ಷಣೀಯವಲ್ಲ.
- ಒಂದು ಐತಿಹಾಸಿಕ ಸಂಪರ್ಕವನ್ನು ಹೊಂದಿರುವ ಹಳ್ಳಿಗಳ ಹೆಸರುಗಳು ಇತ್ಯಾದಿಯನ್ನು ಸಾಧ್ಯವಾದಷ್ಟು ಬದಲಾಯಿಸಬಾರದು.
- ಸ್ಥಳೀಯ ದೇಶಭಕ್ತಿಯ ಆಧಾರದ ಮೇಲೆ ಅಥವಾ ಕೇವಲ ಭಾಷಾವಾರು ಕಾರಣಗಳಿಗಾಗಿ ಬದಲಾವಣೆಗಳನ್ನು ಮಾಡಬಾರದು, ಉದಾ., ಗ್ರಾಮಗಳು ಇತ್ಯಾದಿ.

- ರಾಷ್ಟ್ರೀಯ ನಾಯಕರ ನಂತರ ಅವರ ಹೆಸರನ್ನು ಗೌರವಿಸಲು ಅಥವಾ ಭಾಷೆಯ ವಿಷಯದಲ್ಲಿ ಸ್ಥಳೀಯ ಮನೋಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಮರುನಾಮಕರಣ ಮಾಡಬಾರದು.
- ಆದಾಗ್ಯೂ, ಹುತಾತ್ಮರ ವಿಷಯದಲ್ಲಿ ಈ ಹೆಸರನ್ನು ಸೂಕ್ತವಾಗಿ ಸೇರಿಸಲ್ಪಡಬಹುದು, ಇದರಿಂದಾಗಿ ಬದಲಾಯಿಸಬೇಕೆಂದಿರುವ ಸ್ಥಳದ ಹೆಸರುಗೆ ಸೂಕ್ತವಾದ ಹೆಸರನ್ನು ಸೇರಿಸಬಹುದಾಗಿದೆ, ವಿನಂತಿಯನ್ನು ರಾಜ್ಯ ಸರ್ಕಾರವು ಮಾಡಿದಲ್ಲಿ ಮತ್ತು ರಾಷ್ಟ್ರೀಯದಲ್ಲಿ ಹುತಾತ್ಮರ ಪಾತ್ರವನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತದೆ.
- ಹೊಸ ಹೆಸರುಗಳನ್ನು ಆಯ್ಕೆಮಾಡುವಲ್ಲಿ, ರಾಜ್ಯದ ಮತ್ತು ನೆರೆಹೊರೆಯಲ್ಲಿ ಅದೇ ಹೆಸರಿನ ಯಾವುದೇ ಗ್ರಾಮ ಅಥವಾ ಪಟ್ಟಣ ಇತ್ಯಾದಿ ಇಲ್ಲ ಎಂದು ಖಾತರಿಪಡಿಸಿಕೊಳ್ಳಬೇಕು ಇದ್ದರೇ ಅದು ಗೊಂದಲಕ್ಕೆ ಕಾರಣವಾಗಬಹುದು ಎಂಬ ಎಚ್ಚರ ವಹಿಸಬೇಕು.
- ಯಾವುದೇ ಬದಲಾವಣೆಯನ್ನು ಶಿಫಾರಸು ಮಾಡುತ್ತಿರುವಾಗ, ರಾಜ್ಯ ಸರ್ಕಾರವು ಹೆಸರಿನಲ್ಲಿ ಬದಲಾವಣೆಯನ್ನು ಪ್ರಸ್ತಾಪಿಸಲು ಮತ್ತು ಹೊಸ ಹೆಸರನ್ನು ಆಯ್ಕೆ ಮಾಡಲು ವಿವರವಾದ ಕಾರಣಗಳನ್ನು ಒದಗಿಸಬೇಕು.

5. ಆಧಾರ್ ಕಾಯ್ದೆಗೆ ತಿದ್ದುಪಡಿ

ಪ್ರಮುಖ ಸುದ್ದಿ

- ಬ್ಯಾಂಕ್ ಖಾತೆ ತೆರೆಯಲು ಅಥವಾ ಮೊಬೈಲ್ ಸಿಮ್ ಖರೀದಿಗೆ ಜನರು ಸ್ವಯಂ ಪ್ರೇರಿತರಾಗಿ ಆಧಾರ್ ಸಂಖ್ಯೆಯನ್ನು ಗುರುತಿನ ಚೀಟಿ ಮಾದರಿಯಲ್ಲಿ ಬಳಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮುಖ್ಯ ಅಂಶಗಳು

- ಈ ಸಂಬಂಧ 2016ರ ಆಧಾರ್ ಕಾಯ್ದೆ, 1885ರ ಇಂಡಿಯನ್ ಟೆಲಿಗ್ರಾಫ್ ಆಕ್ಟ್ ಮತ್ತು 2002ರ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ನಲ್ಲಿ ತಿದ್ದುಪಡಿ ತರುವ ಮಸೂದೆಯನ್ನು ಲೋಕ ಸಭೆಯಲ್ಲಿ ಮಂಡಿಸಿದೆ.

- ಅದರಂತೆ ವಯಸ್ಕರಾದ ಬಳಿಕ ಆಧಾರ್ ಸಂಖ್ಯೆ ರದ್ದುಗೊಳಿಸುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ.

ತಿದ್ದುಪಡಿಯಲ್ಲೇನಿದೆ ?

- ಮಗುವಾಗಿದ್ದಾಗ ಆಧಾರ್ ನೋಂದಣಿ ಮಾಡಿದ್ದಲ್ಲಿ, 18 ವರ್ಷವಾದ ಬಳಿಕ ಆಧಾರ್ ಸಂಖ್ಯೆ ರದ್ದುಗೊಳಿಸಲು ಅವಕಾಶ ನೀಡಲಾಗಿದೆ.
- ವಯಸ್ಕ ವ್ಯಕ್ತಿಗೆ ಆಧಾರ್ ಸಂಖ್ಯೆಯ ಅಗತ್ಯವಿಲ್ಲ ಎಂದು ಅನಿಸಿದರೆ ರದ್ದು ಮಾಡಬಹುದಾಗಿದೆ.
- ಇದರಲ್ಲಿ ಇನ್ನೊಂದು ಅಂಶವನ್ನು ಸ್ಪಷ್ಟವಾಗಿ ನಮೂದಿಸಲಾಗಿದ್ದು, ಯಾವುದೇ ವ್ಯಕ್ತಿ ಆಧಾರ್ ಸಂಖ್ಯೆಯನ್ನು ನೀಡಲು ಇಚ್ಛಿಸುತ್ತಿಲ್ಲ ಎಂದಾದರೆ ಆತನಿಗೆ ಬ್ಯಾಂಕ್ ಅಥವಾ ಮೊಬೈಲ್ ಸೇವೆಗಳನ್ನು ನೀಡಲು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.
- ಅಲ್ಲದೆ ಮೊಬೈಲ್ ಕಂಪನಿಗಳು ಮತ್ತು ಬ್ಯಾಂಕ್‌ಗಳು ಪಾಸ್‌ಪೋರ್ಟ್‌ನಂತಹ ಅಧಿಕೃತ ದಾಖಲೆಗಳನ್ನು ವ್ಯಕ್ತಿಯ ಗುರುತಿಗೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.

6. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ

ಪ್ರಮುಖ ಸುದ್ದಿ

- ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ (ಎನ್‌ಎಲ್‌ಎಸ್‌ಎ)ನೂತನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇಮಕವಾಗಿದ್ದಾರೆ.

ಮುಖ್ಯ ಅಂಶಗಳು

- ಇವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕ ಮಾಡಿದ್ದಾರೆ. ಇವರು, ಎಲ್ಲಾ ಮದನ್ ಬಿ ಲೋಕುರ್ ಸ್ಥಾನ ತುಂಬಲಿದ್ದಾರೆ.

- ಸಿಕ್ರಿ ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.
- ಇದಕ್ಕೂ ಪೂರ್ವದಲ್ಲಿ ಇವರು ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಹಾಗೂ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿಯೂ ಕೆಲಸ ಮಾಡಿದ್ದಾರೆ.
- ರಾಷ್ಟ್ರೀಯ ನ್ಯಾಯಾಂಗ ಅಕಾಡಮಿಯ ಆಡಳಿತ ಮಂಡಳಿಯ ಸದಸ್ಯರಾಗಿ, ದಿಲ್ಲಿ ನ್ಯಾಯಾಂಗ ಅಕಾಡಮಿಯ ಮುಖ್ಯಸ್ಥರಾಗಿ, ಅಂತಾರಾಷ್ಟ್ರೀಯ ಕಾನೂನು ಸಂಸ್ಥೆಯ (ಭಾರತ ವಿಭಾಗದ) ಕಾರ್ಯದರ್ಶಿಯಾಗಿ, ಇಂಡಿಯನ್ ಲಾ ಇನ್‌ಸ್ಟಿಟ್ಯೂಷನ್‌ನ ಆಡಳಿತ ಮಂಡಳಿಯ ಸದಸ್ಯರಾಗಿ ಹಾಗೂ ದಿಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಬಗ್ಗೆ:

- ಬಡವರು ಮತ್ತು ದುರ್ಬಲ ವರ್ಗದವರಿಗೆ ಉಚಿತ ಕಾನೂನು ನೆರವು ನೀಡುವುದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಪ್ರಮುಖ ಕರ್ತವ್ಯವಾಗಿದೆ. ಕಾನೂನು ಸೇವಾ ಪ್ರಾಧಿಕಾರ ಕಾಯಿದೆ, 1987 ರಡಿ ಇದನ್ನು ಸ್ಥಾಪಿಸಲಾಗಿದೆ.
- ಆರ್ಥಿಕವಾಗಿ ಅಥವಾ ಇನ್ನಾವುದೇ ಉದ್ದೇಶಗಳಿಂದ ನ್ಯಾಯವನ್ನು ನಿರಾಕರಿಸಿದಂತೆ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವುದು ಇದರ ಧ್ಯೇಯ.
- ಯಾವುದೇ ನ್ಯಾಯಾಲಯ ಅಥವಾ ಟ್ರಿಬ್ಯೂನಲ್ ನಲ್ಲಿ ಕಾನೂನು ಸೇವೆ ಪಡೆಯಲು ಸಾಧ್ಯವಾಗದ ಬಡ ಮತ್ತು ಕೆಳಮಟ್ಟದ ಜನರಿಗೆ ಸಿವಿಲ್ ಅಥವಾ ಅಪರಾಧ ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು ನೀಡುವುದು.
- ಅಲ್ಲದೇ ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯಾರ್ಥ ಪಡಿಸಲು ಲೋಕಾದಲತ್ ಆಯೋಜಿಸುವುದು. ಜೊತೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸಮಲೋಚನೆ ನಡೆಸಿ ಸಹಕಾರ ನೀಡುವುದು ಪ್ರಾಧಿಕಾರದ ಕರ್ತವ್ಯವಾಗಿದೆ.

7. ನೋ ಡಿಟೆನ್ಯನ್ ಪಾಲಿಸಿ

ಪ್ರಮುಖ ಸುದ್ದಿ

- ಎಂಟನೇ ತರಗತಿ ತನಕ ವಿದ್ಯಾರ್ಥಿಗಳನ್ನು ಫೇಲ್ ಮಾಡದಿರುವ ನೀತಿ ಬದಲಾವಣೆಯ ತಿದ್ದುಪಡಿ ವಿಧೇಯಕ ರಾಜ್ಯಸಭೆಯಲ್ಲಿ ಪಾಸ್ ಆಗಿದೆ.

ಮುಖ್ಯ ಅಂಶಗಳು

- ಇನ್ನು ಮುಂದೆ ಶಾಲೆಗಳಲ್ಲಿ 8ನೇ ತರಗತಿ ತನಕ ಮಕ್ಕಳು ಡುಮ್ಮಿ ಹೊಡೆಯುವ ಪರಂಪರೆ ಮರುಕಳಿಸಲಿದೆ. ಶಿಕ್ಷಕರಿಗೆ ಹಾಗೂ ಹೆತ್ತವರಿಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ತಲೆನೋವಾಗಲಿದ್ದಾರೆ.
- ನೋ ಡಿಟೆನ್ಯನ್ ಪಾಲಿಸಿ ತೆಗೆದುಹಾಕುವ ತಿದ್ದುಪಡಿ ವಿಧೇಯಕ ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕಾರವಾಗಿದ್ದರೆ ಲೋಕಸಭೆಯಲ್ಲಿ ಈ ತಿದ್ದುಪಡಿ ವಿಧೇಯಕಕ್ಕೆ ಹಸಿರು ನಿಶಾನೆ ದೊರೆತಿತ್ತು. ಎಂಟನೇ ತರಗತಿ ತನಕ ಮಕ್ಕಳನ್ನು ಅನುತ್ತೀರ್ಣಗೊಳಿಸದಿರುವ ನೀತಿ ಬದಲಾಯಿಸಲು 25 ರಾಜ್ಯಗಳು ಮನವಿ ಮಾಡಿದ್ದವು.

ಇದರಿಂದ ಬೀರುವ ಪರಿಣಾಮ

- ಕಡ್ಡಾಯ ಶಿಕ್ಷಣ ಹಕ್ಕು ಮಸೂದೆ(ಆರ್‌ಟಿಇ), ಸರ್ವೆ ಶಿಕ್ಷಾ ಅಭಿಯಾನದ ಅಂಗವಾಗಿ 2008, 09ನೇ ಸಾಲಿನಲ್ಲಿ 1ರಿಂದ 8ನೇ ತರಗತಿ ತನಕ ಮಕ್ಕಳನ್ನು ಫೇಲ್ ಮಾಡದಿರುವ ನೀತಿ ಜಾರಿಗೆ ಬಂದಿದೆ.
- ಶಿಕ್ಷಕರ ಪ್ರಕಾರ ಮಕ್ಕಳು ಕಲಿಯುತ್ತಿಲ್ಲ, ಸರಿಯಾಗಿ ಅಕ್ಷರ ಗುರುತಿಸುತ್ತಿಲ್ಲ. ಓದಲು, ಲೆಕ್ಕ ಮಾಡಲು ಬರೋದಿಲ್ಲ. ಇನ್ನು ತಜ್ಞರ ಪ್ರಕಾರ ಮೂಲ ಕೌಶಲದ ಕಲಿಕೆಯಾಗುತ್ತಿಲ್ಲ. ಕಲಿಕಾ ಗುಣಮಟ್ಟ ಕಡಿಮೆಯಾಗಿದೆ. ಅಸರ್ ವರದಿ ಪ್ರಕಾರ ಮಕ್ಕಳ ಓದು, ಬರಹ, ಸರಳ ಗಣಿತ ಕೌಶಲದ ಫಲಿತಾಂಶ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದ್ದು ಕಳವಳಕಾರಿಯಾಗಿದೆ.
- ಫೇಲ್ ವ್ಯವಸ್ಥೆ ಜಾರಿಗೆ ಬಂದರೆ ಟಿಸಿ ಕೊಟ್ಟು ಕಳುಹಿಸುವ, ಟ್ಯೂಷನ್ ದಂಧೆ ಈಗಿರುವುದಕ್ಕಿಂತ ಹೆಚ್ಚಬಹುದು. ಫೇಲ್ ಎಂದ ಕೂಡಲೇ ನಿಷ್ಪ್ರಯೋಜಕ ಶತ ದಡ್ಡ

ಅಂತೆಲ್ಲಾ ಮಕ್ಕಳಿಗೆ ಲೇಬಲ್ ಹಚ್ಚಿ ಮಾನಸಿಕ ಸ್ಥೈರ್ಯ, ಆತ್ಮ ವಿಶ್ವಾಸ ಕಡಿಮೆಯಾಗುವ ಅಪಾಯವಿದೆ.

- ಅರ್ಧದಲ್ಲೇ ಶಾಲೆ ಬಿಡುವ, ಓಡಿ ಹೋಗುವ ಪ್ರಕರಣ ಹೆಚ್ಚಬಹುದು. ದುರ್ಬಲ, ಅತಿ ಹಿಂದುಳಿದ ವರ್ಗಗಳಲ್ಲಿ ಮಾರ್ಗದರ್ಶನ ಕೊರತೆಯಿಂದ ಫೇಲಾದರೆ ಶಾಲಾ ಕಲಿಕೆ ಮೊಟಕು, ಶಿಕ್ಷಣ ವಂಚಿತರಾಗುವ ಅವಕಾಶವಿದೆ. ಫೇಲಾದರೆ ಹಿಂದಿನಂತೆ ಯಾವುದಾದರೂ ಉದ್ಯೋಗ ಸೇರುವಂತಿಲ್ಲ, ಯಾಕೆಂದರೆ ಬಾಲ ಕಾರ್ಮಿಕ ಕಾಯಿದೆ ಬಲವಾಗಿದೆ.
- ವಿದೇಶಗಳಲ್ಲಿ ಆಸಕ್ತಿ, ಮನೋಭಾವ, ಆಪ್ಟಿಟ್ಯೂಡ್ ನೆಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು ಬಿಗಿತನ ಇಲ್ಲ, ಕಡ್ಡಾಯವಿಲ್ಲ. ಅವರಾಗೇ ಬಂದು ಆಸಕ್ತಿಯ ಕ್ಷೇತ್ರದಲ್ಲಿ ಕಲಿಯುತ್ತಾರೆ, ಆಯ್ಕೆಗಳು ತುಂಬಾ ಇವೆ, ಪಾಸ್/ಫೇಲ್ ಇಲ್ಲ. ಪ್ರತಿ ಮಗು ಎಷ್ಟು ಸಾಮರ್ಥ್ಯ ಗಳಿಸಿದೆ, ಯಾವ ಹಂತದಲ್ಲಿದೆ ಎನ್ನುವ ನೆಲೆಯಲ್ಲಿ ಕಲಿಕಾ ಗುಣಮಟ್ಟ ನಿರ್ಧಾರವಾಗುತ್ತದೆ.

ಇದರಿಂದ ಬೀರುವ ಪ್ರತಿಕೂಲ ಪರಿಣಾಮಗಳು

- ಮೊದಲಾಗಿ ಈ ವಿಧೇಯಕ ಆರರಿಂದ ಹದಿನಾಲ್ಕು ವರ್ಷದ ವರೆಗಿನ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದು ಎಂದಿರುವ ಶಿಕ್ಷಣ ಹಕ್ಕು ಕಾಯಿದೆಯ ಪರಿಚ್ಛೇದ 30(1)ರ ಆಶಯಕ್ಕೆ ತದ್ವಿರುದ್ಧವಾಗಿದೆ. ಅನುತ್ತೀರ್ಣಗೊಂಡಿರುವ ಕಾರಣಕ್ಕೆ ಮಕ್ಕಳು ಅರ್ಧದಲ್ಲಿ ಶಾಲೆ ಬಿಟ್ಟು ಹೋಗಬಾರದು ಎಂಬ ಉದ್ದೇಶದಿಂದ ಶಿಕ್ಷಣ ಹಕ್ಕು ಕಾಯಿದೆಯಲ್ಲಿ ನೋ ಡಿಟೆನ್ಯನ್ ಪಾಲಿಸಿಯನ್ನು ಸೇರಿಸಲಾಗಿತ್ತು. ಇದೇ ವೇಳೆ ನೋ ಡಿಟೆನ್ಯನ್ ಪಾಲಿಸಿಯಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವಾಗಿದೆ ಎನ್ನುವುದನ್ನು ಕೂಡಾ ಒಪ್ಪಿಕೊಳ್ಳಬೇಕು. ಎಂಟನೇ ತರಗತಿ ತನಕ ಸರಾಗ ವಾಗಿ ತೇರ್ಗಡೆಯಾಗಿ ಬಂದ ಮಗು ಒಂಭತ್ತನೇ ತರಗತಿಯಲ್ಲಿ ಕಲಿಕೆ ಕಠಿಣವಾಗಿ ಮುಗ್ಗರಿಸ ತೊಡಗುತ್ತದೆ. ಹತ್ತನೇ ತರಗತಿ ಪರೀಕ್ಷೆಯಂತೂ ಕೆಲವು ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯಾಗುತ್ತದೆ. ಹತ್ತನೇ ತರಗತಿಯ ಫಲಿತಾಂಶ ಕಡಿಮೆಯಾಗಬಾರದು ಎಂಬ ಕಾರಣಕ್ಕಾಗಿ ಅನೇಕ ಶಾಲೆಗಳು ಮಕ್ಕಳನ್ನು ಒಂಭತ್ತನೇ ತರಗತಿಯಲ್ಲಿ ಅನುತ್ತೀರ್ಣಗೊಳಿಸುವುದೂ ಇದೆ.

➤ ಆದರೆ ಇದರಲ್ಲಿ ಮಕ್ಕಳ ತಪ್ಪಿಗಿಂತ ನೋ ಡಿಟೆನ್ಯನ್ ಪಾಲಿಸಿಯನ್ನು ಅರ್ಥೈಸಿಕೊಂಡ ರೀತಿಯಲ್ಲಿ ತಪ್ಪಿದೆ. ಬಹುತೇಕ ಶಿಕ್ಷಕರು ಮತ್ತು ಪಾಲಕರು ಹೇಗೂ ಫೇಲ್ ಆಗುವುದಿಲ್ಲವಲ್ಲ ಎಂದು ಕಲಿಯುವ ಪ್ರಕ್ರಿಯೆಯನ್ನು ಹಗುರವಾಗಿ ಪರಿಗಣಿಸಿರುವುದು ಅಧ್ಯಯನದಿಂದ ವ್ಯಕ್ತವಾಗಿದೆ. ಪ್ರಾಥಮಿಕ ತರಗತಿಗಳಲ್ಲಿ ವಿಷಯಗಳನ್ನು ಮನದಟ್ಟುಮಾಡಿಕೊಳ್ಳದೆ ಏಕಾಏಕಿ 9ನೇ ತರಗತಿಯಲ್ಲಿ ಅದನ್ನು ತುರುಕಲು ಪ್ರಯತ್ನಿಸಿದರೆ ಮಕ್ಕಳು ಕಂಗಾಲಾಗುವುದು ಸಹಜ. ಹಾಗೆಂದು ಇದಕ್ಕೆ ಅವರನ್ನು ದೂರಿ ಪ್ರಯೋಜನವಿಲ್ಲ. ಇದರ ಬದಲಾಗಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ನಾವೆಲ್ಲಿ ಎಡವಿಡ್ಡೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಿತ್ತು. ಸತತ ಸಮಗ್ರ ಮೌಲ್ಯಮಾಪನ ಎಂಬ ಪ್ರಕ್ರಿಯೆಯನ್ನು ಕಡೆಗಣಿಸಿದ್ದೇ ನೋ ಡಿಟೆನ್ಯನ್ ಪಾಲಿಸಿಯಿಂದಾಗಿ ಮಕ್ಕಳ ಕಲಿಯುವ ಸಾಮರ್ಥ್ಯ ಕುಂಠಿತವಾಗಲು ಕಾರಣವಾಯಿತು. ಅನೇಕ ಶಾಲೆಗಳು ಸತತ ಸಮಗ್ರ ಮೌಲ್ಯಮಾಪನವನ್ನು ಪ್ರೊಜೆಕ್ಟ್ ವರ್ಕ್ ಮಟ್ಟಕ್ಕಿಳಿಸಿ ಮಕ್ಕಳ ಮೇಲೆ ಮತ್ತಷ್ಟು ಹೊರೆ ಹೊರಿಸಿವೆ. ಆದರೆ ಎಲ್ಲಿ ತಪ್ಪಾಗಿದೆ ಎಂಬುದರ ಕುರಿತು ಸರಕಾರವಾಗಲಿ, ಶಿಕ್ಷಣ ತಜ್ಞರಾಗಲಿ ಗಂಭೀರವಾಗಿ ಚಿಂತಿಸಿರುವಂತೆ ಕಾಣುವುದಿಲ್ಲ.

ಮುಂದಿನ ಹಾದಿ

ನಮ್ಮ ಬಿಎಎಸ್ ಅಕಾಡೆಮಿ

ನಿಮ್ಮೂರಿಂದ..... ಮಸ್ಸೂರಿಗೆ/ಮೈಸೂರಿಗೆ

➤ ಮಾನವ ಸಂಪನ್ಮೂಲ ಇಲಾಖೆ ಕೇಂದ್ರೀಯ ಶಿಕ್ಷಣ ಸಲಹಾ ಸಮಿತಿ ನೀಡಿದ ವರದಿಯನ್ನು ಕಣ್ಮಿಚ್ಚಿ ಒಪ್ಪಿಕೊಂಡಿದೆ. ಒಂಭತ್ತು ಮತ್ತು ಹತ್ತನೇ ತರಗತಿಯಲ್ಲಿ ಅನುತೀರ್ಣತೆಯ ಪ್ರಮಾಣ ಹೆಚ್ಚಾಗಲು ಪ್ರಾಥಮಿಕ ತರಗತಿಗಳಿಗೆ ನೋ ಡಿಟೆನ್ಯನ್ ನೀತಿಯನ್ನು ಅಳವಡಿಸಿಕೊಂಡಿರುವುದೇ ಕಾರಣ ಎಂಬ ಅಂಶ ಈ ಸಮಿತಿಯ ವರದಿಯಲ್ಲಿದೆ. ಇದೇ ವೇಳೆ 2016ರಲ್ಲಿ ಪಂಜಾಬಿನಲ್ಲಿ ನಡೆಸಿದ ಸಮೀಕ್ಷೆಯೊಂದು ಪ್ರಾಥಮಿಕ ತರಗತಿಗಳಲ್ಲಿ ಅನುತೀರ್ಣಗೊಳಿಸುವ ಪದ್ಧತಿಯನ್ನು ಮರಳಿ ಪ್ರಾರಂಭಿಸಿದರೆ ಅರ್ಧಕ್ಕೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವುದನ್ನು ಕಂಡುಕೊಂಡಿತ್ತು. ನೋ ಡಿಟೆನ್ಯನ್ ಪಾಲಿಸಿ ರದ್ದುಗೊಳಿಸುವುದರಿಂದ ಬಹುತೇಕ ಬಾಧಿತರಾಗುವುದು ಬಡವರು ಮತ್ತು ಸಾಮಾಜಿಕವಾಗಿ ಹಿಂದುಳಿದವರ ಮಕ್ಕಳ ಮೇಲೆ. ಅವರ ಕಲಿಕೆಯ ಸಾಮಾಜಿಕ ಪರಿಸ್ಥಿತಿಯೂ ಪ್ರಭಾವ

ಬೀರುತ್ತಿದೆ ಎನ್ನುವ ಅಂಶವನ್ನು ಪರಿಗಣಿಸಬೇಕು. ಈ ಋಣಾತ್ಮಕ ಅಂಶಗಳನ್ನು ಸರಿಪಡಿಸದೆ ಬರೀ ಉತ್ತೀರ್ಣ - ಅನುತ್ತೀರ್ಣ ನೀತಿಯನ್ನಷ್ಟೇ ಬದಲಾಯಿಸಿದರೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯಾಗುವುದು ಸಾಧ್ಯವಿಲ್ಲ. ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕೆಂದರೆ ಶಾಲೆಗಳು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳತ್ತ ಗಮನ ಹರಿಸುವ ಅಗತ್ಯವಿದೆ. ಇದರ ಬದಲಾಗಿ ನೋ ಡಿಟೆನ್ಯನ್ ಪಾಲಿಸಿಯನ್ನು ರದ್ದುಗೊಳಿಸುವಂಥ ತೇಪೆ ಹಚ್ಚುವ ಕ್ರಮಗಳಿಂದ ಘನವಾದುದ್ದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.

8. ಪೌರತ್ವ ತಿದ್ದುಪಡಿ ಮಸೂದೆ

ಪ್ರಮುಖ ಸುದ್ದಿ

- ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ, ಪೌರತ್ವ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

ಮುಖ್ಯ ಅಂಶಗಳು

- 2016ರಲ್ಲಿ ಮೊದಲಿಗೆ ಸಂಸತ್ತಿನಲ್ಲಿ ಈ ತಿದ್ದುಪಡಿ ಮಸೂದೆ ಮಂಡಿಸಲಾಗಿತ್ತು. ಸ್ನಾಂ ಹಾಗೂ ಈಶಾನ್ಯ ಭಾಗದ ರಾಜ್ಯಗಳ ಜನರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
- 1985ರ ಅಸ್ನಾಂ ಒಪ್ಪಂದದ ಅನುಸಾರ, 1971ರ ಮಾರ್ಚ್ 24ರ ಬಳಿಕ ವಲಸೆ ಬಂದ ಯಾವುದೇ ಧರ್ಮದವರನ್ನು ಸಹಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಆದರೆ ಈಗ ತಿದ್ದುಪಡಿ ಮಾಡಲಾಗಿರುವ ಮಸೂದೆ ಜಾರಿಗೆ ಬಂದರೆ, ಅಸ್ನಾಂ ಒಪ್ಪಂದ ಅರ್ಥ ಕಳೆದುಕೊಳ್ಳಲಿದೆ ಎನ್ನುವುದು ಇವರ ವಾದ. ಮೇಘಾಲಯ ಹಾಗೂ ಮಿಜೋರಾಂ ಸರ್ಕಾರಗಳು ಸಹ ಈ ತಿದ್ದುಪಡಿ ಮಸೂದೆ ವಿರೋಧಿಸಿ ನಿರ್ಣಯ ಅಂಗೀಕರಿಸಿವೆ.

ತಿದ್ದುಪಡಿ ಏನು?

- ಪ್ರಸ್ತುತ ಪೌರತ್ವ ಕಾಯ್ದೆ 1955ರ ಅನುಸಾರ,ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ.
- ಆದರೆ ಈ ಕಾಯ್ದೆಗೆ ತಿದ್ದುಪಡಿ ಮಾಡಿ ರೂಪಿಸಲಾಗಿರುವ ಮಸೂದೆ ಅಡಿಯಲ್ಲಿ, ಇವರೆಲ್ಲಾ ಭಾರತದಲ್ಲಿ 6 ವರ್ಷ ವಾಸವಿದ್ದರೆ ಅವರು ಇಲ್ಲಿನ ಪೌರತ್ವ ಪಡೆಯಲು ಅರ್ಹರಾಗುತ್ತಾರೆ. ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು.

ಭಾರತದಲ್ಲಿ ಪೌರತ್ವ(Citizenship) ಪಡೆಯುವ ವಿಧಾನ

- ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಜೀವನ ನಿರ್ವಹಿಸುವುದಕ್ಕೆ ಪೂರಕವಾಗಿರುವ ಸಂಘಟನೆಯನ್ನು ರಾಷ್ಟ್ರವೆಂದು ಕರೆಯಲಾಗುತ್ತದೆ.ಒಂದು ರಾಷ್ಟ್ರಕ್ಕೆ ಸೇರಿದ ಜವಾಬ್ದಾರಿಯುತ ಸದಸ್ಯನನ್ನು ಪೌರನೆಂದು ಕರೆಯಲಾಗುತ್ತದೆ.ವ್ಯಕ್ತಿ ಹೊಂದಿರುವ ರಾಷ್ಟ್ರದ ಸದಸ್ಯತ್ವವನ್ನು ಪೌರತ್ವ ಎಂದು ಕರೆಯಲಾಗುತ್ತದೆ.
- ಭಾರತ ಸಂವಿಧಾನವು ಕೇವಲ ಒಬ್ಬ ವ್ಯಕ್ತಿಗೆ ಏಕಪೌರತ್ವಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಂದರೆ ಭಾರತದಲ್ಲಿ ಒಬ್ಬ ವ್ಯಕ್ತಿಗೆ ಕೇವಲ ರಾಷ್ಟ್ರೀಯ ಪೌರತ್ವವನ್ನು ಮಾತ್ರ ಕೊಡಲಾಗಿದೆ. ದ್ವಿ ಪೌರತ್ವವನ್ನು ಹೊಂದಿದ ರಾಷ್ಟ್ರವೆಂದರೆ - ಅಮೇರಿಕ
- ಭಾರತ ಸಂವಿಧಾನದ 2ನೇ ಭಾಗದಲ್ಲಿ ಕಂಡು ಬರುವ 5 ರಿಂದ 11ನೇ ವಿಧಿಗಳು ಪೌರತ್ವಕ್ಕೆ ಸಂಬಂಧಿಸಿವೆ.
- 1955 ರಲ್ಲಿ ಪೌರತ್ವ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
- ಪೌರತ್ವವನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡಾ ಆ ರಾಷ್ಟ್ರ ಒದಗಿಸುವ ಹಕ್ಕುಗಳನ್ನು ಪಡೆದಿರುತ್ತಾರೆ.
- ಯಾವುದೇ ವ್ಯಕ್ತಿ ತಾನು ಯಾವ ದೇಶದಲ್ಲಿ ಜನಿಸುತ್ತಾನೋ ಅಥವಾ ಜನಿಸುತ್ತಾಳೋ ಅವರು ತಾನು ಜನಿಸಿದ ದೇಶದ ಪೌರತ್ವವನ್ನು ಪಡೆಯುತ್ತಾರೆ. ಅಂತಹವರಿಗೆ ತಂದೆ ತಾಯಿ ಯಾವ ರಾಷ್ಟ್ರದವರೆಂದು ಪರಿಗಣಿಸದೆ ಪೌರತ್ವ ನೀಡಲಾಗುತ್ತದೆ. ಹಾಗಾಗಿ ಒಂದು ದೇಶದ ಪೌರತ್ವ

ಪಡೆಯಲು ಜನನವು ಮುಖ್ಯ ಆಧಾರವಾಗಿದೆ. ಉದಾಹರಣೆಗೆ- ಜನವರಿ 26, 1950 ರಂದು ಅಥವಾ ನಂತರ ಭಾರತದಲ್ಲಿ ಜನಿಸಿದವರು ಭಾರತದ ಪೌರರಾಗಿರುತ್ತಾರೆ. ಏಕೆಂದರೆ ಈ ದಿನದಂದು ಸ್ವತಂತ್ರ ಭಾರತವು ತನ್ನದೇ ಆದ ಸಂವಿಧಾನವನ್ನು ಜಾರಿಗೊಳಿಸಿತು.

- ಈ ವಿಧಾನದ ಪ್ರಕಾರ ಒಬ್ಬ ವ್ಯಕ್ತಿಯು ತಂದೆ ತಾಯಿಯು ಯಾವ ದೇಶಕ್ಕೆ ಸೇರಿದವರು ಎನ್ನುವ ಆಧಾರದ ಮೇಲೆ ಪೌರತ್ವ ಪಡೆಯುತ್ತಾರೆ. ಉದಾಹರಣೆಗೆ ಜನವರಿ 26, 1950 ರಂದು ಅಥವಾ ನಂತರ ಭಾರತದ ಹೊರಗೆ ಭಾರತ ದೇಶದವರಾದ ಕುಟುಂಬಗಳಲ್ಲಿ ಜನಿಸಿದವರಿಗೆ ಭಾರತದ ಪೌರತ್ವ ದೊರೆಯುತ್ತದೆ.
- ಭಾರತದ ನಾಗರೀಕರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದಿಷ್ಟ ಅರ್ಜಿಯನ್ನು ಸಲ್ಲಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದರ ಮೂಲಕ ಪೌರತ್ವವನ್ನು ಪಡೆದುಕೊಳ್ಳಬಹುದು.
- ಭಾರತೀಯರನ್ನು ವಿವಾಹವಾದ ಸ್ತ್ರೀಯರು
- ಭಾರತದಲ್ಲಿ ಪೌರತ್ವವನ್ನು ಪಡೆದ ವ್ಯಕ್ತಿಯ ಮಕ್ಕಳು. ಕಾಮನ್ ವೆಲ್ತ್ ದೇಶಗಳ ಪೌರತ್ವ ಹೊಂದಿರುವ ವ್ಯಕ್ತಿಗಳು, ಅರ್ಜಿ ಸಲ್ಲಿಸುವುದಕ್ಕಿಂತ ಮುಂಚೆ ಆ ವ್ಯಕ್ತಿ 5 ವರ್ಷಗಳ ಕಾಲ ಭಾರತದಲ್ಲಿರಬೇಕು.

ಭಾರತದ ಪೌರತ್ವವನ್ನು ಸ್ವೀಕಾರದಿಂದ ಪಡೆಯುವ ವ್ಯಕ್ತಿಗಳು ಈ ಕೆಳಗಿನ ನಿಯಮಗಳನ್ನು ಪೂರೈಸಬೇಕು.

- ಬೇರೆ ರಾಷ್ಟ್ರದ ಪೌರತ್ವವನ್ನು ಹೊಂದಿದ್ದರೆ ಆ ರಾಷ್ಟ್ರದ ಪೌರತ್ವವನ್ನು ತ್ಯಜಿಸುವುದು.
- ಭಾರತದ ಯಾವೊಬ್ಬ ವ್ಯಕ್ತಿ ಪೌರತ್ವವನ್ನು ಪಡೆಯುವುದಕ್ಕೆ ಅನರ್ಹ ಎಂದು ನಿರ್ಬಂಧವನ್ನು ವಿಧಿಸಿರುವ ರಾಷ್ಟ್ರದ ನಾಗರೀಕನಾಗಿರಬಾರದು.
- ಪೌರತ್ವವನ್ನು ಕೋರಿ ಅರ್ಜಿ ಹಾಕುವುದಕ್ಕಿಂತ ಮುಂಚೆ ಅವನು ಒಂದು ವರ್ಷ ಕಾಲ ಭಾರತದಲ್ಲಿ ವಾಸ ಮಾಡುತ್ತಿರಬೇಕು.
- ಉತ್ತಮ ನಡವಳಿಕೆಯುಳ್ಳವನಾಗಿರಬೇಕು.
- ಬೇರೆ ದೇಶಕ್ಕೆ ಸೇರಿದ ಯಾವುದೇ ಒಂದು ಭೂಪ್ರದೇಶ ಭಾರತಕ್ಕೆ ಸೇರ್ಪಡೆಯಾದಾಗ ಉದಾ: ಪಾಂಡಿಚೇರಿ, ಗೋವಾ, ಸಿಕ್ಕಿಂ.

ಒಂದು ದೇಶದ ಪೌರತ್ವವನ್ನು ಕೆಳಕಂಡ ವಿಧಾನಗಳ ಮೂಲಕ ಕಳೆದುಕೊಳ್ಳುತ್ತಾರೆ.

- ಪರಿತ್ಯಾಗ (Renunciation): ಯಾವುದೇ ಭಾರತೀಯ ಪೌರ, ಮತ್ತೊಂದು ರಾಷ್ಟ್ರದ ಪೌರತ್ವ ಪಡೆದರೆ ಸ್ವ-ಇಚ್ಛೆಯಿಂದ ನೋಂದಣಿಯ ಮೂಲಕ ಪ್ರಕಟಿಸಿ ಭಾರತದ ಪೌರತ್ವವನ್ನು ತ್ಯಾಗಮಾಡಬಹುದು.
- ಅಂತ್ಯಗೊಳ್ಳುವಿಕೆ (Termination): ಭಾರತದ ಯಾವುದೇ ಪೌರನೊಬ್ಬ ವಿದೇಶವೊಂದರ ಪೌರತ್ವ ಪಡೆದರೆ ಅವನಿಂದ ಅರ್ಜಿ ಸಲ್ಲಿಕೆಯನ್ನು ನಿರೀಕ್ಷಿಸದೆ ಕಾನೂನು ಬದ್ಧವಾಗಿ ಆತನ ಭಾರತದ ಪೌರತ್ವವನ್ನು ಅಂತ್ಯಗೊಳಿಸಲಾಗುತ್ತದೆ.
- ಪದಚ್ಯುತಿ (By Deprivation): ಯಾರಾದರೂ ವ್ಯಕ್ತಿಯೊಬ್ಬ ವಂಚನೆಯ ಮೂಲಕ ಭಾರತದ ಪೌರತ್ವವನ್ನು ಹೊಂದಿದ್ದರೆ ಅಥವಾ ಅವನು/ ಅವಳು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ಅಥವಾ ಭಾರತದ ಸಂವಿಧಾನಕ್ಕೆ ಅವಿಧೇಯನಾಗಿ ನಡೆದುಕೊಂಡರೆ ಅಂತವರನ್ನು ಭಾರತ ಸರ್ಕಾರವು ಪೌರತ್ವದಿಂದ ರದ್ದುಗೊಳಿಸಬಹುದು.

9. ಐಟಿ ಕಾಯ್ದೆಯ ಸೆಕ್ಷನ್ 66(ಎ) ಅಡಿ ದೂರು ದಾಖಲಿಸಿದರೆ ಅಧಿಕಾರಿಗಳೇ ಜೈಲಿಗೆ- ಸುಪ್ರೀಂ ಕೋರ್ಟ್

ಪ್ರಮುಖ ಸುದ್ದಿ

- ಮಾಹಿತಿ ತಂತ್ರಜ್ಞಾನ ಕಾಯ್ದೆ 66 (ಎ) ಅಡಿ ದೂರು ದಾಖಲಿಸಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ಮುಖ್ಯ ಅಂಶಗಳು

ಏನಿದು ವಿವಾದ ?

- ಪ್ರಕರಣವೊಂದರ ವಿಚಾರಣೆ ವೇಳೆ ಈ ಕುರಿತು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್, 2015ರಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (ಎ) ತೆಗೆದು ಹಾಕಲಾಗಿದೆ. ಆದರೆ ಅಧಿಕಾರಿಗಳು ಈ ಸೆಕ್ಷನ್ ಅನ್ವಯವೇ ದೂರು ದಾಖಲಿಸುತ್ತಾರೆ. ಇದು

ಅಸಂವಿಧಾನಿಕವಾಗಿದ್ದು, 22 ಮಂದಿ ಮೇಲೆ ಈ ಪ್ರಕರಣದ ಅಡಿ ದೂರು ದಾಖಲಿಸಲಾಗಿದೆ ಎಂದು ಹೇಳಿದೆ.

- ಸೆಕ್ಷನ್ 66 (ಎ) ಅಡಿ ಬಂಧನವಾಗುತ್ತಿರುವ ಕುರಿತು ಸಿವಿಲ್ ಲಿಬರ್ಟಿಸ್ ಫರ್ ಪೀಪಲ್ಸ್ ಯೂನಿಯನ್ (ಪಿಯುಸಿಎಲ್) ಎಂಬ ಸಂಸ್ಥೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅಲ್ಲದೇ ಕೇಂದ್ರ ಅಪರಾಧ ದಳ ನೀಡಿರುವ ಮಾಹಿತಿ ಆಧಾರಿಸಿ ಕ್ರಮಕೈಗೊಳ್ಳುವಂತೆ ಕೋರಿತ್ತು.

ಏನಿದು ಸೆಕ್ಷನ್ 66 (ಎ) ?

- ಪರರನ್ನು ನಿಂದಿಸುವುದು, ಸುಳ್ಳು ಸುದ್ದಿ ಹರಡುವುದು, 3ನೇ ವ್ಯಕ್ತಿಯ ವಯಕ್ತಿಕ ಮಾಹಿತಿಗೆ ಧಕ್ಕೆ ಉಂಟು ಮಾಡುವ ಹಾಗೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಕ್ರಮಕೈಗೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಈ ಹಿಂದೆ ಮುಂಬೈನಲ್ಲಿ ಬಾಳ ರಾಶ್ರೆ ನಿಧನರಾದ ಸಮಯದಲ್ಲಿ ಬಂದ್ ಘೋಷಣೆ ಮಾಡಲಾಗಿತ್ತು. ಬಂದ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಇದನ್ನು ಮತ್ತೊಬ್ಬ ಯುವತಿ ಲೈಕ್ ಮಾಡಿ ಬಂದ್ ಮಾಡುವುದನ್ನು ಪ್ರಶ್ನಿಸಿದ್ದರು. ಪರಿಣಾಮ ಇಬ್ಬರ ಮೇಲೂ ದೂರು ದಾಖಲಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಈ ಘಟನೆ ನಡೆದ ಬಳಿಕ 66 (ಎ) ನಿಯಮದ ಬಗ್ಗೆ ಭಾರೀ ಮಟ್ಟದಲ್ಲಿ ಚರ್ಚೆ ನಡೆದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದ ಬಳಿಕ ಕೇಂದ್ರ ಸರ್ಕಾರ ಈ ಕಾನೂನಿಗೆ ತಿದ್ದುಪಡಿ ತಂದಿತ್ತು. ಆದರೆ ಕಾನೂನು ತಿದ್ದುಪಡಿಯಾದ ಮೇಲೂ ಇದೇ ನಿಯಮದ ಅಡಿ ಹಲವರ ಬಂಧನವಾಗಿತ್ತು.

10. ಸಾಮಾನ್ಯ ವರ್ಗದ ಬಡವರಿಗೂ ಶೇಕಡಾ 10 ಮೀಸಲಾತಿ

ಪ್ರಮುಖ ಸುದ್ದಿ

- ಬಡಜನರ, ಆರ್ಥಿಕ ದುರ್ಬಲರ ಸರ್ವಾಂಗೀಣ ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಿರುವ ಕೇಂದ್ರ ಸರ್ಕಾರ, ಸರ್ಕಾರಿ ಮೀಸಲಾತಿ ಹೊಂದಿರದ ಸಾಮಾನ್ಯ ವರ್ಗದ (ಜನರಲ್ ಕೆಟಗರಿ)

ಬಡವರಿಗೂ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ. 10ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಸೋಮವಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ.

ಮುಖ್ಯ ಅಂಶಗಳು

- ಸದ್ಯಕ್ಕೆರುವ ಶೇ. 50ರ ಮೀಸಲಾತಿಯ ಅನುಕೂಲಗಳಿಂದ ವಂಚಿತವಾಗಿರುವ ಸಮುದಾಯಗಳಿಗೆ ಈ ಮೀಸಲಾತಿ ಅನ್ವಯವಾಗಲಿದೆ. ಸ್ವಾತಂತ್ರ್ಯ ನಂತರ ಕೇಂದ್ರ ಸರ್ಕಾರ ಕೈಗೊಂಡಿರುವ ಅತ್ಯಂತ ಮಹತ್ವದ ನಿರ್ಧಾರ ಇದು ಎಂದು ಹೇಳಲಾಗಿದೆ. ಹೊಸ ಮೀಸಲಾತಿಗೆ ಪೂರಕವಾದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಈಗ ನಡೆಯುತ್ತಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿಯೇ ಮಂಡಿಸಲು ತೀರ್ಮಾನಿಸಲಾಗಿದೆ. ಮಸೂದೆಯ ಮೇಲಿನ ಚರ್ಚೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹಾಲಿ ಅಧಿವೇಶನವನ್ನು ಒಂದು ದಿನ ವಿಸ್ತರಿಸಲು ನಿರ್ಧರಿಸಲಾಗಿದೆ.
- ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಈಗಾಗಲೇ ಶೇ 50ರಷ್ಟು ಮೀಸಲು ಇದೆ. ಹೊಸ ಮೀಸಲಾತಿ ಜಾರಿಗೆ ಬಂದರೆ ಒಟ್ಟು ಮೀಸಲು ಪ್ರಮಾಣ ಶೇ 60ಕ್ಕೆ ಏರಿಕೆಯಾಗಲಿದೆ.
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜತೆಗೆ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇದೆ. ಆರ್ಥಿಕ ಸ್ಥಿತಿಯ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಹಾಗಾಗಿ ಸಂವಿಧಾನ ತಿದ್ದುಪಡಿ ಅನಿವಾರ್ಯ. ಸಂವಿಧಾನದ 15 ಮತ್ತು 16ನೇ ವಿಧಿಗಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ.
- ಪಿ.ವಿ. ನರಸಿಂಹ ರಾವ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡುವ ಪ್ರಯತ್ನ ನಡೆದಿತ್ತು. ಮಂಡಲ್ ವರದಿ ಅನುಷ್ಠಾನದಿಂದಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಉಂಟಾಗಿದ್ದ ಆಕ್ರೋಶವನ್ನು ತಣ್ಣಗೆ ಮಾಡಲು ಈ ಕ್ರಮಕ್ಕೆ ಆಗಿನ ಸರ್ಕಾರ

ಮುಂದಾಗಿತ್ತು. ಆದರೆ, ಒಟ್ಟು ಮೀಸಲಾತಿ ಶೇ 50ರಷ್ಟನ್ನು ಮೀರುತ್ತದೆ ಎಂಬ ಕಾರಣಕ್ಕೆ ಈ ಪ್ರಯತ್ನ ಆಗ ಕೈಗೂಡಿರಲಿಲ್ಲ.

ಮೀಸಲಾತಿಗೆ ಮಾನದಂಡಗಳೇನು ?

- ವಾರ್ಷಿಕ ಆದಾಯ 8 ಲಕ್ಷ ರೂ. ಮೀರಿರಬಾರದು
- ಕೃಷಿ ಭೂಮಿ ಐದು ಎಕರೆಗಿಂತ ಹೆಚ್ಚಿರಬಾರದು
- ವಾಸದ ಮನೆ 1,000 ಚದರ ಅಡಿಯೊಳಗಿರಬೇಕು
- ಸೈಟು ಹೊಂದಿದ್ದರೆ ಅದು 1,800 ಚದರಡಿ ಒಳಗಿರಬೇಕು

ಸಂವಿಧಾನಕ್ಕೆ ತಿದ್ದುಪಡಿ ಯಾಕೆ?

- 1992ರಲ್ಲಿ ಮೀಸಲಾತಿ ಪ್ರಮಾಣವು ಶೇ 50ಕ್ಕಿಂತ ಹೆಚ್ಚಿರಬಾರದು ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತೀರ್ಪಿನಲ್ಲಿ ಯಾವ ಕಾರಣಕ್ಕೂ ಸಾಮಾಜಿಕ ಶೈಕ್ಷಣಿಕ ಮೀಸಲಾತಿ ಪ್ರಮಾಣ ಶೇ.50% ಮೀರಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಅಧ್ಯಯನ ಆಧಾರಿತ ಸಮರ್ಥನೆ ಇದ್ದರೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ರಾಜ್ಯಗಳಿಗೆ ಅವಕಾಶ ಇದೆ ಎಂದು 2010ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು
- ದೇಶದಲ್ಲಿ ಪ್ರಸ್ತುತ ಶೇ.49.5 ಇದ್ದು ಹೊಸ ಮೀಸಲಾತಿ ಜಾರಿಯಾದರೆ ಪ್ರಮಾಣ ಶೇ.59.5ಕ್ಕೆ ಏರಿಕೆಯಾಗುತ್ತದೆ. ಸಂವಿಧಾನದಲ್ಲಿ ಆರ್ಥಿಕ ಸ್ಥಿತಿಗತಿ ಆಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಹೀಗಾಗಿ ಈಗ 15 ಮತ್ತು 16ನೇ ವಿಧಿಗೆ ತಿದ್ದುಪಡಿ ತಂದು ಮೀಸಲಾತಿ ತರಲು ಸರ್ಕಾರ ಮುಂದಾಗಿದೆ.

ಮುಂದಿನ ಹಾದಿ

- ಶತಮಾನಗಳಿಂದ ಅವಕಾಶದಿಂದ ವಂಚಿತವಾದ ಹಿಂದುಳಿದ ಜಾತಿ, ವರ್ಗಗಳಿಗೆ ಮೀಸಲು ನೀಡುವ ಅವಶ್ಯಕತೆಯನ್ನು ಸಂವಿಧಾನದಲ್ಲೇ ಕಲ್ಪಿಸಲಾಗಿದೆ. ನಂತರದ ವರ್ಷಗಳಲ್ಲಿ ಮೀಸಲಾತಿಯನ್ನು ವಿಸ್ತರಿಸುತ್ತ ಬರಲಾಗಿದೆ. ಕೆಲವು ರಾಜ್ಯಗಳಲ್ಲಿ ಧಾರ್ಮಿಕ

ಅಲ್ಪಸಂಖ್ಯಾತರಿಗೂ ಈ ಸೌಲಭ್ಯ ಕಲ್ಪಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಶೇ. 50ರ ಮಿತಿಯನ್ನು ದಾಟಲೂ ಕೋರ್ಸ್ ಅವಕಾಶ ನೀಡಿದೆ. ಮೀಸಲಾತಿಯ ಉದ್ದೇಶ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮೇಲೇರಲಾಗದ ವರ್ಗದವರನ್ನು ಮುಖ್ಯವಾಹಿನಿಗೆ ತರುವುದು. ಆದರೆ, ಆರ್ಥಿಕವಾಗಿ ದಮನಿತ ಸ್ಥಿತಿಯಲ್ಲಿದ್ದೂ, ಸಾಮಾನ್ಯ ವರ್ಗದಲ್ಲಿರುವ ಕಾರಣಕ್ಕಾಗಿ ಅವಕಾಶಗಳಿಂದ ವಂಚಿತರಾದವರೂ ಉಳಿದವರಷ್ಟೇ ಘನತೆಯಿಂದ ಜೀವನ ಸಾಗಿಸುವ ಸನ್ನಿವೇಶವನ್ನು ಕಲ್ಪಿಸಬೇಕಾದ ಅಗತ್ಯವಿತ್ತು. ಇದು ಈ ವರ್ಗದ ಬಹುಕಾಲದ ಬೇಡಿಕೆಯೂ ಆಗಿತ್ತು. ಈ ಬೇಡಿಕೆಯನ್ನು ಕೇಂದ್ರ ಇದೀಗ ಮನ್ನಿಸಿದ್ದು, ಸ್ವಾಗತಾರ್ಹ ನಡೆಯಾಗಿದೆ. ಇದರಿಂದ ಸಂವಿಧಾನವು ಹೇಳುವ ಸರ್ವಸಮಾನತೆಯ ಪರಿಕಲ್ಪನೆ, ಎಲ್ಲರನ್ನೂ ಒಳಗೊಳ್ಳುವ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಹೆಚ್ಚು ಪುಷ್ಟಿ ದೊರೆತಂತಾಗಿದೆ.

- ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೂ ಮೀಸಲು ಜಾರಿಗೆ ತರುವ ಕೇಂದ್ರ ಸರ್ಕಾರದ ನಿರ್ಧಾರ ಸರ್ವ ಜನರ ಹಿತದ ದೃಷ್ಟಿಯಿಂದ ಮಹತ್ವದ್ದು. ಇದನ್ನು ಸಂವಿಧಾನಕರ್ತರ ಆಶಯದ ವಿಸ್ತರಣೆ ಎಂದೇ ತಿಳಿಯಬೇಕು. ಇಲ್ಲಿ ಹಿಂದುಳಿದ ವರ್ಗಗಳಿಗೆ 50% ಮೀಸಲನ್ನು ಕೈಬಿಡದೆ, 10% ಮೀಸಲನ್ನು ಸೇರಿಸುತ್ತಿರುವುದರಿಂದ, ಈಗಾಗಲೇ ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಯಾರೊಬ್ಬರಿಗೂ ಕಿಂಚಿತ್ತೂ ವಂಚನೆ ಆಗುವುದಿಲ್ಲ. ಇದೂ ಗಮನಿಸಬೇಕಾದ ಅಂಶ. ಆಧುನಿಕ ಸನ್ನಿವೇಶದಲ್ಲಿ, ತಂತ್ರಜ್ಞಾನ ಮತ್ತು ಆಟೋಮೇಶನ್‌ನ ಹಿನ್ನೆಲೆಯಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಪಲ್ಲಟವುಂಟಾಗಿದೆ. ಇಂಥ ಸನ್ನಿವೇಶದಲ್ಲಿ ಜಾತಿಯ ನೆಲೆ ಹಿಂದೆ ಸರಿಯುತ್ತಿದೆ; ಆರ್ಥಿಕ ನೆಲೆಯಲ್ಲಿ ಬಡವರಾಗಿರುವುದರಿಂದ ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾದವರ ಸಂಖ್ಯೆ ಬೆಳೆಯುತ್ತಿದೆ. ಇದನ್ನು ತಡೆಗಟ್ಟಲು ಈ ನಡೆ ಸಹಕಾರಿಯಾಗಬಹುದು. ಜತೆಗೆ, ಕೇಂದ್ರದ ಈ ನಡೆಯನ್ನು ರಾಜ್ಯ ಸರ್ಕಾರಗಳೂ ಅನುಸರಿಸಬೇಕು. ರಾಜ್ಯ ಸರ್ಕಾರದ ಹುದ್ದೆಗಳಲ್ಲಿ ಕೂಡ ಈ ಮೀಸಲನ್ನು ಜಾರಿ ಮಾಡುವ ಮೂಲಕ ಕೇಂದ್ರ ಯಾವ ಆಶಯವನ್ನಿಟ್ಟುಕೊಂಡು ಈ ಹೆಜ್ಜೆಯನ್ನು ಇಟ್ಟಿದೆಯೋ ಅದನ್ನು ಸಾರ್ಥಕಗೊಳಿಸಲು ಸಹಕರಿಸುವುದು ಅಗತ್ಯ.

11. ಶಿಕ್ಷಣ ಗುಣಮಟ್ಟ ಸುಧಾರಣೆಗೆ ರ್ಯಾಂಕಿಂಗ್

ಪ್ರಮುಖ ಸುದ್ದಿ

- ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳ ಸಾಧನೆ ಆಧರಿಸಿ ರ್ಯಾಂಕಿಂಗ್ ವ್ಯವಸ್ಥೆಯನ್ನು ಸರ್ಕಾರವು ಪ್ರಾರಂಭಿಸಿದೆ. ನೀಡಲಾಗುವುದು 70 ಅಂಶಗಳನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಒಟ್ಟು 1000 ಅಂಶಗಳನ್ನು ನಿಗದಿಪಡಿಸಲಾಗಿದೆ.

ಮುಖ್ಯ ಅಂಶಗಳು

- ಇದು ಗುಣಮಟ್ಟ ಸುಧಾರಿಸಲು, ರಾಜ್ಯಗಳ ಸ್ಥಿತಿಗತಿ ತಿಳಿಸಲು ಮತ್ತು ಸುಧಾರಣೆಗೆ ನ್ಯಾಯೋಚಿತ ಸ್ಪರ್ಧೆ ನೀಡಲು ಸಹಕಾರಿಯಾಗಿದೆ
- ವಿದ್ಯಾರ್ಥಿಗಳಿಗೆ ಪಾಲದ ಹೊರೆ ಹೆಚ್ಚಾಗುತ್ತಿದೆ ಎನ್ನುವ ಆರೋಪ ಹಲವು ವರ್ಷದಿಂದ ಕೇಳಿ ಬರುತ್ತಿದೆ.
- ಈ ಹಿನ್ನೆಲೆಯಲ್ಲಿ 2021ರ ವೇಳೆಗೆ ಶೇ. 50ರಷ್ಟು ಪಠ್ಯವನ್ನು ಇಳಿಸಿ ದೈಹಿಕ ಶಿಕ್ಷಣ, ಮೌಲ್ಯ ಶಿಕ್ಷಣ, ಜೀವನ ಕೌಶಲ ಶಿಕ್ಷಣ ಮತ್ತು ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಸಮಯ ಕೊಟ್ಟು ಸಮಗ್ರ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತದೆ.
- 2019-20ರ ಶೈಕ್ಷಣಿಕ ವರ್ಷದಿಂದಲೇ ಪಠ್ಯದಲ್ಲಿ ಶೇ.15ರಷ್ಟು ಇಳಿಕೆ ಮಾಡಲಾಗುವುದು.

ಶಿಕ್ಷಣ ಗುಣಮಟ್ಟಕ್ಕೆ ದಾರಿ ಯಾವುದು?

- ಮಕ್ಕಳ ಕಲಿಕಾ ಸಾಮರ್ಥ್ಯವೇ ಶೈಕ್ಷಣಿಕ ಗುಣಮಟ್ಟದ ಅಳತೆಗೋಲು ಎಂಬ ಸರಳ ಹಾಗೂ ಸಾಮಾನ್ಯ ವ್ಯಾಖ್ಯೆಯನ್ನು ಮುಂದಿಟ್ಟುಕೊಂಡು, 'ಕಲಿಕಾ ಸಾಮರ್ಥ್ಯವು ನಿರೀಕ್ಷಿತ ಮಟ್ಟದಲ್ಲಿದೆ' ಎಂದು ಹೆಚ್ಚಿನವರು ಭಾವಿಸುತ್ತಾರೆ. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿರುವುದಿಲ್ಲ ಎಂಬ ಸಾಮಾನ್ಯ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸುತ್ತಾರೆ.
- ಕಲಿಕಾ ಗುಣಮಟ್ಟದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಹೆಚ್ಚಿನ ಅಂತರವಿಲ್ಲ. ಉತ್ತಮ ಗುಣಮಟ್ಟ ಖಾತ್ರಿಪಡಿಸುತ್ತಿರುವ ಸರ್ಕಾರಿ ಶಾಲೆಗಳನ್ನು ಗಮನಿಸಿದಲ್ಲಿ, ನಿಷ್ಠಾವಂತ,

ಬದ್ಧತೆ ಹೊಂದಿದ ಶಿಕ್ಷಕರು ಅಲ್ಲಿರುವುದೇ ಕಾರಣವೆನ್ನಬಹುದು. ಸರ್ಕಾರಿ ಶಾಲೆಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಮತ್ತು ಅವರಿಗೆ ಮನೆಯಲ್ಲಿ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಇಲ್ಲದ ಕಾರಣ ಸಹಜವಾಗಿ ಅವರ ಕಲಿಕಾ ಗುಣಮಟ್ಟ ಕಡಿಮೆ ಇರುತ್ತದೆ. ಈ ದೃಷ್ಟಿಯಿಂದ ಸರ್ಕಾರಿ ಶಾಲೆಗಳ ಶಿಕ್ಷಕರು ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಾರೆ.

- ತಮ್ಮ ಶಾಲೆಯ ಮಕ್ಕಳು ದಡ್ಡರು, ಅವರಿಗೆ ಏನೂ ಬರುವುದಿಲ್ಲ ಎಂಬ ಭಾವನೆಯನ್ನು ಶಿಕ್ಷಕರೇ ತಾಳಿದರೆ, ವಿನೂತನ ಕಲಿಕಾ ವಿಧಾನಗಳನ್ನು ಸರಿಯಾಗಿ ಅನುಷ್ಠಾನ ಮಾಡದೇ ಕಲಿಕಾ ಗುಣಮಟ್ಟ ಕುಸಿಯಲು ಸಹ ಅವರು ಕಾರಣರಾಗುತ್ತಾರೆ.
- ಶಿಕ್ಷಕರ ಸಾಮರ್ಥ್ಯ ಹೆಚ್ಚಿಸಲು ಅವರಿಗೆ ತರಬೇತಿ ನೀಡುವುದು ಕಲಿಕಾ ಗುಣಮಟ್ಟ ಖಾತ್ರಿಗೆ ನೆರವಾಗಬಹುದು. ಆದರೆ ಮಕ್ಕಳ ಕುರಿತಾಗಿ ತಮ್ಮಲ್ಲಿರುವ ಮನೋಭಾವ ಮಾರ್ಪಡಿಸಿಕೊಂಡರೆ ಹೆಚ್ಚಿನ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ಪ್ರತಿ ಶಿಕ್ಷಕನೂ ತನ್ನ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ವಾಸ್ತವಿಕ ಸ್ಥಿತಿಯನ್ನು ಅರಿತು, ಒಪ್ಪಿಕೊಂಡು, ಕಲಿಕಾ ಸಾಮರ್ಥ್ಯ ಉತ್ತಮಪಡಿಸಲು ಪ್ರೇರಣೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವಂತಹ ವಾತಾವರಣವನ್ನು ನಿರ್ಮಿಸಿದರೆ ಕಲಿಕಾ ಗುಣಮಟ್ಟವನ್ನು ಖಾತ್ರಿಪಡಿಸುವುದು ಕಷ್ಟವಾಗದು.

12. ರೈಲು ನಿಲ್ದಾಣಗಳಲ್ಲಿ ತಪಾಸಣೆ

ಪ್ರಮುಖ ಸುದ್ದಿ

- ದೇಶದ ಆಯ್ದು 202 ರೈಲು ನಿಲ್ದಾಣಗಳಿಗೆ ವಿಮಾನ ನಿಲ್ದಾಣಗಳ ಮಾದರಿಯ ಭದ್ರತೆಯನ್ನು ಒದಗಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.

ಮುಖ್ಯ ಅಂಶಗಳು

- ಪ್ರವೇಶ ದ್ವಾರದಲ್ಲಿ ವಿವಿಧ ಹಂತಗಳ ಭದ್ರತಾ ತಪಾಸಣೆಗೆ ಒಳಪಟ್ಟ ನಂತರವೇ ಪ್ರಯಾಣಿಕರಿಗೆ ರೈಲು ನಿಲ್ದಾಣದೊಳಗೆ ಪ್ರವೇಶ ದೊರೆಯಲಿದೆ.

- ಅದಕ್ಕಾಗಿಯೇ ಇನ್ನು ಮುಂದೆ ಪ್ರಯಾಣಿಕರು ತಾವು ಪ್ರಯಾಣಿಸುವ ರೈಲು ಹೊರಡುವ ನಿಗದಿತ ಸಮಯಕ್ಕಿಂತ 15 ರಿಂದ 20 ನಿಮಿಷ ಮುಂಚಿತವಾಗಿ ರೈಲು ನಿಲ್ದಾಣಕ್ಕೆ ಬರಬೇಕಾಗುತ್ತದೆ.
- ಇದಕ್ಕಾಗಿ ದೇಶದ 202 ಪ್ರಮುಖ ರೈಲು ನಿಲ್ದಾಣಗಳನ್ನು ಗುರುತಿಸಲಾಗಿದ್ದು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಭದ್ರತಾ ತಪಾಸಣಾ ವ್ಯವಸ್ಥೆ ಅಳವಡಿಸಲು ನೀಲನಕ್ಷೆ ಸಿದ್ಧವಾಗಿದೆ

ಯೋಜನೆಯ ನೀಲನಕ್ಷೆ

- ಸಮಗ್ರ ಭದ್ರತಾ ವ್ಯವಸ್ಥೆ (ಐಎಸ್‌ಎಸ್) ಅಡಿಯಲ್ಲಿ ರೈಲು ನಿಲ್ದಾಣಗಳಲ್ಲಿ ಬಹುಹಂತದ ಭದ್ರತಾ ತಪಾಸಣಾ ಯೋಜನೆ ಬಹುತೇಕ ಸಿದ್ಧಗೊಂಡಿದೆ.
- ವಿಮಾನ ನಿಲ್ದಾಣಗಳಂತೆ ರೈಲು ನಿಲ್ದಾಣಗಳಲ್ಲಿಯೂ ಬಿಗಿ ಭದ್ರತಾ ತಪಾಸಣಾ ವ್ಯವಸ್ಥೆ ಜಾರಿಗೆ ತರಲಾಗುವುದು
- ಅದಕ್ಕಾಗಿ ಎಷ್ಟು ಪ್ರವೇಶ ದ್ವಾರ ತೆರೆಯಬೇಕಾಗುತ್ತದೆ ಎಂಬುದನ್ನು ಗುರುತಿಸಲಾಗುತ್ತಿದೆ. ಪ್ರತಿ ಪ್ರವೇಶ ದ್ವಾರದಲ್ಲಿ ಭದ್ರತಾ ತಪಾಸಣೆ ನಡೆಸಲಾಗುವುದು
- ಉಳಿದ ದ್ವಾರಗಳನ್ನು ಮುಚ್ಚಿ, ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗುವುದು.
- ಆವರಣ ಗೋಡೆ ಇರದ ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು
- ಇದರಿಂದ ಭದ್ರತಾ ವ್ಯವಸ್ಥೆ ಬಲಗೊಳ್ಳುವುದಲ್ಲದೆ, ಸಿಬ್ಬಂದಿ ಸಂಖ್ಯೆ ಕಡಿಮೆ ಆಗಲಿದೆ

ಮುಂದಿನ ಹಾದಿ

- ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಲ್ಲಿ ಇದೊಂದು ಮಹತ್ತರವಾದ ನಿರ್ಧಾರವೆಂದು ಹೇಳಬಹುದು. ನಮ್ಮ ದೇಶದ ರೈಲುಗಳು ಮತ್ತು ರೈಲ್ವೆ ನಿಲ್ದಾಣಗಳ ವಾಸ್ತವ ಸ್ಥಿತಿಗತಿಯನ್ನು ಗಮನಿಸಿದರೆ ಹೀಗೊಂದು ಸಮಗ್ರವಾದ ಭದ್ರತಾ ವ್ಯವಸ್ಥೆ ಬಹಳ ಹಿಂದೆಯೇ ಬರಬೇಕಿತ್ತು. ತಡವಾಗಿಯಾದರೂ ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮುಂದಡಿ ಇಟ್ಟಿರುವುದು ಸ್ವಾಗತಾರ್ಹ. ಹಾಗೆಂದು ರೈಲು ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಪ್ರಯಾಣಿಕರನ್ನು ಭದ್ರತಾ ತಪಾಸಣೆಗೆ ಗುರಿಪಡಿಸುವುದು ಹೇಳಿಕೊಂಡಷ್ಟು ಸುಲಭದ ಕಾರ್ಯವೆಂತೂ ಅಲ್ಲ. ಇಲ್ಲಿರುವ ಅಗಾಧ ಪ್ರಯಾಣಿಕರ ಸಂಖ್ಯೆ ಮತ್ತು ಅವ್ಯವಸ್ಥೆಯನ್ನೇ

ವ್ಯವಸ್ಥೆಯೆಂದು ಒಪ್ಪಿಕೊಂಡಿರುವ ಪರಿಸ್ಥಿತಿಯಲ್ಲಿ ಭದ್ರತಾ ತಪಾಸಣೆ ಕಾರ್ಯಸಾಧುವೆ ಎನ್ನುವ ಪ್ರಶ್ನೆ ಉದ್ಭವಿಸುವುದಂತೂ ನಿಜ.

- ವಿಮಾನ ನಿಲ್ದಾಣ ಮಾದರಿಯ ತಪಾಸಣೆ ಎಂದಾದರೆ ಪ್ರಯಾಣಿಕರು ರೈಲು ಹೊರಡುವ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ನಿಲ್ದಾಣಕ್ಕೆ ಬರಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ತಾಸಿಗೂ ಮೊದಲೇ ಪ್ರಯಾಣಿಕರು ಬರಲೇಬೇಕೆಂಬ ನಿಯಮವಿದೆ ಮತ್ತು ಪ್ರಯಾಣಿಕರು ಇದನ್ನು ಪಾಲಿಸುತ್ತಾರೆ ಕೂಡಾ. ರೈಲ್ವೇ 20 ನಿಮಿಷ ಮೊದಲು ಪ್ರಯಾಣಿಕರು ಬಂದರೆ ಸಾಕು ಎನ್ನುತ್ತಿದೆಯಾದರೂ ಇಷ್ಟು ಕಡಿಮೆ ಅವಧಿಯಲ್ಲಿ ನೂರಾರು ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸುವುದು ಸವಾಲಿನ ಕೆಲಸವೇ ಸರಿ. ರೈಲು ಪ್ರಯಾಣಿಕರು ಮತ್ತು ವಿಮಾನ ಪ್ರಯಾಣಿಕರ ವರ್ತನೆಯಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ ಎಂಬ ಮೂಲ ಅಂಶವನ್ನು ಈ ಸಂದರ್ಭದಲ್ಲಿ ಇಲಾಖೆ ಅರ್ಥಮಾಡಿಕೊಳ್ಳಬೇಕು. ವಿಮಾನಕ್ಕೆ ನೂರೋ ಇನ್ನೂರೋ ಪ್ರಯಾಣಿಕರು ಸರತಿ ಸಾಲಿನಲ್ಲಿ ತಪಾಸಣೆಗಾಗಿ ಕಾಯುತ್ತಾರೆ. ಆದರೆ ರೈಲುಗಳಲ್ಲಿ ಹಾಗಲ್ಲ. ಒಂದೊಂದು ರೈಲಿನಲ್ಲೂ 800-1000 ಮಂದಿ ಪ್ರಯಾಣಿಸುತ್ತಾರೆ. ದೊಡ್ಡ ನಿಲ್ದಾಣಗಳಲ್ಲಿ ಇಂಥ ರೈಲುಗಳು ಪ್ರತಿ ನಿಮಿಷಕ್ಕೊಂದರಂತೆ ಹೋಗುತ್ತಿರುತ್ತವೆ. ಹೀಗೆ ಸಾವಿರಾರು ಪ್ರಯಾಣಿಕರಿಗೆ ಯಾವುದೇ ಅಡಚಣೆ ಮತ್ತು ಇರಿಸುಮುರಿಸಾಗದಂತೆ ತಪಾಸಣೆ ಮಾಡಲು ಸಾಧ್ಯವಾದರೆ ಇದು ಉತ್ತಮ ಕ್ರಮವಾಗುವುದರಲ್ಲಿ ಅನುಮಾನವಿಲ್ಲ.
- ರೈಲು ಪ್ರಯಾಣಿಕರನ್ನೂ ಭದ್ರತಾ ತಪಾಸಣೆಗೆ ಗುರಿಪಡಿಸಬೇಕೆಂಬ ಬೇಡಿಕೆ 2006ರಲ್ಲಿ ಮುಂಬಯಿಯ ಲೋಕಲ್ ರೈಲುಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದಾಗಲೇ ಕೇಳಿ ಬಂದಿತ್ತು. ಈ ಘಟನೆಯನ್ನನುಸರಿಸಿ ಮುಂಬಯಿ ಲೋಕಲ್ ರೈಲು ನಿಲ್ದಾಣಗಳ ಪ್ರವೇಶ ದ್ವಾರಗಳಲ್ಲಿ ಮೆಟಲ್ ಡಿಟೆಕ್ಟರ್, ಬ್ಯಾಗ್ ತಪಾಸಣೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ನಿಮಿಷಕ್ಕೆ 5000 ಪ್ರಯಾಣಿಕರು ಪ್ರಯಾಣಿಸುವ ನಿಲ್ದಾಣಗಳಲ್ಲಿ ಈ ತಪಾಸಣೆ ಎಷ್ಟು ಪ್ರಯಾಸಕರ ಎನ್ನುವುದು ಕೆಲವೇ ದಿನಗಳಲ್ಲಿ ಅರಿವಾಗಿತ್ತು. ಈಗಲೂ ಕೆಲವು ನಿಲ್ದಾಣಗಳಲ್ಲಿ ತಪಾಸಣೆ ಇದೆಯಾದರೂ ಅದು ಬರೀ ನಾಮಕಾವಸ್ತೆ ಮಾತ್ರ.
- ಬೆಂಗಳೂರು, ಮುಂಬಯಿ, ದಿಲ್ಲಿ, ಕೋಲ್ಕತ್ತದಂಥ ಮಹಾ ನಗರಗಳಲ್ಲಿ ರೈಲು ಪ್ರಯಾಣಿಕರನ್ನು ಭದ್ರತಾ ತಪಾಸಣೆಗೆ ಒಳಪಡಿಸುವುದು ಎಣಿಸಿದಷ್ಟು ಸುಲಭದ

ಕಾರ್ಯವಂತೂ ಅಲ್ಲ. ಇಲ್ಲಿ ಪ್ರಯಾಣಿಕರ ಸ್ವಭಾವವನ್ನೂ ಪರಿಗಣಿಸಬೇಕಾಗುತ್ತದೆ. ಸಾಮಾನ್ಯ ಸಂದರ್ಭದಲಿಲೆ ಸೀಟಿಗಾಗಿ ನುಗ್ಗಿ ಹೋರಾಡುವ, ತುಸು ತಡವಾದರೂ ರೊಚ್ಚಿಗೆದ್ದು ದಾಂಧಲೆ ಎಸಗುವ ಸ್ವಭಾವದ ಯಾಣಿಕರು ತಪಾಸಣೆ ಹೆಸರಲ್ಲಿ ತೊಂದರೆಯಾದರೆ ಸಹಿಸಿಕೊಂಡಾರೆ ಅವರನ್ನು ಸಂಭಾಳಿಸುವುದು ಕೂಡಾ ಹರಸಾಹಸದ ಕೆಲಸವಾದೀತು.

- ರೈಲು ನಿಲ್ದಾಣ ಮತ್ತು ರೈಲುಗಳು ಯಾವಾಗಲೂ ಉಗ್ರರ ಸುಲಭದ ಗುರಿಗಳಾಗಿರುತ್ತವೆ. ಇವರಲ್ಲದೆ ಇತರಲ್ಲ ರೀತಿಯ ಪಾತಕಿಗಳಿಗೂ ರೈಲು ಮತ್ತು ರೈಲು ನಿಲ್ದಾಣ ಆಶ್ರಯತಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಬರೀ ರೈಲು ನಿಲ್ದಾಣ ಮಾತ್ರವಲ್ಲದೆ ರೈಲುಗಳಲ್ಲೂ ಬಿಗು ತಪಾಸಣೆಯ ಅಗತ್ಯವಿದೆ.
- ಬಿಹಾರ, ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ರೈಲುಗಳು ಸರಕು ಸಾಗಿಸುವ ಲಾರಿಗಳಿಗಿಂತಲೂ ಕಡೆಯಾಗಿರುತ್ತವೆ. ಕುರಿ ಕೋಳಿಗಳಿಂದ ಹಿಡಿದು ಎಲ್ಲ ರೀತಿಯ ಪ್ರಾಣಿ-ವಸ್ತುಗಳನ್ನು ರೈಲುಗಳಲ್ಲಿ ಸಾಗಿಸುತ್ತಾರೆ. ಪ್ರಯಾಣಿಕರ ಸುರಕ್ಷತೆ ಎನ್ನುವುದು ಇಲ್ಲಿ ಕಾಲಕಸಕ್ಕೆ ಸಮಾನ. ಇವುಗಳನ್ನೆಲ್ಲ ನಿಯಂತ್ರಿಸಬೇಕಾದರೆ ಕಟ್ಟುನಿಟ್ಟಿನ ತಪಾಸಣೆಯ ಅಗತ್ಯವಿದೆ. ಭದ್ರತಾ ತಪಾಸಣೆ ಮೂಲಕವಾದರೂ ಭಾರತೀಯ ರೈಲ್ವೆಗೆ ಅಂಟಿರುವ ಅತ್ಯಂತ ಅಸುರಕ್ಷಿತ ಸ್ಥಾರಿಗೆ ಮಾಧ್ಯಮ ಎಂಬ ಕಳಂಕ ನಿವಾರಣೆಯಾದರೆ ಒಳ್ಳೆಯದೇ. ಇದರ ಯಶಸ್ಸು ಯಾವ ರೀತಿ ಅನುಷ್ಠಾನವಾಗುತ್ತದೆ ಎಂಬುದನ್ನು ಅವಲಂಬಿಸಿದೆ. ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು, ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಇದೊಂದು ಉತ್ತಮ ಉಪಕ್ರಮವಾಗುವುದರಲ್ಲಿ ಸಂಶಯವಿಲ್ಲ.

13. ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ

ಪ್ರಮುಖ ಸುದ್ದಿ

- ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ 2018 ಅನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ವಾರ್ಷಿಕವಾಗಿ ಬಿಡುಗಡೆಮಾಡುತ್ತದೆ

ಮುಖ್ಯ ಅಂಶಗಳು

- ಭಾರತವು 41ನೇ ಸ್ಥಾನವನ್ನು ಗಳಿಸಿದೆ . ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ ಭಾರತವನ್ನು 'ಲೋಪದಿಂದ ಕೂಡಿರುವ ಪ್ರಜಾಪ್ರಭುತ್ವ'ದ ವರ್ಗಕ್ಕೆ ಸೇರಿಸಲಾಗಿದೆ. ಮೂಲಭೂತವಾದ ಮತ್ತು ಅಲ್ಪಸಂಖ್ಯಾಂತರ ವಿರುದ್ಧದ ಹಿಂಸಾಚಾರ ಹೆಚ್ಚಳವಾಗಿರುವುದೇ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಕುಸಿತಕ್ಕೆ ಕಾರಣ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪ್ರಜಾಪ್ರಭುತ್ವ ಸೂಚಿಗಳು

ಪ್ರಜಾಪ್ರಭುತ್ವದ ವಿವಿಧ ಪ್ರಕ್ರಿಯೆ ಮತ್ತು ಲಕ್ಷಣಗಳನ್ನು 5 ಸೂಚಿಗಳಾಗಿ ವಿಂಗಡಿಸಲಾಗಿತ್ತು. ಐದೂ ಸೂಚಿಗಳ ಅಡಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಆಯಾ ಸೂಚಿಯಲ್ಲಿ ಆಯಾ ದೇಶಗಳು ಪಡೆದ ಅಂಕಗಳನ್ನು ಆಧರಿಸಿ ಅವುಗಳ ರ್ಯಾಂಕ್ ಅನ್ನು ನಿಗದಿ ಮಾಡಲಾಗಿದೆ

- ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವಕ್ಕೆ ಮಾನ್ಯತೆ
- ಸರ್ಕಾರದ ಕಾರ್ಯವೈಖರಿ
- ರಾಜಕೀಯ ಭಾಗವಹಿಸುವಿಕೆ
- ರಾಜಕೀಯ ಸಂಸ್ಕೃತಿ
- ನಾಗರಿಕ ಸ್ವಾತಂತ್ರ್ಯಮೂರಿಂದ..... ಮಸ್ಸೂರಿಗೆ/ಮೈಸೂರಿಗೆ

ಭಾರತದ ಸೂಚ್ಯಂಕ ಕುಸಿತಕ್ಕೆ ಕಾರಣಗಳು

- ಬಲಪಂಥೀಯ ಹಿಂದೂ ಸಂಘಟನೆಗಳ ಪ್ರಾಬಲ್ಯ ಹೆಚ್ಚಾದುದರಿಂದ ಅಲ್ಪಸಂಖ್ಯಾತರ, ಅದರಲ್ಲೂ ಮುಸ್ಲಿಮರ ವಿರುದ್ಧದ ಹಿಂಸಾಚಾರ ಹೆಚ್ಚಾಗಿದೆ. ಮೂಲಭೂತವಾದ ಹೆಚ್ಚುತ್ತಿದ್ದು, ಭಿನ್ನ ದನಿಗಳನ್ನು ಹತ್ತಿಕ್ಕಲಾಗುತ್ತಿದೆ. ಇದರಿಂದ ಬಹುತ್ವಕ್ಕೆ ಧಕ್ಕೆಯಾಗುತ್ತಿದೆ
- ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಸರ್ಕಾರ, ಸೇನೆ, ಮೂಲಭೂತವಾದಿ ಸಂಘಟನೆಗಳಿಂದ ಪತ್ರಕರ್ತರು ಬೆದರಿಕೆ ಎದುರಿಸುತ್ತಿದ್ದಾರೆ. ಹಲವು ಪತ್ರಕರ್ತರ ಹತ್ಯೆಯಾಗಿದೆ. ಕೆಲವು ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ನಿಷೇಧದ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ.

14. ವೇದ ಶಿಕ್ಷಣಕ್ಕೆ ಕೇಂದ್ರ ಸರ್ಕಾರದಿಂದ ಪ್ರತ್ಯೇಕ ಮಂಡಳಿ ಸ್ಥಾಪನೆ

ಪ್ರಮುಖ ಸುದ್ದಿ

- ವೇದ ಶಿಕ್ಷಣಕ್ಕಾಗಿ ದೇಶದ ಮೊದಲ ರಾಷ್ಟ್ರೀಯ ಮಂಡಳಿ 'ಭಾರತೀಯ ಶಿಕ್ಷಾ ಮಂಡಳಿ'(ಬಿಎಸ್‌ಬಿ) ಸ್ಥಾಪನೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅನುಮತಿ ಸೂಚಿಸಿದೆ.

ಮುಖ್ಯ ಅಂಶಗಳು

- ವೇದಾದ್ಯಯನದ ಪ್ರಚಾರಕ್ಕಾಗಿ ಶ್ರಮಿಸುತ್ತಿರುವ ಸ್ವಾಯತ್ತ ಸಂಸ್ಥೆ ಮಹರ್ಷಿ ಸಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನವು(ಎಂಎಸ್‌ಆರ್‌ವಿಪಿ) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ.
- ಮಂಡಳಿಯ ಬೈಲಾಗಳನ್ನು ತಯಾರಿಸಲು ಬಿಎಸ್‌ಬಿಗೆ ಒಂದು ವಾರದ ಕಾಲಾವಕಾಶವನ್ನು ಸಚಿವಾಲಯ ಮಂಜೂರು ಮಾಡಿದೆ. ಪಠ್ಯಕ್ರಮ, ಪರೀಕ್ಷೆ, ಪ್ರಮಾಣಪತ್ರ ವಿತರಣೆ ಸೇರಿದಂತೆ ಇತರ ಶಾಲಾ ಮಂಡಳಿಗಳಂತೆ ಬಿಎಸ್‌ಬಿ ಕಾರ್ಯ ನಿರ್ವಹಿಸಲಿದೆ. ಒಮ್ಮೆ ಸಂಪೂರ್ಣವಾಗಿ ಸ್ಥಾಪಿತವಾದ ನಂತರ ಆಚಾರ್ಯಕುಲಂ, ವಿದ್ಯಾಭಾರತಿ ಶಾಲೆಗಳು, ಗುರುಕುಲಗಳಿಗೆ ಇದರಿಂದ ಉಪಯೋಗವಾಗಲಿದೆ..... ಮಸ್ಸೂರಿಗೆ/ಮೈಸೂರಿಗೆ

ಹಿನ್ನೆಲೆ

- ವೇದ ಶಿಕ್ಷಣಕ್ಕಾಗಿ ಪ್ರತ್ಯೇಕ ಮಂಡಳಿ ಸ್ಥಾಪನೆಗೆ 2016ರ ಮೇನಲ್ಲಿ ಮೊದಲ ಬಾರಿಗೆ ಅಂದಿನ ಮಾನವ ಸಂಪನ್ಮೂಲ ಸಚಿವ ಸ್ವಾಮಿ ಇರಾನಿ ನಿರ್ಧಾರ ಕೈಗೊಂಡಿದ್ದರು. ಇದೇ ರೀತಿಯ ಪ್ರಸ್ತಾವನೆಯನ್ನು 2015ರಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರು ಮಾನವ ಸಂಪನ್ಮೂಲ ಸಚಿವಾಲಯದ ಮುಂದೆ ಇಟ್ಟಿದ್ದರು.
- ಬಾಬಾ ರಾಮದೇವ್ ಅವರ ಪತಂಜಲಿ ಯೋಗಪೀಠ ನಡೆಸುವ ಹರಿದ್ವಾರ ಮೂಲದ ವೇದ ಶಿಕ್ಷಣ ಸಂಶೋಧನಾ ಸಂಸ್ಥೆ(ವಿಇಆರ್‌ಐ) ಪ್ರಸ್ತಾವನೆ ಸಲ್ಲಿಸಿತ್ತು. ಅದರಂತೆ ವೇದ ಶಿಕ್ಷಣ ಮಂಡಳಿ ಇರಲಿದ್ದು, ಅದನ್ನು ವಿಇಆರ್‌ಐ ನಿಯಂತ್ರಣಕ್ಕೆ ಒಳಪಡುವುದು. ಸಂಪ್ರದಾಯಿಕ

ಗುರುಕುಲ ವ್ಯವಸ್ಥೆ ಮತ್ತು ಆಧುನಿಕ ವಿಷಯಗಳ ಮಿಶ್ರಣವಾಗಿ ವಿದ್ಯಾರ್ಥಿಗಳಿಗೆ ಕಲಿಸಲು ಯೋಜಿಸಿತ್ತು. ಆದರೆ ಈ ಪ್ರಸ್ತಾವನೆಗೆ ಶಾಲಾ ಶಿಕ್ಷಣ ಕಾರ್ಯದರ್ಶಿ ಎಸ್.ಸಿ.ಋಂಟಿಯಾ ವಿರೋಧ ವ್ಯಕ್ತಪಡಿಸಿದ್ದರು. ಒಂದು ವೇಳೆ ಖಾಸಗಿ ಶಿಕ್ಷಣ ಮಂಡಳಿಗೆ ಅನುಮತಿ ನೀಡಿದರೆ, ಮಾನ್ಯತೆ ಇಲ್ಲದ ಶಿಕ್ಷಣ ಮಂಡಳಿಗಳಿಗೆ ದಾರಿ ಮಾಡಿದಂತಾಗುತ್ತದೆ ಎಂದು ಆಕ್ಷೇಪಿಸಿದ್ದರು. ಈಗ ಸರ್ಕಾರವೇ ವೇದ ಶಾಲೆಗಳಿಗೆ ಪ್ರತ್ಯೇಕ ಮಂಡಳಿ ಸ್ಥಾಪಿಸಿದೆ.

15. ರೈಟ್ ಟು ಡಿಸ್‌ಕನೆಕ್ಟ್ ಬಿಲ್-2018

ಪ್ರಮುಖ ಸುದ್ದಿ

- ಇತ್ತೀಚೆಗೆ ಲೋಕಸಭೆಯ ಅಧಿವೇಶನದಲ್ಲಿ 'ರೈಟ್ ಟು ಡಿಸ್‌ಕನೆಕ್ಟ್' ಮಸೂದೆ ಮಂಡನೆಯಾಗಿದೆ. ಮನೆಗೆ ತೆರಳಿದ ಬಳಿಕವೂ ಉದ್ಯೋಗಿಯ ಖಾಸಗಿ ಬದುಕನ್ನು ರಕ್ಷಿಸುವ ಸಲುವಾಗಿ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಈ ಮಸೂದೆಯನ್ನು ಮಂಡಿಸಿದ್ದಾರೆ.

ಮುಖ್ಯ ಅಂಶಗಳು

ಮಸೂದೆಯಲ್ಲಿ ಏನಿದೆ?

- ಆಫೀಸ್ ಅಥವಾ ಮುಗಿದ ಬಳಿಕವೂ ಮನೆಯಲ್ಲಿ ಬಾಸ್ ಕರೆ, ಇ ಮೇಲ್‌ಗೆ ಉತ್ತರಿಸದೇ ಇರುವ ಸಂಪೂರ್ಣ ಸ್ವಾತಂತ್ರ್ಯ ನೀಡುವ ಅಂಶ ಈ ಮಸೂದೆಯಲ್ಲಿದೆ. ಉದ್ಯೋಗಿಯ ವೃತ್ತಿಜೀವನ ಮತ್ತು ಖಾಸಗಿ ಜೀವನದ ನಡುವೆ ಅಂತರ ಕಾಯ್ದುಕೊಳ್ಳಲು ಮತ್ತು ವೃತ್ತಿಜೀವನದ ಒತ್ತಡವನ್ನು ಕಡಿಮೆ ಮಾಡಲು ಈ ಮಸೂದೆಯನ್ನು ಮಂಡಿಸಲಾಗಿದೆ.

ಹೇಗೆ ಕೆಲಸ ಮಾಡುತ್ತೆ?

- ಒಂದು ಕಂಪನಿಯಲ್ಲಿ 10ಕ್ಕೂ ಅಧಿಕ ಉದ್ಯೋಗಿಗಳಿದ್ದು, ಅವರು ಉದ್ಯೋಗಿಗಳ ಕಲ್ಯಾಣ ಸಮಿತಿ ರಚಿಸಿಕೊಂಡಿದ್ದರೆ ಇದು ಸಹಾಯವಾಗಲಿದೆ. ಆಫೀಸಿನಿಂದ ಮನೆಗೆ ತೆರಳಿದ ಬಳಿಕ ಬಾಸ್ ಕರೆಯನ್ನು ನಿರ್ಲಕ್ಷ್ಯಿಸಬಹುದು.

- ಇಮೇಲ್ ನೋಡಿದರೂ ರಿಪ್ಲೈ ಮಾಡುವ ಅಗತ್ಯ ಇರುವುದಿಲ್ಲ. ಬಾಸ್ ಕರೆಯನ್ನು ನಿರ್ಲಕ್ಷ್ಯ ಮಾಡಿದರೂ ಉದ್ಯೋಗಿಗಳನ್ನು ಪ್ರಶ್ನಿಸಬಾರದು ಮತ್ತು ಯಾವುದೇ ಶಿಸ್ತು ಕ್ರಮ ಕೈಗೊಳ್ಳುವಂತಿಲ್ಲ ಎನ್ನುವ ವಿಶೇಷ ಅಂಶ ಈ ಮಸೂದೆಯಲ್ಲಿದೆ. ಕೇವಲ ಕೆಲಸದ ಅವಧಿ ಅಲ್ಲದೇ ರಜಾ ದಿನಕ್ಕೂ ಈ ನಿಯಮ ಅನ್ವಯವಾಗುತ್ತದೆ.

ಇದರಿಂದ ಆಗುವ ಅನುಕೂಲಗಳು

- ಇದರಿಂದ ವೃತ್ತಿಜೀವನ ಮತ್ತು ಖಾಸಗಿ ಜೀವನದ ನಡುವೆ ಅಂತರ ಕಾಯ್ದುಕೊಳ್ಳಲು, ವೃತ್ತಿಜೀವನದ ಒತ್ತಡದಿಂದ ವಿರಾಮ ಪಡೆಯಲು ಸಾಧ್ಯವಾಗುತ್ತದೆ.
- ಒಂದು ಕಂಪನಿಯಲ್ಲಿ 10ಕ್ಕೂ ಅಧಿಕ ಉದ್ಯೋಗಿಗಳಿದ್ದು, ಅವರು ಉದ್ಯೋಗಿಗಳ ಕಲ್ಯಾಣ ಸಮಿತಿ ರಚಿಸಿಕೊಂಡಿದ್ದರೆ, ಈ ಕಾಯ್ದೆ ಪ್ರಯೋಜನಕಾರಿ.
- ಕೆಲಸದ ಒತ್ತಡ ಮತ್ತು ಕಿರಿಕಿರಿಯ ಜೀವನ ನಡೆಸುತ್ತಿರುವ ಉದ್ಯೋಗಿಗಳಿಗೆ ನೆಮ್ಮದಿ ಮತ್ತು ವೈಯಕ್ತಿಕ ಜೀವನ ನಡೆಸಲು ಅನುಕೂಲವಾಗುವಂತೆ ಈ ನಿಯಮ ಜಾರಿಯಾದರೆ ಪ್ರಯೋಜನವಾಗುತ್ತದೆ.

ಬೇರೆ ಯಾವ ದೇಶದಲ್ಲಿ ಜಾರಿಯಲ್ಲಿದೆ ?

- ಫ್ರಾನ್ಸ್ ದೇಶದಲ್ಲಿ 2017ರಲ್ಲಿ ಮೊದಲ ಬಾರಿಗೆ ಈ ಕಾಯ್ದೆ ಜಾರಿಗೆ ಬಂದಿದ್ದು, ನಂತರ ಸ್ಪೇನ್, ಜರ್ಮನಿ ಮತ್ತು ಅಮೆರಿಕದ ಕೆಲ ಕಂಪನಿಗಳು ಈ ನಿಯಮವನ್ನು ಅಳವಡಿಸಿಕೊಂಡಿದೆ.

ಇದರ ಅಗತ್ಯತೆಯೇನು ?

- ಆಫೀಸ್ ಸಮಯದ ನಂತರವೂ ಇಮೇಲ್ ಚೆಕ್, ಫೋನ್ ಕಾಲ್ ರಿಸೀವ್ ಮಾಡಿದ್ದರಿಂದ ಒತ್ತಡ ಹೆಚ್ಚಾಗಿ ಮನೆಯ ವಾತಾವರಣ ಹಾಳಾಗಿ ಸಾಂಸಾರಿಕ ಜೀವನದ ಮೇಲೂ ಪೆಟ್ಟು ಬೀಳುತ್ತದೆ.

- ಇದರಿಂದಾಗಿ ಉದ್ಯೋಗಿಯ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ ಎನ್ನುವ ವಿಚಾರದ ಬಗ್ಗೆ ಸಾಕಷ್ಟು ಅಧ್ಯಯನಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ವಿದೇಶದಲ್ಲಿ ಈ ಕಾಯ್ದೆ ಜಾರಿಯಾಗಿದೆ.

16. ದೇವದಾಸಿ ಪದ್ಧತಿ

ಪ್ರಮುಖ ಸುದ್ದಿ

- ದೇವದಾಸಿ ಪದ್ಧತಿ ಅಭ್ಯಾಸ ಕರ್ನಾಟಕದಲ್ಲಿ ಮಾತ್ರವಲ್ಲದೇ ಗೋವಾದ ನೆರೆಹೊರೆಯಲ್ಲೂ ಹರಡಿದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿದೆ .

ಮುಖ್ಯ ಅಂಶಗಳು

- ಈ ಸಮೀಕ್ಷೆಯನ್ನು ಆಧಾರವಾಗಿಟ್ಟುಕೊಂಡು 1982ರ ಕಾಯ್ದೆ, ದೇವದಾಸಿ ನಿಷೇಧ ಕುರಿತು ಮಾತ್ರ ಚರ್ಚಿಸಿದೆಯೇ ಹೊರತು ದೇವದಾಸಿಯರ ಪುನರ್ವಸತಿ ಬಗ್ಗೆ ಗಮನಹರಿಸಿಲ್ಲ. ಈ ಕಾಯ್ದೆಯನ್ನು ಸರ್ಕಾರ ಸಂಪೂರ್ಣವಾಗಿ ವಾಪಸ್ ಪಡೆದು ಕರ್ನಾಟಕ ದೇವದಾಸಿ (ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ 2018ಯನ್ನು ಜಾರಿಗೆ ಬರಬೇಕಾಗಿದೆ ಎಂದು ಅಧ್ಯಯನ ದಲ್ಲಿ ತಿಳಿಸಲಾಗಿದೆ.ದ..... ಮಸ್ಸೂರಿಗೆ/ಮೈಸೂರಿಗೆ

ದೇವದಾಸಿ ಪದ್ಧತಿ ಎಂದರೇನು

- ದೇವದಾಸಿ ದೇವಾಲಯಗಳಲ್ಲಿ ದೇವರುಗಳಿಗೆ ಬಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು ದೇವದಾಸಿಯರೆಂದು ಕರೆಯಲಾಗುತ್ತಿತ್ತು.
- ಈ ಯುವತಿಯರು ಭಗವಂತನ ದಾಸಿಯರಾದ್ದರಿಂದ ಮಂದಿರವನ್ನು ಶುದ್ಧಗೊಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ ನರ್ತನ ಮೊದಲಾದ ನಿಶ್ಚಿತ ಕಾರ್ಯಗಳನ್ನು ಮಾಡುವುದು-ಇವುಗಳ ಮೂಲಕ ದೇವರ ಸೇವೆಯನ್ನು ನೆರವೇರಿಸುತ್ತಿದ್ದರು.

- ಈ ಪದ್ಧತಿ ತೀರ ಪ್ರಾಚೀನವಾದುದೆಂದು ತಿಳಿದು ಬರುತ್ತದೆ. ಪ್ರಾಚೀನ ಬ್ಯಾಬಿಲೋನಿಯ, ಸೈಪ್ರಸ್, ಫಿನಿಷಿಯ, ಗ್ರೀಸ್, ಮೆಸಪೋಟೇಮಿಯ, ಈಜಿಪ್ಟ್, ಸಿರಿಯ ಅರೇಬಿಯ, ಮುಂತಾದ ಮಧ್ಯಪ್ರಾಚ್ಯಗಳಲ್ಲಿ ಹಾಗೂ ಆಗ್ನೇಯ ಏಷ್ಯದಲ್ಲಿ ಈ ಪದ್ಧತಿ ರೂಡಿಯಲ್ಲಿತ್ತು. ಒಂದು ಕಾಲಕ್ಕೆ ಸಮಗ್ರ ಭಾರತದಲ್ಲೆಲ್ಲ ಈ ಪದ್ಧತಿ ಪ್ರಚಾರದಲ್ಲಿದ್ದಿರಬೇಕೆಂದು ಕಾಣುತ್ತದೆ. ಉತ್ತರ ಭಾರತದಲ್ಲಿ ಇದರ ಪ್ರಚಾರ ವಿಶೇಷವಾಗಿತ್ತೆಂದು ಹೇಳಲು ಸಮರ್ಥನೀಯ ದಾಖಲೆಗಳು ಇಲ್ಲವಾಗಿವೆ.
- ಮೊಹಂಜೊದಾರೊ ಸಂಸ್ಕೃತಿಯ ಮಾತೃದೇವತೆ ಅಥವಾ ಸಂತಾನ ದೇವತೆಯ ಗುಡಿಯಲ್ಲಿ ಪುರುಷರು ಹಾಗೂ ಸ್ತ್ರೀಯರು ಗುಲಾಮರಾಗಿರುತ್ತಿದ್ದರೆಂದೂ ಅವರಲ್ಲಿ ಅನೇಕರು ದೇವದಾಸಿಯರೆಂದೂ ಅವರು ಗೃಹಿಣಿಯರಾಗುವ ಮುನ್ನ ಸ್ವಲ್ಪ ಕಾಲವಾದರೂ ಮಾತೃದೇವತಾ ಮಂದಿರದಲ್ಲಿ ದೇವದಾಸಿಯರಾಗಿರುವುದು ಆಗಿನ ಸಮಾಜದಲ್ಲಿ ಗೌರವ ಪ್ರತಿಷ್ಠೆಗಳ ಮಾತಾಗಿತ್ತೆಂದೂ ತಿಳಿದುಬರುತ್ತದೆ. ಮೊಹಂಜೊದಾರೊದಲ್ಲಿ ದೊರೆತಿರುವ ಸ್ತ್ರೀ ಪ್ರತಿಮೆಯೊಂದರಲ್ಲಿ ನರ್ತಕಿಯ ಲಕ್ಷಣಗಳನ್ನು ಗುರುತಿಸಲಾಗಿದೆ.
- ಈ ಸಂಪ್ರದಾಯ ಜೀವಂತವಾಗಿರುವ ಕಡೆಗಳಲ್ಲಿನ ಜನ ದೇವದಾಸಿಯರೊಂದಿಗೆ ಸಂಬಂಧವಿಟ್ಟುಕೊಳ್ಳುವುದು ಪುಣ್ಯದ ಕಾರ್ಯವೆಂದು ನಂಬುತ್ತಿದ್ದರು. ಈಗಲೂ ಈ ಸಂಪ್ರದಾಯ ಪಶ್ಚಿಮ ಆಫ್ರಿಕದ ಕೆಲವು ಜನಾಂಗಗಳಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕಂಡುಬರುತ್ತದೆ.
- ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಈ ಪದ್ಧತಿ ವಿರಳವಾಗಿದ್ದರೂ ಆಂಧ್ರಪ್ರದೇಶದ ವಿಶಾಖಪಟ್ಟಣದ ಒಂದು ದೇವಾಲಯದಲ್ಲಿ ಮಾತ್ರ ದೇವದಾಸಿಯರು ಕಾಣ ಸಿಗುತ್ತಾರೆ. ಒರಿಸ್ಸಾದಲ್ಲಿ ಈ ಪದ್ಧತಿ ಇತ್ತೀಚೆಗೆ ಮರೆಯಾಗಿದೆ. ಪುರಿಯಲ್ಲಿ ದೇವದಾಸಿ ಪದ್ಧತಿ ಒಂದು ಕಾಲದಲ್ಲಿ ಜಾರಿಯಲ್ಲಿತ್ತೆಂದು ಫ್ರಾನ್ಸಿನ ಯಾತ್ರಿಕನ ಬರ್ವಿಯರ್ನ ಲಿಖಿತ ವಿವರಣೆಯಿಂದ ತಿಳಿದುಬರುತ್ತದೆ. ತೈಲಂಗ್ ದೇಶದಲ್ಲಿ ದೇವದಾಸಿಯಾಗಲಿರುವ ಕುಮಾರಿಯನ್ನು ಬಸವಾ ಎಂದೂ ಕರೆಯುತ್ತಿದ್ದರು. ಭಕ್ತಿಪಂಥದ ಪ್ರಾಬಲ್ಯದ ಕಾಲದಲ್ಲಿ ದೇವದಾಸಿ ಪದ್ಧತಿ ಉಚ್ಛ್ರಾಯ ಸ್ಥಿತಿಯನ್ನು ಪಡೆಯಿತೆಂದು ಹೇಳಬಹುದು.

ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ಏಳುವಿಧದ ದೇವದಾಸಿಯರ ಉಲ್ಲೇಖ ಸಿಗುತ್ತದೆ.

- 1 ದತ್ತಾ : ತನ್ನನ್ನು ತಾನೇ ಯಾವುದಾದರೂ ದೇವಾಲಯವೊಂದಕ್ಕೆ ಅರ್ಪಿಸಿಕೊಂಡವಳು.
2. ವಿಕೀತಾ : ದೇವಾಲಯದ ಸೇವಾಕಾರ್ಯಗಳಿಗಾಗಿ ತನ್ನನ್ನೇ ಮಾರಿಕೊಂಡವಳು.
3. ಭೃತ್ಯಾ : ತನ್ನ ಕುಟುಂಬದವರ ಪೋಷಣೆಯ ಸಲುವಾಗಿ ದೇವದಾಸಿಯಾದವಳು.
4. ಭಕ್ತಾ : ಕೇವಲ ಭಕ್ತಿಭಾವಗಳಿಂದ ಪ್ರೇರಿತಳಾಗಿ ದೇವಾಲಯವನ್ನು ಪ್ರವೇಶಿಸಿದವಳು.
5. ಹೃತಾ : ಅಪಹರಿಸಿಕೊಂಡು ತಂದ ಹೆಣ್ಣು ದೇವಾಲಯಕ್ಕೆ ಉಡುಗೊರೆಯಾಗಿ ಬಂದವಳು.
6. ಅಲಂಕಾರಾ : ರಾಜ ಅಥವಾ ಮಂತ್ರಿ ಯಾವ ಯುವತಿಯನ್ನು ಅಪೇಕ್ಷಿತ ಪರಂಪರೆಯಲ್ಲಿ ಸಂಪೂರ್ಣ ದೀಕ್ಷಿತೆಯೆಂದು ಭಾವಿಸುತ್ತಿದ್ದರೋ ಅಂಥ ಯುವತಿಯನ್ನು ಅಲಂಕರಿಸಿ ದೇವಾಲಯಕ್ಕೆ ಒಪ್ಪಿಸಲಾಗುತ್ತಿತ್ತು; ಅಂಥವಳು.
7. ರದ್ರಗಣಿಕಾ ಅಥವಾ ಗೋಪಿಕಾ : ನಿಯಮಿತ ವೃತ್ತಿ ಅಥವಾ ವೇತನ ಪಡೆದು ನಾಟ್ಯ ಗಾಯನ ಮೊದಲಾದ ಕೆಲಸಗಳನ್ನು ನಿರ್ವಹಿಸುವವಳು.

ದೇವದಾಸಿ ಪದ್ಧತಿಯನ್ನು ನಿಷೇಧಿಸುವ ಕಾನೂನು

- ದೇವದಾಸಿ ಪದ್ಧತಿ ನಿರ್ಮೂಲನಾ ಕಾನೂನು 1984ರಿಂದ ಜಾರಿಗೆ ಬಂದಿದ್ದು, ಈ ಅನಿಷ್ಟ ಪದ್ಧತಿಯಲ್ಲಿ ಭಾಗಿಯಾದವರಿಗೆ ಶಿಕ್ಷೆಗಳ ಇರುವ ಬಗ್ಗೆ ವಿವರಿಸಿ ಮಹಿಳೆಯರಿಗೆ ಸರ್ಕಾರವು ಹಲವು ಕಾಯ್ದೆ ಕಾನೂನುಗಳನ್ನು ರೂಪಿಸಿ ಮಹಿಳೆಯರನ್ನು ಸಬಲರನ್ನಾಗಿ ಮಾಡುವ ಉದ್ದೇಶ ಹೊಂದಿರುವ ನಿಟ್ಟಿನಲ್ಲಿ ಇಂತಹ ಪುನರ್ವಸತಿ ಯೋಜನೆಗಳನ್ನು ಸ್ಥಾಪಿಸಿದ್ದು ಈ ಯೋಜನೆಯ ಮಹಿಳೆಯರು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
- ಯಾವುದೇ ರೂಪದಲ್ಲಿ ದೇವದಾಸಿ ಪದ್ಧತಿ ಅನುಸರಿಸುವುದು ಸೆಕ್ಷನ್ 370 ಮತ್ತು 370 ಎ ವಿಧಿಗಳ ವಿರುದ್ಧವಾಗಿ 2013ರ ಕ್ರಿಮಿನಲ್ ಲಾ (ತಿದ್ದುಪಡಿ) ಕಾಯಿದೆ, ಮತ್ತು ಭಾರತೀಯ ದಂಡ ಸಂಹಿತೆಯ ವಿಭಾಗ 372 ಸಂಪೂರ್ಣವಾಗಿ ವಿರೋಧಿಸುತ್ತದೆ.

ಇದನ್ನು ತಡೆಯಲು ಸಾರ್ವಜನಿಕರ ಕಾರ್ಯವೇನು ?

- ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು.
- ರಸ್ತೆ ನಾಟಕಗಳು ಮತ್ತು ಇತರ ಲಾಭದಾಯಕ ವಿಧಾನಗಳ ಮೂಲಕ ಜಾಗೃತಿ ಹರಡುವುದರಲ್ಲಿ ಎನ್ನಿಬ ಪಾತ್ರವು ಹೆಚ್ಚು ಮಹತ್ವದ್ದಾಗಿದೆ, ಮತ್ತು ಅಂತಹ ರೀತಿಯ ಅಭ್ಯಾಸಗಳನ್ನು ರದ್ದುಗೊಳಿಸಲು ಸಮುದಾಯದ ಭಾಗವಹಿಸುವಿಕೆ ಅಗತ್ಯವಾಗಿರುತ್ತದೆ.
- ಬಾಧಿತ ಬಾಲಕಿಯರಿಗೆ ಪುನರ್ವಸತಿ ಮತ್ತು ಸರಿಯಾದ ಪರ್ಯಾಯ ಜೀವನೋಪಾಯದ ಅವಕಾಶಗಳು ಬೇಕಾಗುತ್ತವೆ.



1. ಯುಎನ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್

ಪ್ರಮುಖ ಸುದ್ದಿ

ನಿಮ್ಮೂರಿಂದ..... ಮಸ್ಸೂರಿಗೆ/ಮೈಸೂರಿಗೆ

- ಹವಾಮಾನ ವೈಪರೀತ್ಯದ ಬಗ್ಗೆ ಪೊಲೆಂಡ್‌ನಲ್ಲಿ 200ಕ್ಕೂ ಹೆಚ್ಚು ದೇಶಗಳು ಯುಎನ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್ ನಲ್ಲಿ ಹವಾಮಾನ ನ್ಯಾಯದ ಕುರಿತು ಚರ್ಚಿಸಲಾಯಿತು.

ಮುಖ್ಯ ಅಂಶಗಳು

- ಕೈಗಾರಿಕರಣದಿಂದಾಗಿ ಸರಾಸರಿ ಜಾಗತಿಕ ತಾಪಮಾನ ಏರುತ್ತಿದೆ. ಇದರ ಪರಿಣಾಮ ಈಗಾಗಲೇ ಗೋಚರಕ್ಕೆ ಬಂದಿದೆ. ಸೈಕ್ಲೋನ್, ಚಂಡಮಾರುತಗಳು ಹೆಚ್ಚಾಗಿವೆ. ಬರ ಮೇಲಿಂದ ಮೇಲೆ ಎರಗುತ್ತಿದೆ. ಮರುಭೂಮಿಯ ವಿಸ್ತಾರ ಹೆಚ್ಚುತ್ತಿದೆ. ಇವೆಲ್ಲವೂ ಹವಾಮಾನದ ಲ್ಲಂಟಾದ, ಆಗುತ್ತಿರುವ ಬದಲಾವಣೆಗಳು. ಈ ಬದಲಾವಣೆಯ ಮೊದಲ

ದುಷ್ಟರಿಣಾಮ ಆಗೋದು ಕೃಷಿಕ್ಷೇತ್ರದ ಮೇಲೆ. ಜತೆಗೆ ಆರೋಗ್ಯ, ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತದೆ.

ಶೃಂಗದಲ್ಲಿ ಏನನ್ನು ಚರ್ಚಿಸಲಾಗುತ್ತದೆ?

- ಏರುತ್ತಿರುವ ಜಾಗತಿಕ ತಾಪಮಾನ, ಬದಲಾಗುತ್ತಿರುವ ಕೃಷಿಚಕ್ರ, ಹೆಚ್ಚುತ್ತಿರುವ ಹವಾಮಾನ ಬದಲಾವಣೆ, ಇವಕ್ಕೆಲ್ಲ ಮೂಲ ಇಂಗಾಲದ ಬಳಕೆ ಹೆಚ್ಚುತ್ತಿರುವುದು. ಅದಕ್ಕಾಗಿ, ಪ್ರತಿವರ್ಷ ನಡೆಯುವ ಈ ಶೃಂಗಸಭೆಯಲ್ಲಿ, ಇಂಗಾಲದ ಬಳಕೆಯನ್ನು ಪ್ರತಿ ದೇಶವೂ ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ಚರ್ಚಿಸುವುದಲ್ಲದೆ, ಇಂತಿಷ್ಟೇ ಬಳಸಬೇಕೆಂದು ಅದರ ಪ್ರಮಾಣವನ್ನೂ ನಿಶ್ಚಯಿಸುತ್ತವೆ.
- ಆದರೆ, ಬಡರಾಷ್ಟ್ರಗಳು ಶ್ರೀಮಂತ ರಾಷ್ಟ್ರಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ ಎಂದು ಯೋಚಿಸುತ್ತಿವೆ. ಶೇಕಡ 25ರಷ್ಟು ವಾಯುಮಾಲಿನ್ಯ ಅಮೆರಿಕದಿಂದ ಆಗುತ್ತದೆ ಎಂದಾದರೆ, ಭಾರತದ ಪ್ರಮಾಣ ಶೇ.5ಕ್ಕಿಂತಲೂ ಕಡಿಮೆ. ಆದರೆ, ಭಾರತ ವೇಗವಾಗಿ ಬೆಳೆಯುತ್ತಿದೆ. 2 ಡಿಗ್ರಿ ಸೆಲ್ಸಿಯಸ್ ತಾಪಮಾನ ಜಾಸ್ತಿ ಆದರೂ ತೊಂದರೆಗೆ ಸಿಲುಕುತ್ತೇವೆ. ಅಂಟಾರ್ಟಿಕ, ಆರ್ಕ್ಟಿಕ್‌ಗಳು ಕರಗಿದರೆ, ಆಗ ಸಮುದ್ರ ಮೇಲೇರಿ ದ್ವೀಪರಾಷ್ಟ್ರಗಳೆಲ್ಲ ಮುಳುಗಿಹೋಗುವ ಅಪಾಯಗಳಿವೆ. ನಿಮ್ಮೂರಿಂದ..... ಮಸ್ಸೂರಿಗೆ/ಮೈಸೂರಿಗೆ

ಭಾರತಕ್ಕೆನು ಧಕ್ಕೆ?

- ಈ ಹವಾಮಾನ ಬದಲಾವಣೆ ಮತ್ತು ಬಡತನಕ್ಕೆ ನೇರ ಸಂಬಂಧವಿದೆ. ಕೃಷಿಚಕ್ರದ ಬದಲಾವಣೆಯಿಂದಾಗಿ ಜೀವನೋಪಾಯಕ್ಕೆ ಸಮಸ್ಯೆಯಾಗುತ್ತದೆ. ಈಗ ಮಾನ್ಸೂನ್ ಯಾವಾಗ ಬರುತ್ತದೆಂದು ಅಂದಾಜಿಸಲು ಸಾಧ್ಯವೇ ಇಲ್ಲದಂಥ ಕಾಲದಲ್ಲಿದ್ದೇವೆ. ಇಂಥ ಸಮಯದಲ್ಲಿ ಇತರ ಶಕ್ತಿಯ ಆಧಾರಗಳಾದ ಸೋಲಾರ್, ಬಯೋಗ್ಯಾಸ್ ಮುಂತಾದ ಹೊಸಶೋಧಗಳಿಂದ ಆದಾಯ ಬರುವಂಥ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿದರೆ ರೈತರ ಜೀವನಕ್ಕೊಂದು ಆಧಾರವಾಗುವುದು.

- ಕಾಪ್‌ನಲ್ಲಿ ಈ ಬಾರಿ ಬ್ರೆಜಿಲ್ ಮತ್ತು ಟರ್ಕಿ ಎರಡು ದೇಶಗಳು ಬಿಟ್ಟರೆ ಮಿಕ್ಕ 200 ದೇಶಗಳು ಒಮ್ಮತ ಅಭಿಪ್ರಾಯಕ್ಕೆ ಬಂದಿದ್ದು, 2015ರ ಕಾಪ್ ಸಮಾವೇಶದ ಒಪ್ಪಂದಕ್ಕೆ ಸಮ್ಮತಿ ವ್ಯಕ್ತಪಡಿಸಿವೆ.
- ಬ್ರೆಜಿಲ್ ಜನಸಂಖ್ಯೆ 10 ಕೋಟಿಯಷ್ಟಿದೆ. ಆದರೆ ಬ್ರೆಜಿಲ್ ಇಡೀ ವಿಶ್ವದ ಶ್ವಾಸಕೋಶ (ಲಂಗ್ಸ್ ಆಫ್ ದ ವರ್ಲ್ಡ್). ಅಲ್ಲಿರುವುದು ಇಡೀ ವಿಶ್ವದ ಹಸಿರು ಸರಪಳಿಯನ್ನು ಹಿಡಿದಿಡುವ ಅಮೇಜಾನ್ ಕಾಡು. ಅಮೇಜಾನ್ ಕಾಡುಗಳನ್ನು ಕತ್ತರಿಸಿದರೆ ಅದರ ನೇರ ಪರಿಣಾಮ ಆಫ್ರಿಕಾ, ಭಾರತ ಮುಂತಾದ ದೇಶಗಳ ಮೇಲಾಗುತ್ತದೆ. ಆದರೆ ಬ್ರೆಜಿಲ್, 'ಇದು ನಮ್ಮ ಜಾಗ, ನಾವು ಮರ ಕತ್ತರಿಸುತ್ತೇವೆ' ಎಂಬ ಧಾಷ್ಟ್ಯ ತಳೆದಿದೆ.

ಈ ವಿಷಯವನ್ನು ಎದುರಿಸುವ ಬಗೆ ಹೇಗೆ?

- ನಿಧಾನಕ್ಕೆ ಏರುತ್ತಿರುವ ಈ ತಾಪಮಾನದ ಬಗ್ಗೆ, ವಿಸ್ತರಿಸಿಕೊಳ್ಳುತ್ತಿರುವ ಮರುಭೂಮಿಯ ಬಗ್ಗೆ ನಮಗೆ ಅರಿವಾಗುತ್ತಿಲ್ಲ. ಹಾಗಾಗಿ ವಾತಾವರಣದ ಕುರಿತಾಗಿ ನಮ್ಮಲ್ಲಿ ದೂರದೃಷ್ಟಿತ್ವ ಇರಬೇಕು.
- ದೇಶ, ರಾಜ್ಯ, ಜಿಲ್ಲೆ, ತಾಲೂಕು ಸೇರಿದಂತೆ ಪ್ರತಿ ಪಂಚಾಯ್ತಿಯಲ್ಲೂ ವಾತಾವರಣ ಬದಲಾವಣೆ ಕುರಿತು ಒಂದು ತಂತ್ರಗಾರಿಕೆಯ ಯೋಜನೆ ಇರಬೇಕು.
- ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಯುವಜನತೆ ವಾತಾವರಣದ ಕುರಿತು ಕಾಳಜಿಯಿಂದ ಪ್ರತಿಭಟಿಸುವಂತಾಗಬೇಕು.
- ಮುಂದಿನ ಕಾಪ್ ಸಮಾವೇಶಕ್ಕೆ ಭಾರತ ನಮ್ಮ ಯುವಕರನ್ನು ಕಳಿಸಬೇಕು. ಏಕೆಂದರೆ, ಇವತ್ತಿನ ನಮ್ಮ ಯಾವುದೇ ನಿರ್ಧಾರದಲ್ಲಿ ಅವರ ಮುಂದಿನ ಭವಿಷ್ಯ ಅಡಗಿದೆ.

2. ಗೋಮಾಂಸ ತ್ಯಜಿಸಿ, ಲಕ್ಷಾಂತರ ಜೀವ ಉಳಿಸಿ, ಜಾಗತಿಕ ತಾಪಮಾನ ತಗ್ಗಿಸಿ:

ಡಬ್ಲ್ಯು ಇಎಫ್

ಪ್ರಮುಖ ಸುದ್ದಿ

- ಗೋಮಾಂಸಕ್ಕೆ ಬದಲಾಗಿ ಬದಲಿ ಪ್ರೋಟೀನ್ ಮೂಲಗಳನ್ನು ಬಳಸಿದರೆ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಅಷ್ಟೇ ಅಲ್ಲ, ಹಸಿರುಮನೆ ಅನಿಲ ಪರಿಣಾಮ (ಜಾಗತಿಕ ತಾಪಮಾನ) ವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯು ಇಎಫ್) ಹೇಳಿದೆ.

ಮುಖ್ಯ ಅಂಶಗಳು

- ಆಕ್ಸ್‌ಫರ್ಡ್ ಮಾರ್ಟಿನ್ ಸ್ಕೂಲ್ ನಡೆಸಿದ ಹೊಸ ಸಂಶೋಧನೆ ಪ್ರಕಾರ, ಮಾಂಸ ಹಾಗೂ ಅದರಲ್ಲೂ ವಿಶೇಷವಾಗಿ ಗೋಮಾಂಸಕ್ಕೆ ಬದಲಿ ಪ್ರೋಟೀನ್ ಮೂಲಗಳನ್ನು ಬಳಸಿದರೆ ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಯೋಜನೆಯಾಗಲಿದೆ ಎಂದು ತಿಳಿದುಬಂದಿದೆ.
- ದಾವೋಸ್‌ನ ಐಷಾರಾಮಿ ಸ್ವಿಸ್ ಸ್ಕಿ ರೆಸಾರ್ಟ್‌ನಲ್ಲಿ ಪ್ರತಿ ವರ್ಷ ಜನವರಿಯಲ್ಲಿ ಪ್ರತಿಷ್ಠಿತ ಡಬ್ಲ್ಯು ಇಎಫ್ ಸಭೆ ನಡೆಯುತ್ತದೆ. ಈ ಬಾರಿಯ ಸಭೆಯಲ್ಲಿ, ಜಾಗತಿಕ ಆಹಾರ ಸಂಬಂಧಿ ಸಾವುಗಳ ಪೈಕಿ ಶೇ 2.4ರಷ್ಟು ಸಾವುಗಳನ್ನು ಗೋಮಾಂಸ ಸೇವನೆ ತ್ಯಜಿಸುವ ಮೂಲಕ ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ಪಡಲಾಗಿದೆ.
- ಕೆಲವು ಶ್ರೀಮಂತ ರಾಷ್ಟ್ರಗಳಲ್ಲಿ ಗೋಮಾಂಸ ಬದಲಾಗಿ ಪರ್ಯಾಯ ಪ್ರೋಟೀನ್ ಬಳಕೆ ಮಾಡುವ ಮೂಲಕ ಶೇ.5ರಷ್ಟು ಸಾವುಗಳನ್ನು ತಪ್ಪಿಸಲಾಗಿದೆ. ಗೋಮಾಂಸ ಸೇವನೆ ಪ್ರಮಾಣ ಹೆಚ್ಚಿರುವ ಶ್ರೀಮಂತ ರಾಷ್ಟ್ರಗಳಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಸಂಶೋಧನೆ ತಿಳಿಸುತ್ತಿದೆ.
- ಪ್ರತಿ ವರ್ಷ ಆಹಾರ ಸಂಬಂಧಿತ ಕಾರಣಗಳಿಂದ ಎಷ್ಟು ಜನ ಸಾವನ್ನಪ್ಪುತ್ತಿದ್ದಾರೆ ಎನ್ನುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲವಾದರೂ, ಗೋಮಾಂಸದ ಬದಲಾಗಿ ಪರ್ಯಾಯ ಪ್ರೋಟೀನ್ ಬಳಸುವುದರ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಬಹುದು ಎಂದು ಡಬ್ಲ್ಯು ಇಎಫ್ ತಿಳಿಸಿದೆ.'

ವಿಶ್ವ ಆರ್ಥಿಕ ವೇದಿಕೆ ಬಗ್ಗೆ

- ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಇಕನಾಮಿಕ್ ಫೋರಮ್-WEF) ಎಂಬುದು ಜಿನಿವಾ-ಮೂಲದ, ಲಾಭಗಳಿಕೆಯ ಉದ್ದೇಶವಿಲ್ಲದ ಒಂದು ಪ್ರತಿಷ್ಠಾನವಾಗಿದ್ದು, ಸ್ವಿಜರ್‌ಲೆಂಡ್‌ನ ದಾವೋಸ್‌ನಲ್ಲಿ ನಡೆಯುವ ತನ್ನ ವಾರ್ಷಿಕ ಸಭೆಯಿಂದಾಗಿ ಸುಪರಿಚಿತವಾಗಿದೆ.
- ಆರೋಗ್ಯ ಮತ್ತು ಪರಿಸರ-ಸಂಬಂಧಿ ವಿಷಯಗಳೂ ಸೇರಿದಂತೆ, ವಿಶ್ವವು ಎದುರಿಸುತ್ತಿರುವ ಅತ್ಯಂತ ಜರೂರಾದ ಸಮಸ್ಯೆಗಳ ಕುರಿತು ಚರ್ಚಿಸಲು, ವ್ಯವಹಾರ ವಲಯದ ಅಗ್ರಗಣ್ಯ ನಾಯಕರು, ಅಂತರರಾಷ್ಟ್ರೀಯ ರಾಜಕೀಯ ನಾಯಕರು, ಆಯ್ದು ಬುದ್ಧಿಜೀವಿಗಳು ಮತ್ತು ಪತ್ರಕರ್ತರನ್ನು ಒಂದೆಡೆ ಸೇರಿಸುವ ವಾರ್ಷಿಕ ಸಭೆ ಇದಾಗಿದೆ.
- ಸಭೆಗಳು ಮಾತ್ರವೇ ಅಲ್ಲದೇ, ಸಂಶೋಧನಾ ವರದಿಗಳ ಒಂದು ಸರಣಿಯನ್ನೇ WEF ರೂಪಿಸುತ್ತದೆ ಮತ್ತು ವಲಯ-ಉದ್ದೇಶಿತ ಉಪಕ್ರಮಗಳಲ್ಲಿ ತನ್ನ ಸದಸ್ಯರನ್ನು ತೊಡಗಿಸುತ್ತದೆ.
- ಚೀನಾದಲ್ಲಿ "ಹೊಸ ಚಾಂಪಿಯನ್ಸ್‌ನ ವಾರ್ಷಿಕ ಸಭೆ"ಯನ್ನೂ (ಆನ್ಯುಯಲ್ ಮೀಟಿಂಗ್ ಆಫ್ ದಿ ನ್ಯೂ ಚಾಂಪಿಯನ್ಸ್) WEF ಸಂಘಟಿಸುತ್ತದೆ ಹಾಗೂ ವರ್ಷದಾದ್ಯಂತವೂ ಪ್ರಾದೇಶಿಕ ಸಭೆಗಳ ಒಂದು ಸರಣಿಯನ್ನು ಆಯೋಜಿಸುತ್ತದೆ. 2008ರಲ್ಲಿ ನಡೆದ ಆ ಪ್ರಾದೇಶಿಕ ಸಭೆಗಳಲ್ಲಿ, ಯುರೋಪ್ ಮತ್ತು ಮಧ್ಯ ಏಷ್ಯಾ, ಪೂರ್ವ ಏಷ್ಯಾ, ರಷ್ಯಾ CEO ದುಂಡುಮೇಜಿನ ಪರಿಷತ್ತು, ಆಫ್ರಿಕಾ, ಮಧ್ಯ ಪ್ರಾಚ್ಯ ಇವುಗಳ ಕುರಿತಾದ ಸಭೆಗಳು, ಮತ್ತು ಲ್ಯಾಟಿನ್ ಅಮೆರಿಕಾದ ಕುರಿತಾದ ವಿಶ್ವ ಆರ್ಥಿಕ ವೇದಿಕೆ ಇವೆಲ್ಲವೂ ಸೇರಿದ್ದವು. 2008ರಲ್ಲಿ ಇದು ದುಬೈನಲ್ಲಿ "ಸಮಿಟ್ ಆನ್ ದಿ ಗ್ಲೋಬಲ್ ಅಜೆಂಡಾ" ಎಂಬ ಶೃಂಗಸಭೆಯನ್ನು ಪ್ರಾರಂಭಿಸಿತು.

3.ಸೈಬರ್ ಭದ್ರತೆ ವಲಯದಲ್ಲಿ ಭಾರತ ಮತ್ತು ಮೊರಾಕೊ ನಡುವಿನ ಸಹಕಾರ ಕುರಿತ ಒಡಂಬಡಿಕೆಗೆ ಸಂಪುಟ ಅನುಮೋದನೆ

ಪ್ರಮುಖ ಸುದ್ದಿ

- ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, ಸೈಬರ್ ಭದ್ರತೆ ವಲಯದಲ್ಲಿ ಭಾರತ ಮತ್ತು ಮೊರಾಕೊ ನಡುವಿನ ಸಹಕಾರ ಸಾಧಿಸುವ ಕುರಿತ ಒಡಂಬಡಿಕೆಗೆ ಅನುಮೋದನೆ ನೀಡಿತು.

ಮುಖ್ಯ ಅಂಶಗಳು

- ಈ ಒಪ್ಪಂದದಡಿ ಭಾರತ ಮತ್ತು ಮೊರಾಕೊ ನಡುವೆ ಭದ್ರತೆಗೆ ಸಂಬಂಧಿಸಿದ ಘಟನೆಗಳ ನಿಯಂತ್ರಣ, ನಿರ್ಣಯ ಕೈಗೊಳ್ಳುವುದು, ಪತ್ತೆ ಕಾರ್ಯದ ಅನುಭವ ಮತ್ತು ಜ್ಞಾನ ವಿನಿಮಯದಲ್ಲಿ ಪರಸ್ಪರ ನಿಕಟ ಸಹಕಾರ ಉತ್ತೇಜಿಸುವ ಉದ್ದೇಶವಿದೆ.
- ಈ ಒಪ್ಪಂದದ ಅನುಷ್ಠಾನದಿಂದಾಗಿ ಸೈಬರ್ ಭದ್ರತಾ ವಲಯದಲ್ಲಿ ಪರಸ್ಪರ ಪ್ರಯೋಜನ ಪಡೆದುಕೊಳ್ಳುವುದಲ್ಲದೆ, ಮೊರಾಕೊದ ಜೊತೆ ಸೇರಿ, ಸೈಬರ್ ಭದ್ರತಾ ವಲಯದಲ್ಲಿ ಸಾಂಸ್ಥಿಕ ಮತ್ತು ಸಾಮರ್ಥ್ಯ ವೃದ್ಧಿಗೂ ಅವಕಾಶವಿದೆ.

4. ಹಿಂದು ಧಾರ್ಮಿಕ ಸ್ಥಳಕ್ಕೆ ಪಾರಂಪರಿಕ ತಾಣ ಪಟ್ಟಿ ನೀಡಿದ ಪಾಕಿಸ್ತಾನ

ಪ್ರಮುಖ ಸುದ್ದಿ

- ಪೇಶಾವರದಲ್ಲಿರುವ ಪ್ರಾಚೀನ ಹಿಂದೂಗಳ ಧಾರ್ಮಿಕ ಸ್ಥಳವಾದ 'ಪಂಜ್ ತೀರ್ಥ' ಅನ್ನು ರಾಷ್ಟ್ರೀಯ ಪಾರಂಪರಿಕ ತಾಣವಾಗಿ ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖವಾ ಪ್ರಾಂತ್ಯ ಸರ್ಕಾರ ಘೋಷಿಸಿದೆ.

ಮುಖ್ಯ ಅಂಶಗಳು

- ಈ ಸ್ಥಳವನ್ನು ಹಾಳು ಮಾಡಿದರೆ ಇಪ್ಪತ್ತು ಲಕ್ಷ ತನಕ ಜುಲ್ಮಾನೆ ಮತ್ತು ಐದು ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಸ್ಥಳವನ್ನು ಇನ್ನೂ ಚೆನ್ನಾಗಿ ಅಭಿವೃದ್ಧಿಪಡಿಸಿ, ಕಾಯ್ದಿಟ್ಟುಕೊಳ್ಳುವ ಉದ್ದೇಶದಿಂದ ಸ್ಥಳೀಯವಾಗಿ ಒತ್ತುವರಿ ತೆರವುಗೊಳಿಸುವಂತೆ ಸ್ಥಳೀಯ ಸರ್ಕಾರ ಸೂಚನೆ ನೀಡಿದೆ. ಜತೆಗೆ ಸುತ್ತಲೂ ಭದ್ರತಾ ಗೋಡೆ ನಿರ್ಮಾಣಕ್ಕೂ ಮುಂದಾಗಿದೆ.

ಪಂಜ್ ತೀರ್ಥ ಬಗ್ಗೆ

- ಐದು ಕೊಳಗಳ ಕಾರಣಕ್ಕಾಗಿ ಈ ಸ್ಥಳಕ್ಕೆ 'ಪಂಜ್ ತೀರ್ಥ' ಎಂಬ ಹೆಸರು ಬಂದಿದೆ. ಈ ಸ್ಥಳ ದೇವಾಲಯ ಹಾಗೂ ಖರ್ಜೂರ ಮರಗಳಿರುವ ಹುಲ್ಲುಗಾವಲನ್ನು ಒಳಗೊಂಡಿದೆ. ಐದು

ಕೊಳಗಳಿರುವ ಈ ಪಾರಂಪರಿಕ ನಿವೇಶನ ಈಗ ಚಾಚಾ ಯೂನುಸ್ ಪಾರ್ಕ್ ಹಾಗೂ ಖೈಬರ್ ಪಖ್ತುನ್ಖವಾ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರಿ ಅಡಿಯಲ್ಲಿ ಬರುತ್ತದೆ.

- 'ಪಂಜ್ ತೀರ್ಥ' ಪಾರ್ಕ್‌ನಲ್ಲಿರುವ ಭೂಮಿ ಪಾರಂಪರಿಕ ನಿವೇಶನ ಎಂದು ಖೈಬರ್‌ಪಖ್ತುನ್ಖವಾ ಪ್ರಾಚೀನತೆಗಳ ಕಾಯ್ದೆ 2016ರ ಅನ್ವಯ ಘೋಷಿಸಿ ಪುರಾತತ್ವ ಹಾಗೂ ವಸ್ತುಸಂಗ್ರಹಾಲಯದ ಖೈಬರ್ ಪಖ್ತುನ್ಖವಾ ನಿರ್ದೇಶನಾಲಯ ಅಧಿಸೂಚನೆ ಹೊರಡಿಸಿದೆ. ಮಹಾಭಾರತದ ಪೌರಾಣಿಕ ದೊರೆ ಪಾಂಡುಗೆ ಸೇರಿದ ಪ್ರದೇಶ ಇದಾಗಿದೆ ಎನ್ನುವ ನಂಬಿಕೆ ಇದೆ. ಹಿಂದೂಗಳು ಕಾರ್ತಿಕ ಮಾಸದಲ್ಲಿ ಸ್ನಾನ ಮಾಡಲು ಈ ಕೊಳ ಬಳಸುತ್ತಿದ್ದರು ಹಾಗೂ ಎರಡು ದಿನಗಳ ಕಾಲ ಮರಗಳ ಅಡಿಯಲ್ಲಿ ಆರಾಧನೆ ನಡೆಸುತ್ತಿದ್ದರು ಎಂದು ನಂಬಲಾಗಿದೆ.
- 1747ರಲ್ಲಿ ಅಫಘಾನ್‌ನ ದುರ್ರಾನಿ ರಾಜವಂಶದ ಆಳ್ವಿಕೆ ಸಂದರ್ಭ ಈ ನಿವೇಶನಕ್ಕೆ ಹಾನಿ ಉಂಟಾಗಿತ್ತು. ಆದಾಗ್ಯೂ, 1834ರಲ್ಲಿ ಸಿಖ್ಸ್ ಆಡಳಿತದ ಅವಧಿಯಲ್ಲಿ ಸ್ಥಳೀಯ ಹಿಂದೂಗಳು ಇದನ್ನು ಮರು ರೂಪಿಸಿದ್ದರು ಹಾಗೂ ಮತ್ತೆ ಆರಾಧಿಸಲು ಆರಂಭಿಸಿದ್ದರು.

5. ಮಹಾಬಾಂಬ್ ತಯಾರಿಸಿದ ಚೀನಾ

ಪ್ರಮುಖ ಸುದ್ದಿ

- ಪ್ರಪಂಚದಲ್ಲೇ ಅತ್ಯಂತ ಶಕ್ತಿಯುತವಾದ ಪರಮಾಣೇತರ ಬಾಂಬ್ ತಯಾರಿಸಿರುವುದಾಗಿ ಚೀನಾ ಹೇಳಿಕೊಂಡಿದೆ. ಅಮೆರಿಕ ಹೊಂದಿರುವ 'ಮದರ್ ಆಫ್ ಆಲ್ ಬಾಂಬ್ಸ್'ಗೆ ಸಡ್ಡು ಹೊಡೆಯಲು ಚೀನಾ ಇದನ್ನು ತಯಾರಿಸಿದೆ ಎಂದು ಹೇಳಲಾಗಿದೆ.

ಮುಖ್ಯ ಅಂಶಗಳು

- ಚೀನಾದ ರಕ್ಷಣಾ ಉತ್ಪನ್ನಗಳ ತಯಾರಿಕಾ ಸಂಸ್ಥೆ 'ನೊರಿನ್‌ಕೊ' ಇದೆ ಮೊದಲ ಬಾರಿಗೆ ಈ ದೈತ್ಯ ಬಾಂಬ್ ಅನ್ನು ಪ್ರದರ್ಶನ ಮಾಡಿರುವುದಾಗಿ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ಬಾಂಬ್ ಅನ್ನು 'ಎಚ್-6ಕೆ' ವಿಮಾನದ ಮೂಲಕ ನಿರ್ಜನ ಪ್ರದೇಶದಲ್ಲಿ ಪರೀಕ್ಷಿಸಲಾಗಿದ್ದು, ಪರೀಕ್ಷೆ ವೇಳೆ ಭಾರಿ ಸ್ಫೋಟ ಕಂಡುಬಂದಿದೆ.

ಏನಿದು 'ಮದರ್ ಆಫ್ ಆಲ್ ಬಾಂಬ್'? ಇದರ ವಿಶೇಷತೆಯೇನು?

- ಜಿಬಿಯು-43/ಬಿ ಮ್ಯಾಸಿವ್ ಆರ್ಟ್‌ನನ್ಸ್ ಏರ್ ಬ್ಲಾಸ್ಟ್ ಅರ್ಥಾತ್ ಗಾಳಿಯಲ್ಲಿ ಸ್ಫೋಟಗೊಳ್ಳುವ ಬೃಹತ್ ಆಯುಧ. ಇದಕ್ಕೆ ಅಮೆರಿಕನ್ನರು 'ಮದರ್ ಆಫ್ ಆಲ್ ಬಾಂಬ್ಸ್' ಎಂದು ಹೆಸರಿಟ್ಟಿದ್ದಾರೆ. ಅಂದರೆ, ಇದು 'ಬಾಂಬ್‌ಗಳ ಮಹಾತಾಯಿ'.
- ಐಸಿಸ್ ಉಗ್ರರ ಕಾರ್ಯಸ್ಥಾನವಾಗಿದ್ದ ಆಫ್ಘಾನಿಸ್ತಾನದ ಅಚಿನ್ ಜಿಲ್ಲೆಯ ಸುರಂಗ ವ್ಯವಸ್ಥೆಯ ಮೇಲೆ ಅಮೆರಿಕದ ವಾಯುಪಡೆ ಈ ಬಾಂಬ್ ದಾಳಿ ನಡೆಸಿ, 36 ಉಗ್ರರನ್ನು ಕೊಂದು ಹಾಕಿದೆ. ಸಾಂಪ್ರದಾಯಿಕ ಈ ಬಾಂಬ್ ಅನ್ನು ಅಮೆರಿಕ ಅಭಿವೃದ್ಧಿಪಡಿಸಿದೆ. ಮೊದಲ ಬಾರಿಗೆ ಬಾಂಬ್ ಸಿದ್ಧಪಡಿಸುವಾಗ ಇದನ್ನು ಅತಿ ಶಕ್ತಿಶಾಲಿ ಬಾಂಬ್ ಎಂದು ಗುರುತಿಸಲಾಗಿತ್ತು. ವಿಶೇಷವಾಗಿ ಇರಾಕ್ ಯುದ್ಧದಲ್ಲಿ ಬಳಸುವ ದೃಷ್ಟಿಯಿಂದ ಈ ಬಾಂಬ್ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಅಲ್ಲಿ ಬಳಸಲು ಸಾಧ್ಯವಾಗಿರಲಿಲ್ಲ. ಅದೇ ಬಾಂಬ್ ಅನ್ನು ಟ್ರಂಪ್ ಆಡಳಿತ ಇದೀಗ ಆಫ್ಘಾನಿಸ್ತಾನದಲ್ಲಿ ಪ್ರಯೋಗಿಸಿದೆ. ಇದಕ್ಕೆ ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈಯಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.
- ಆಫ್ಘನ್ ನೆಲವನ್ನು ಅಮೆರಿಕ ತನ್ನ ಬಾಂಬ್‌ಗಳ ಪ್ರಯೋಗಶಾಲೆಯಾಗಿ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. 2003 ಮಾರ್ಚ್ 11ರಂದು ಅಮೆರಿಕದ ವಾಯುಪಡೆ ಈ ಬಾಂಬ್ ಅನ್ನು ಮೊದಲ ಬಾರಿಗೆ ಪ್ರಯೋಗಿಸಿ, ಪರೀಕ್ಷೆ ನಡೆಸಿತು. ಬಳಿಕ ನವೆಂಬರ್ 21ರಂದು ಮತ್ತೆ ಪರೀಕ್ಷೆ ನಡೆಸಲಾಯಿತು. 2003ರಿಂದ ಓಕ್ಲಹಾಮ ರಾಜ್ಯದ ಮ್ಯಾಲೆಸ್ಪರ್‌ನಲ್ಲಿರುವ ಸೇನಾ ಶಸ್ತ್ರಾಗಾರ ಘಟಕದಲ್ಲಿ ಈ ಬಾಂಬ್ ತಯಾರಿಸಲಾಗುತ್ತಿದೆ. ಈಗ ಬಾಂಬ್‌ಗಳ ಮಹಾತಾಯಿ ಎಂದು ಕರೆಯಿಸಿಕೊಳ್ಳುತ್ತಿರುವ ಜಿಬಿಯು-43/ಬಿ ಬಾಂಬ್‌ಗೆ ವಿಯೆಟ್ನಾಂ ಹಾಗೂ ಇರಾಕ್ ಯುದ್ಧದಲ್ಲಿ ಬಳಸಲಾಗಿದ್ದ ಬಿಎಲ್‌ಯು-82 ಬಾಂಬ್ ಮೂಲ ಪ್ರೇರಣೆಯಾಗಿದೆ. ಇದೇ ಬಾಂಬ್ ಅನ್ನು ಇರಾಕ್‌ನಲ್ಲೂ ಅಮೆರಿಕ ಬಳಸಿತ್ತು. ಮುಂದೆ ಇರಾಕಿ ಪಡೆಗಳ ವಿರುದ್ಧ ಸೈಕಾಲಜಿಕಲ್ ವೆಪನ್ ರೀತಿಯಲ್ಲೂ ಉಪಯೋಗಿಸಲಾಯಿತು. ನಂತರದ ದಿನಗಳಲ್ಲಿ ಬಿಎಲ್‌ಯು-82 ಮಾದರಿಯಲ್ಲಿ ಮದರ್ ಆಫ್ ಆಲ್ ಬಾಂಬ್ ಅಭಿವೃದ್ಧಿಪಡಿಸಲಾಯಿತು.
- ಮದರ್ ಆಫ್ ಆಲ್ ಬಾಂಬ್‌ಗಿಂತ ನಾಲ್ಕು ಪಟ್ಟು ಬಲಿಷ್ಠವಾಗಿರುವ 'ಫಾದರ್ ಆಫ್ ಆಲ್ ಬಾಂಬ್' ರಷ್ಯಾ ಬಳಿ ಇದೆ.

6. ಏಷ್ಯಾ ರೀಅಶ್ಯೂರೆನ್ಸ್ ಅಭಿಯಾನ ಕಾಯ್ದೆ

ಪ್ರಮುಖ ಸುದ್ದಿ

- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಏಷ್ಯಾ ರೀಅಶ್ಯೂರೆನ್ಸ್ ಇನಿಷಿಯೇಟಿವ್ ಆಕ್ಟ್ (ಎಆರ್ಐಎ) ಕಾನೂನಿಗೆ ಸಹಿ ಹಾಕಿದರು.

ಮುಖ್ಯ ಅಂಶಗಳು

- ಈ ಕಾಯಿದೆಯನ್ನು ಏಪ್ರಿಲ್ 2018 ರಲ್ಲಿ ಸೆನೇಟರ್ಸ್ ಕೋರಿ ಗಾರ್ಡರ್ ಮತ್ತು ಎಡ್ ಮಾರ್ಕ್ ಅವರು ಪರಿಚಯಿಸಿದರು, ಅವರು ಈಸ್ಟ್ ಏಷ್ಯಾದಲ್ಲಿ ಸೆನೇಟ್ ಫಾರಿನ್ ರಿಲೇಶನ್ಸ್ ಉಪಸಮಿತಿಯ ಸದಸ್ಯರಾಗಿದ್ದಾರೆ. , ಪೆಸಿಫಿಕ್, ಮತ್ತು ಇಂಟರ್ನ್ಯಾಷನಲ್ ಸೈಬರ್-ಸೆಕ್ಯೂರಿಟಿ ಪಾಲಿಸಿಯ ಸದಸ್ಯರೂ ಆಗಿದ್ದಾರೆ. ಇವರ ಜೊತೆ ಸೆನೇಟರ್ಸ್ ಮಾರ್ಕೋ ರೊಬಿಯೊ ಮತ್ತು ಬೆನ್ ಕಾರ್ಡಿನ್ ಇದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚಿದ ಅಮೆರಿಕನ್ ನಿಶ್ಚಿತಾರ್ಥಕ್ಕೆ ಆಕ್ಟ್ ಕರೆನೀಡುತ್ತದೆ. ಟ್ರಂಪ್ ಆಡಳಿತವು ತನ್ನ ಐರೋಪ್ಯ ಮಿತ್ರರೊಂದಿಗೆ ಮತ್ತು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (ನ್ಯಾಟೋ) ನಲ್ಲಿ ವ್ಯತ್ಯಾಸವನ್ನು ಹೊಂದಿದ ಸಮಯದಲ್ಲಿ ಸಂಯುಕ್ತ ಸಂಸ್ಥಾನದ ಬದ್ಧತೆಗಳಲ್ಲಿನ ಮಿತ್ರರಾಷ್ಟ್ರ ಮತ್ತು ಪಾಲುದಾರರಿಗೆ ಧೈರ್ಯ ನೀಡುವ ಕ್ರಮವಾಗಿ ಇದು ಕಂಡುಬರುತ್ತದೆ.

ಏನಿದು ಏಷ್ಯಾ ರೀಅಶ್ಯೂರೆನ್ಸ್ ಅಭಿಯಾನ ಕಾಯ್ದೆ ?

- ಈ ಕಾಯಿದೆ “ದೀರ್ಘಕಾಲೀನ ಕಾರ್ಯತಂತ್ರದ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಲು ಮತ್ತು ಸಮರ್ಪಕವಾಗಿ, ಬಹುಮುಖಿ, ಮತ್ತು ತತ್ವಶಾಸ್ತ್ರದ ಯುನೈಟೆಡ್ ಸ್ಟೇಟ್ಸ್ ನೀತಿಯನ್ನು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅಭಿವೃದ್ಧಿಪಡಿಸುವುದು ಯುನೈಟೆಡ್ ಸ್ಟೇಟ್ಸ್ ನ ಕಾರ್ಯ ತಂತ್ರವಾಗಿದೆ.” ARIA ಯು \$ 1.5 ಬಿಲಿಯನ್ ಯುಧ್ಧತಂತ್ರದ ಪ್ರಾದೇಶಿಕ ಮೈತ್ರಿಕೂಟಗಳೊಂದಿಗೆ ಆರ್ಥಿಕ, ರಾಜತಾಂತ್ರಿಕ ಮತ್ತು ಭದ್ರತೆಯ ಸಹಕಾರವನ್ನು ಹೆಚ್ಚಿಸಲು ಐದು ವರ್ಷಗಳ ಅವಧಿಯಲ್ಲಿ ಮತ್ತು “ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಕಾರ್ಯತಂತ್ರದ ಪ್ರಭಾವವನ್ನು ಎದುರಿಸಲು” ಈ ಅಕ್ಟ್ ಪೂರಕವಾಗಿದೆ. ಈ ಕಾಯಿದೆಯು

ಇಂಡೋ-ಪೆಸಿಫಿಕ್ ಪ್ರಾಂತ್ಯದಲ್ಲಿ ರಚನಾತ್ಮಕ ಪಾತ್ರ ವಹಿಸುವಂತೆ ಚೀನಾಕ್ಕೆ ಕರೆ ನೀಡುತ್ತದೆ.

- ಥೈವಾನ್ ಗೆ ಯುಎಸ್ ಬೆಂಬಲವನ್ನು ಪುನಶ್ಚೇತನಗೊಳಿಸಲು ಎಐಆರ್ಎಫ್ ಗಣನೀಯ ಶಕ್ತಿಯನ್ನು ನೀಡಿದೆ ಮತ್ತು 2018 ರಲ್ಲಿ ಕಾನೂನು ರೂಪಿಸಲ್ಪಟ್ಟ ಥೈವಾನ್ ಟ್ರಾವೆಲ್ ಆಕ್ಟ್ ಗೆ ಅನುಗುಣವಾಗಿ ಥೈವಾನ್ ಗೆ ಉನ್ನತ ಮಟ್ಟದ ಯುನೈಟೆಡ್ ಸ್ಟೇಟ್ಸ್ ಅಧಿಕಾರಿಗಳ ಪ್ರಯಾಣವನ್ನು ಪ್ರೋತ್ಸಾಹಿಸುತ್ತದೆ.
- ಈ ಕಾಯಿದೆಯು ಚೀನಾದ ಅಕ್ರಮ ನಿರ್ಮಾಣ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳ ಮಿಲಿಟರೀಕರಣ ಮತ್ತು ದಬ್ಬಾಳಿಕೆಯ ಆರ್ಥಿಕ ಆಚರಣೆಗಳನ್ನು ಉಲ್ಲೇಖಿಸುತ್ತದೆ. ಈ ಪ್ರದೇಶದಲ್ಲಿನ ಕಾರ್ಯತಂತ್ರದ ಸವಾಲುಗಳನ್ನು ಪೂರೈಸಲು ಯುನೈಟೆಡ್ ಸ್ಟೇಟ್ಸ್ ಅತ್ಯಂತ ಹೆಚ್ಚು-ಸಮರ್ಥ ಮಿತ್ರರಾಷ್ಟ್ರ ಮತ್ತು ಪಾಲುದಾರರೊಂದಿಗೆ ನಿಯಮಿತ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದಗಳನ್ನು ನಡೆಸಲು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಗತ್ಯತೆಯ ಬಗ್ಗೆ ಇದು ವಿವರಿಸುತ್ತದೆ.
- ಈ ಸನ್ನಿವೇಶದಲ್ಲಿ ಈ ಕಾಯಿದೆಯು ಭಾರತ-ಪೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ನಡುವಿನ ಸ್ಟ್ರಾಟೆಜಿಕ್ ಪಾಲುದಾರಿಕೆಯ ಪ್ರಮುಖ ಪಾತ್ರವನ್ನು ಗುರುತಿಸುತ್ತದೆ ಮತ್ತು ವಾಷಿಂಗ್ಟನ್ ನಡುವಿನ ರಾಜತಾಂತ್ರಿಕ, ಆರ್ಥಿಕ ಮತ್ತು ಭದ್ರತಾ ಸಂಬಂಧಗಳನ್ನು ಬಲಪಡಿಸುವ ಮತ್ತು ವಿಶಾಲಗೊಳಿಸಲು ಕರೆ ನೀಡುತ್ತದೆ. ಆಕ್ಟ್ ಎರಡು ದೇಶಗಳ ನಡುವಿನ ರಕ್ಷಣಾ ಸಂಬಂಧದ 'ಹೊಸ ಚೌಕಟ್ಟಿಗೆ' ಯುನೈಟೆಡ್ ಸ್ಟೇಟ್ಸ್ ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಭಾರತವು ಒಂದು ಪ್ರಮುಖ ರಕ್ಷಣಾ ಪಾಲುದಾರನಾಗಿರುವುದನ್ನು ವಿವರಿಸುತ್ತದೆ. ಎರಡು ದೇಶಗಳ ನಡುವಿನ ರಕ್ಷಣಾ ವ್ಯವಹಾರ ಮತ್ತು ತಂತ್ರಜ್ಞಾನ ಹಂಚಿಕೆಗೆ ಅನುಕೂಲವಾಗುವಂತೆ ಈ ಕಾಯ್ದೆ ರೂಪುಗೊಂಡಿದೆ. ಭದ್ರತಾ ಕಳವಳಗಳು; ಜಂಟಿ ಮಿಲಿಟರಿ ಕಸರತ್ತುಗಳು, ರಕ್ಷಣಾ ಕಾರ್ಯತಂತ್ರ ಮತ್ತು ನೀತಿ, ಮಿಲಿಟರಿ ವಿನಿಮಯ, ಮತ್ತು ಎರಡು ದೇಶಗಳ ನಡುವಿನ ರಕ್ಷಣಾ ಸಹಕಾರದ ಈ ಕಾಯ್ದೆ ಅವಕಾಶ ನೀಡುತ್ತದೆ.

- ಚತುಷ್ಟರದ ಭದ್ರತಾ ಸಂಭಾಷಣೆ (ಕ್ವಾಡ್) ನಲ್ಲಿ, ಆಕ್ಟ್ ರಾಜ್ಯಗಳು, “ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ನಡುವಿನ ಸುರಕ್ಷತಾ ಮಾತುಕತೆಗಳು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತಾ ಸವಾಲುಗಳನ್ನು ಎದುರಿಸಲು ಪ್ರಮುಖವಾದುದು” ಎಂದು ಹೇಳುತ್ತದೆ. ಆದಾಗ್ಯೂ, ಪ್ರಸಕ್ತ ಕಾರ್ಯವಿಧಾನಗಳನ್ನು ಬದಲಿಸುವ ಸಂಭಾಷಣೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಪರಿಸರ ಭದ್ರತೆ ಮತ್ತು ಕಡಲ ಭದ್ರತೆಯ ನಡುವಿನ ಕೊಂಡಿಗಳನ್ನು ಗುರುತಿಸುತ್ತದೆ ಮತ್ತು ಮಾನವರು, ಔಷಧಿಗಳು ಮತ್ತು ಕಾನೂನುಬಾಹಿರ ಮೀನುಗಾರಿಕೆಗಳಲ್ಲಿ ಅತಿರೇಕದ ಕಳ್ಳಸಾಗಣೆ ಇರುವುದರಿಂದ ಸಮುದ್ರದಲ್ಲಿ ಮತ್ತು ಏಷ್ಯಾದಾದ್ಯಂತ ಅಕ್ರಮ ನೆಟ್ ವರ್ಕ್ ಗಳಿಗೆ ಭಂಗ ತರುವ ಕ್ರಮಗಳಿಗೆ ಒಪ್ಪಂದ ಆದ್ಯತೆ ನೀಡಿದೆ.
- ಇಂಡೋ ಪೆಸಿಫಿಕ್ ನಲ್ಲಿ ತನ್ನ ಉಪಸ್ಥಿತಿಯನ್ನು ಪುನಶ್ಚೇತನಗೊಳಿಸಲು ಕಾನೂನಿನ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಸೂಚಿಸುತ್ತದೆ. ಸಮಸ್ಯೆಗಳು ಮತ್ತು ವಿಷಯಗಳ ಒಂದು ಶ್ರೇಣಿಯನ್ನು ಒಳಗೊಂಡಿರುವ ಈ ಕಾಯಿದೆ, ಅಮೆರಿಕಾ ಸಂಯುಕ್ತ ಸಂಸ್ಥಾನವು ತನ್ನ ಸಾಮಾಜಿಕ-ರಾಜಕೀಯ, ಆರ್ಥಿಕ ಮತ್ತು ಭದ್ರತೆ ಸಂಬಂಧಗಳನ್ನು ಭಾರತ ಮತ್ತು ಇತರ ಪಾಲುದಾರ ರಾಷ್ಟ್ರಗಳೊಂದಿಗೆ ಹೆಚ್ಚಿಸಲು ಪ್ರಯತ್ನಿಸುತ್ತದೆ.

ನಿಮ್ಮೂರಿಂದ..... ಮಸ್ಸೂರಿಗೆ/ಮೈಸೂರಿಗೆ

7. ಬಾಂಗ್ಲಾದೇಶದ ಪ್ರಧಾನಮಂತ್ರಿಯಾಗಿ ಶೇಕ್ ಹಸೀನಾ ಪ್ರಮಾಣವಚನ ಸ್ವೀಕಾರ.

ಪ್ರಮುಖ ಸುದ್ದಿ

- ಬಾಂಗ್ಲಾದೇಶದ ಪ್ರಧಾನಮಂತ್ರಿಯಾಗಿ ಅವಾಮಿ ಲೀಗ್‌ನ ಅಧ್ಯಕ್ಷೆ ಶೇಕ್ ಹಸೀನಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮುಖ್ಯ ಅಂಶಗಳು

- ಸತತ 4ನೇ ಅವಧಿಗೆ ಅವರು ಈ ಹುದ್ದೆ ಅಲಂಕರಿಸಲಿದ್ದಾರೆ. ೩೧ ನೂತನ ಸದಸ್ಯರು ಸೇರಿದಂತೆ ಒಟ್ಟು ೪೭ ಸದಸ್ಯರು ಸಚಿವರಾಗಿ ಇಂದೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಧ್ಯಕ್ಷ ಮೊಹಮ್ಮದ್ ಅಬ್ದುಲ್ ಹಮೀದ್ ಪ್ರಮಾಣವಚನ ಬೋಧಿಸಲಿದ್ದಾರೆ.

➤ ನಿರುದ್ಯೋಗ ಮತ್ತು ಆರ್ಥಿಕ ದುಸ್ಥಿತಿ ದೊಡ್ಡ ಪೆಡಂಬೂತಗಳಾಗಿ ಕಾಡುತ್ತಿದ್ದವು. ಆಂತರಿಕ ಕಲಹಗಳ ಪರಿಣಾಮ ಹೊರದೇಶಗಳು ಬಂಡವಾಳ ಹೂಡಲು ಹಿಂಜರಿಯುತ್ತಿದ್ದವು. ಇದಕ್ಕೆಲ್ಲ ಪರಿಹಾರವಾಗಿ ದೇಶದ ಆಂತರಿಕ ವ್ಯವಸ್ಥೆಯನ್ನು ಭದ್ರಗೊಳಿಸಬೇಕೆಂದು ನಿಶ್ಚಯಿಸಿ, ಆ ನಿಟ್ಟಿನಲ್ಲಿ ಪ್ರಬಲ ಹೆಜ್ಜೆ ಇರಿಸಿದರು. ಪರಿಣಾಮ, ಹಿಂಸೆ ಕಡಿಮೆಯಾಗಿ, ಶಾಂತಿ ಸ್ಥಾಪನೆಯಾಯಿತು. ಶಾಂತಿ ಮರಳುತ್ತಿದ್ದಂತೆ ಹೂಡಿಕೆನ್ನೇಹಿ ವಾತಾವರಣ ನಿರ್ವಹಿಸಲಾಯಿತು. ಪ್ರಸಕ್ತ ಉದ್ಯೋಗಾವಕಾಶಗಳ ಸೃಷ್ಟಿಯಿಂದ, ಯುವ ಸಮುದಾಯವೂ ಅಚ್ಚೇ ದಿನ್ ನಿರೀಕ್ಷಿಸುತ್ತಿದೆ. ಆರ್ಥಿಕಾಭಿವೃದ್ಧಿ ವೇಗ ಪಡೆದುಕೊಂಡಿದೆ. ಆದರೂ, ಚುನಾವಣೆ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದ್ದರ ಪರಿಣಾಮ, ಫಲಿತಾಂಶ ಏನಾಗಬಹುದು ಎಂಬ ಕುತೂಹಲವಿತ್ತು. ಹೋರಾಟದ ಹಾದಿಯಲ್ಲೇ ಸಾಗಿ ಬಂದ ಹಸೀನಾರಿಗೆ ನಾಲ್ಕನೇ ಬಾರಿ ಪ್ರಧಾನಿ ಹುದ್ದೆ ಒಲಿದಿದೆ. ನಾಲ್ಕು ದಶಕಗಳ ರಾಜಕೀಯ ಅನುಭವ ಹೊಂದಿರುವ ಇವರು 1981ರಿಂದ ಅವಾಮಿ ಲೀಗ್‌ನ ನಾಯಕಿಯಾಗಿ ಪಕ್ಷವನ್ನು ಮನ್ನಡೆಸುತ್ತಿದ್ದಾರೆ. 1986ರಿಂದ 1995ರವರೆಗೆ ಪ್ರತಿಪಕ್ಷ ನಾಯಕಿಯಾಗಿದ್ದ ಹಸೀನಾ 1996, 2008, 2014ರಲ್ಲಿ ಪ್ರಧಾನಿ ಆಗಿ ಆಯ್ಕೆಯಾದರು.

ಭಾರತ- ಬಾಂಗ್ಲಾ ದೇಶದ ಸಂಬಂಧ

ನಿಮ್ಮ ಬಿಎಎಸ್ ಅಕಾಡೆಮಿ
ನಿಮ್ಮೂರಿಂದ..... ಮಸ್ಕೂರಿಗೆ/ಮೈಸೂರಿಗೆ

➤ ಅಪನಂಬಿಕೆಯ ಕಂದಕಗಳು ನಿವಾರಣೆಯಾಗಿವೆ. 'ನಮಗೆ ಹಿಂದೆಯೂ ಭಾರತವೇ ಉತ್ತಮ ಸ್ನೇಹಿತ, ಹಿತೈಷಿಯಾಗಿತ್ತು. ಈಗಲೂ ಅದುವೇ ವಿಶ್ವಾಸಾರ್ಹ ಮಿತ್ರ' ಎಂಬ ಸರಳಸತ್ಯ ಬಾಂಗ್ಲಾದೇಶಕ್ಕೆ ಅರ್ಥವಾಗಿದೆ. ಅದಕ್ಕೆಂದೆ ತನ್ನ ಜಮೀನನ್ನು ಭಾರತವಿರೋಧಿ ಚಟುವಟಿಕೆಗಳಿಗೆ ಬಳಸಲು ಬಿಡುವುದಿಲ್ಲ ಎಂದು ಗಟ್ಟಿದನಿಯಲ್ಲಿ ಹೇಳಿ, ಅದರಂತೆ ನಡೆದುಕೊಳ್ಳುತ್ತಿದೆ. ಭಾರತ ವಿರುದ್ಧ ಕಾರ್ಯಾಚರಿಸುತ್ತಿದ್ದ ಕೆಲ ಸಂಘಟನೆಗಳ ಮೇಲೂ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಂಡಿದೆ. ಆಡಳಿತಾರೂಢ ಬಾಂಗ್ಲಾದೇಶ ಅವಾಮಿ ಲೀಗ್ ಭಾರತ ಪರ ನಿಲುವು ತಳೆಯುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಉಭಯ ರಾಷ್ಟ್ರಗಳ ಸಾಂಸ್ಕೃತಿಕ ಮೌಲ್ಯಗಳು ಬಹುತೇಕ ಏಕಪ್ರಕಾರವಾಗಿವೆ. ಭಾರತ ಬಾಂಗ್ಲಾದೊಂದಿಗೆ 3,800 ಕಿಲೋಮೀಟರ್‌ಗಳ ಗಡಿಯನ್ನೂ ಹಂಚಿಕೊಂಡಿದೆ. ಮನಮೋಹನ್ ಸಿಂಗ್

ಪ್ರಧಾನಿಯಾಗಿದ್ದಾಗ ಬಾಂಗ್ಲಾದೇಶದೊಂದಿಗೆ 1974ರ ಭೂ ಗಡಿ ಒಪ್ಪಂದ ಜಾರಿಗೆ ಒಲವು ತೋರಿದ್ದರು. ಆದರೆ ರಾಜಕೀಯ ವಿರೋಧದ ಕಾರಣ ಅದು ಸಾಧ್ಯವಾಗಿರಲಿಲ್ಲ. ಪ್ರಸಕ್ತ ಎನ್ ಡಿಎ ಆಡಳಿತಾವಧಿಯಲ್ಲಿ ಈ ಮಹತ್ವದ ಒಪ್ಪಂದ ಜಾರಿಯಾಗಿದ್ದು, 50 ಸಾವಿರ ಎಕರೆ ಪ್ರದೇಶ ವಿನಿಮಯವಾಗಿದೆ. ಭಾರತದ ಆಂತರಿಕ ಸುರಕ್ಷೆಗೆ ಪ್ರಮುಖ ಸವಾಲಾಗಿರುವ ಬಾಂಗ್ಲಾ ನುಸುಳುಕೋರರ ಸಮಸ್ಯೆಗೆ ಕಡಿವಾಣ ಹಾಕಲು ಈ ಒಪ್ಪಂದ ಅಗತ್ಯವೂ, ಅನಿವಾರ್ಯವೂ ಆಗಿತ್ತು.

- ಬಾಂಗ್ಲಾದೇಶದ ಮೊದಲ ಅಧ್ಯಕ್ಷ ಶೇಖ್ ಮುಜಿಬುರ್ ರೆಹಮಾನ್‌ರ ಪುತ್ರಿ ಶೇಖ್ ಹಸೀನಾ ನಾಲ್ಕನೇ ಬಾರಿ ಪ್ರಧಾನಿಯಾಗಿದ್ದು, ಭಾರತದ ಮಟ್ಟಿಗಂತೂ ಉತ್ತಮ ಬೆಳವಣಿಗೆಯೇ. ಆಂತರಿಕ ವಿಘ್ನಗಳು, ಬಂಡುಕೋರರ ಹಾವಳಿ, ಆರ್ಥಿಕ ದುಸ್ಥಿತಿ ಮುಂತಾದ ಕಾರಣಗಳ ಪರಿಣಾಮ ಬಾಂಗ್ಲಾದೇಶದ ಸ್ಥಿತಿ ಶೋಚನೀಯವಾಗಿತ್ತು. ಆದರೆ, ಶೇಖ್ ಹಸೀನಾ ಅಧಿಕಾರಕ್ಕೆ ಬಂದ ಮೇಲೆ ಪರಿಸ್ಥಿತಿ ತುಂಬ ಬದಲಾಗಿದೆ. ಅಲ್ಲಿ ಅಭಿವೃದ್ಧಿ ಆಗುತ್ತಿರುವುದನ್ನು ಹಸೀನಾರ ಕಡು ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಬಾಂಗ್ಲಾದೇಶದ ಆರ್ಥಿಕ ಬೆಳವಣಿಗೆ ಶೇಕಡ 6ರ ಅನುಪಾಸಿನಲ್ಲಿದ್ದು, ತಲಾ ಆದಾಯವೂ ಹೆಚ್ಚಿದೆ. ವಿದೇಶಿ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ ಹೆಚ್ಚುತ್ತಿದೆ. ಭಾರತವೇ ಬಾಂಗ್ಲಾದೇಶದಲ್ಲಿ 10 ಬಿಲಿಯನ್ ಡಾಲರ್‌ಗಳ ಹೂಡಿಕೆ ಮಾಡಿದ್ದರೆ, 8-9 ಬಿಲಿಯನ್ ಡಾಲರ್‌ಗಳನ್ನು ಸಾಲದ ರೂಪದಲ್ಲಿ ನೀಡಿದೆ.
- ಐಎಸ್‌ಐ ಬೆಂಬಲಿತ ಭಾರತವಿರೋಧಿ ಇಸ್ಲಾಂ ಉಗ್ರವಾದಿಗಳ ಜಾಲವನ್ನು ಮಟ್ಟಹಾಕುವಲ್ಲಿ ಹಸೀನಾ ಯಶಸ್ವಿಯಾಗಿದ್ದು, ಭಾರತದ ಕೋರಿಕೆಯ ಮೇರೆಗೆ ಹಲವು ಮೂಲಭೂತ ಉಗ್ರವಾದಿ ಸಂಘಟನೆಗಳನ್ನು ನಿಷೇಧಿಸಿದ್ದಾರೆ. 'ಬಾಂಗ್ಲಾದ ನೆಲ ಭಾರತವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗಲು ಬಿಡುವುದಿಲ್ಲ' ಎಂದು ತಾವು ನೀಡಿದ ಮಾತನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ, ನಂಬಿಕಸ್ಥ ನೆರೆರಾಷ್ಟ್ರವಾಗಿದ್ದು, ಉಳಿದ ರಂಗಗಳಲ್ಲಿಯೂ ಸಹಕಾರ ಹೆಚ್ಚುತ್ತಿದೆ. ಹಸೀನಾ ಅಧಿಕಾರಾವಧಿಯಲ್ಲೇ ಉಭಯ ರಾಷ್ಟ್ರಗಳ ನಡುವೆ ಬಸ್, ರೈಲು, ವಿಮಾನಗಳ ಸಂಪರ್ಕ ಪ್ರಮಾಣ ಹೆಚ್ಚಿದೆ ಎಂಬುದು ಗಮನಾರ್ಹ. ನರೇಂದ್ರ ಮೋದಿಯವರ ಪ್ರಯತ್ನಗಳಿಂದ ಭಾರತ-ಬಾಂಗ್ಲಾ ಭೂಗಡಿ ವಿವಾದವೂ ಬಗೆಹರಿಯಿತು.

- ಭಾರತದ ಭಾವನೆಗಳಿಗೆ ಬೆಲೆಕೊಡುವ, ಓರ್ವ ವಿವೇಚನಾಯುಕ್ತ ನಾಯಕಿಯಾಗಿರುವ ಶೇಖ್ ಹಸೀನಾ ಭವಿಷ್ಯದಲ್ಲೂ ಭಾರತದ ಜತೆಗಿನ ಸ್ನೇಹ ವಿಸ್ತರಿಸಿಕೊಳ್ಳಲಿದ್ದಾರೆ. ಏಕೆಂದರೆ, ರಾಜಕೀಯವಾಗಿ, ಭಾವನಾತ್ಮಕವಾಗಿ ಅವರು ಭಾರತಕ್ಕೆ ಆಪ್ತವಾಗಿದ್ದಾರೆ. ಪ್ರಸಕ್ತ, ಭಾರತ ಒಂದು ಸಾವಿರ ಮೆಗಾವಾಟ್ ವಿದ್ಯುತ್‌ನ್ನು ರಿಯಾಯಿತಿ ದರದಲ್ಲಿ ಬಾಂಗ್ಲಾಕ್ಕೆ ಪೂರೈಕೆ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಅಲ್ಲೇ ವಿದ್ಯುತ್ ಉತ್ಪಾದನಾ ಘಟಕವನ್ನು ಭಾರತ ಸ್ಥಾಪಿಸಬಹುದು(ಭೂತಾನ್‌ನಲ್ಲಿ ಮಾಡಿದಂತೆ). ವ್ಯಾಪಾರ ಸಂಬಂಧಗಳು ವೃದ್ಧಿಯಾಗಲು ಅವಕಾಶಗಳಿವೆ. ಮುಖ್ಯವಾಗಿ, ಚೀನಾದ ಪ್ರಾಬಲ್ಯ ತಡೆಯಲು ಮತ್ತು ಪಾಕ್‌ನ ಕುತಂತ್ರಗಳನ್ನು ವಿಫಲಗೊಳಿಸಲು ಪೂರಕವಾಗಲಿದೆ ಎನ್ನಬಹುದು.

8. ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ರಾಜೀನಾಮೆ

ಪ್ರಮುಖ ಸುದ್ದಿ

- ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮುಖ್ಯ ಅಂಶಗಳು

- ಎರಡನೇ ಅವಧಿಗೆ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ 58 ವರ್ಷದ ಕಿಮ್ ಅವರ ಅವಧಿ 2022ಕ್ಕೆ ಅಂತ್ಯಗೊಳ್ಳಲಿದೆ.ಆದರೆ ಅವಧಿಗೂ ಮುನ್ನವೇ ಫೆ. 1ರಿಂದ ಜಾರಿಗೆ ಬರುವಂತೆ ಇಂದು ರಾಜೀನಾಮೆ ನೀಡಿದ್ದಾರೆ. ವಿಶ್ವ ಬ್ಯಾಂಕ್ ನಂತಹ ಗಮನಾರ್ಹ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಮಹತ್ವದ ಗೌರವವಾಗಿದೆ.
- ವಿಶ್ವ ಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ ಅವರು ಫೆ.1ರಂದು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ವಿಶ್ವ ಬ್ಯಾಂಕ್ ಬಗ್ಗೆ

- ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಆರ್ಥಿಕ ನೆರವು ಒದಗಿಸುವ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ವಿಶ್ವ ಬ್ಯಾಂಕ್.೧೯೮೯ರ ಫೆಬ್ರವರಿ ೧೬ರಂದು ತಿದ್ದುಪಡಿ ಮಾಡಲಾಗಿರುವ ಒಪ್ಪಂದದಂತೆ ಬಡತನ ನಿರ್ಮೂಲನವೇ ವಿಶ್ವ ಬ್ಯಾಂಕ್ ಅಧಿಕೃತ ಧ್ಯೇಯ.
- ಅಂತರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಸಂಸ್ಥೆ ಎಂಬ ಎರಡು ಅಂಗಗಳನ್ನು ವಿಶ್ವ ಬ್ಯಾಂಕ್ ಒಳಗೊಂಡಿದೆ.ವಿಶ್ವ ಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐ.ಎಮ್.ಎಫ್) ಸಂಸ್ಥಾಪಕರ ಲಾರ್ಡ್ ಕೀನ್ಸ್ ಮತ್ತು ಹ್ಯಾರೀ ಡೆಕ್ಸ್ಲರ್ ೧೯೯೪ರಲ್ಲಿ ಬ್ರೆಟನ್ ಉಟ್ಸ್ ಸಮ್ಮೇಳನದಲ್ಲಿ ವಿಶ್ವ ಬ್ಯಾಂಕ್ ರೂಪ ತಾಳಿತು.
- ವಾಷಿಂಗ್ ಟನ್ ಡಿ.ಸಿ ಯಲ್ಲಿ ವಿಶ್ವ ಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ ಕಾರ್ಯ ನಿರ್ವಹಿಸುತ್ತಿವೆ.ವಿಶ್ವ ಬ್ಯಾಂಕ್ ನ ಹಣಕಾಸು ನೆರವು ಪಡೆದ ಮೊದಲನೆ ರಾಷ್ಟ್ರ ಫ್ರಾನ್ಸ್ ಇನ್ನೂರ ಐವತ್ತು ದಶ ಲಕ್ಷ ಡಾಲರ್ ಗಳಷ್ಟು ಆರ್ಥಿಕ ನೆರವು ಅಮೆ ಸಾಲವನ್ನು ಪಡೆದಿತ್ತು. ವಿಶ್ವ ಬ್ಯಾಂಕ್ ನಿಂದ ಪಡೆದ ಸಾಲವನ್ನು ಬಳಸಿ ಆದಾಯ ಗಳಿಸುವ ಬಂದರಗಳು, ಹೆದ್ದಾರಿಗಳು ,ವಿದ್ಯುತ್ ಉತ್ಪಾದನಾ ಕೇಂದ್ರಗಳಂಥ ಆದಾಯ ಗಳಿಕೆ ಯೋಜನೆಗಳ್ನು ಅನುಷ್ಠಾನ ಗೊಳಿಸುವ ರಾಷ್ಟ್ರಗಳು ಸಾಲವನ್ನು ಹಿಂತಿರುಗಿಸಬೇಕು.ವಿಶ್ವಬ್ಯಾಂಕ್ ಬನಿಯಮಗಳಲ್ಲಿ ಸಾಕಷ್ಟು ಬಾರಿ ನಿಯಮಗಳನ್ನು ಬದಲಾಯಿಸಿದ ನಂತರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿಯನ್ನು ಹೆಚ್ಚಿಸುವ ನೀತಿಯನ್ನು ವಿಶ್ವಬ್ಯಾಂಕ್ ರೂಪಿಸಿತು.

9. ಭಾರತ ಮತ್ತು ಜಪಾನ್ ನಡುವೆ ದ್ವಿಪಕ್ಷೀಯ ಅದಲು ಬದಲು ವ್ಯವಸ್ಥೆಗೆ ಸಂಪುಟದ

ಅನುಮೋದನೆ

ಪ್ರಮುಖ ಸುದ್ದಿ

- ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿನು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಜಪಾನ್ ನಡುವೆ ದ್ವಿಪಕ್ಷೀಯ ಅದಲು ಬದಲು ವ್ಯವಸ್ಥೆ (ಬಿಎಸ್ಎ)ಯ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿದೆ.

ಮುಖ್ಯ ಅಂಶಗಳು

- ಅಲ್ಲದೇ 75 ಶತಕೋಟಿ ಅಮೆರಿಕನ್ ಡಾಲರ್ ಗರಿಷ್ಠ ಮೊತ್ತಕ್ಕಾಗಿ ಆರ್.ಬಿ.ಐ. ಮತ್ತು ಜಪಾನ್ ಬ್ಯಾಂಕ್ ನಡುವೆ ದ್ವಿಪಕ್ಷೀಯ ಅದಲು ಬದಲು ವ್ಯವಸ್ಥೆಯ ಒಪ್ಪಂದಕ್ಕೆ ಸಹಿ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಅಧಿಕಾರ ನೀಡಿದೆ.
- ವಿದೇಶಿ ವಿನಿಮಯದಲ್ಲಿ ಅಲ್ಪಾವಧಿಯ ಕೊರತೆಯನ್ನು ಪೂರೈಸಲು ಸೂಕ್ತವಾದ ಸಮತೋಲನದ ಪಾವತಿಗಳನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ, ದೇಶೀಯ ಕರೆನ್ಸಿಗೆ 75 ಶತಕೋಟಿ ಅಮೆರಿಕನ್ ಡಾಲರ್ ಗಳ ಗರಿಷ್ಠ ಮೊತ್ತವನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಮರು ವಿನಿಮಯ ಮಾಡುವ ಸಲುವಾಗಿ ಅದಲು ಬದಲು ವ್ಯವಸ್ಥೆಯು ಭಾರತ ಮತ್ತು ಜಪಾನ್ ನಡುವಿನ ಒಪ್ಪಂದವಾಗಿದೆ.

ಇದರಿಂದ ಆಗುವ ಪ್ರಯೋಜನಗಳು

- ಬಿ.ಎಸ್.ಎ. ತೊಡಕಿನ ಸಮಯದಲ್ಲಿ ಪರಸ್ಪರರಿಗೆ ನೆರವಾಗಲು ಮತ್ತು ಅಂತಾರಾಷ್ಟ್ರೀಯ ವಿಶ್ವಾಸವನ್ನು ಪುನರ್ ಸ್ಥಾಪಿಸಲು ವ್ಯೂಹಾತ್ಮಕ ಉದ್ದೇಶದ ಭಾರತ ಮತ್ತು ಜಪಾನ್ ನಡುವಿನ ಪರಸ್ಪರ ಸಹಕಾರಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.
- ಈ ಸೌಲಭ್ಯವು ಭಾರತಕ್ಕೆ ಅಗತ್ಯ ಬಿದ್ದಾಗ ಒಪ್ಪಿತ ಮೊತ್ತದ ಲಭ್ಯ ಬಂಡವಾಳದ ಬಳಕೆಗೆ ಅವಕಾಶ ನೀಡುತ್ತದೆ. ಈ ವ್ಯವಸ್ಥೆ ಕಾರ್ಯಗತವಾದಾಗ, ವಿದೇಶೀ ಬಂಡವಾಳ ಪಡೆಯುವಲ್ಲಿ ಭಾರತೀಯ ಕಂಪನಿಗಳ ಭವಿಷ್ಯ ಸುಧಾರಿಸುತ್ತದೆ, ಇದರಿಂದ ದೇಶದ ವಿನಿಮಯ ದರದ ಸ್ಥಿರತೆಯಲ್ಲಿ ಹೆಚ್ಚಿನ ವಿಶ್ವಾಸವಿರುತ್ತದೆ.
- ಬ್ಯಾಲೆನ್ಸ್ ಆಫ್ ಪೇಮೆಂಟ್ (ಬಿಒಪಿ) ಯಿಂದ ಎದುರಾಗುವ ತೊಂದರೆಗಳ ಮೇಲೆ ಭೀತಿಗೊಳಿಸುವಂತಹ ಅದಲು ಬದಲಿನಿಂದ ದೊರಕುವ ದೇಶೀಯ ಕರೆನ್ಸಿಯ ಮೇಲೆ ಉಹಾತ್ಮಕ ದಾಳಿಗಳನ್ನು ಇದು ತಡೆಗಟ್ಟುತ್ತದೆ ಮತ್ತು ವಿನಿಮಯ ದರ ಚಂಚಲತೆಯನ್ನು ನಿರ್ವಹಿಸಲು ಆರ್.ಬಿ.ಐ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
- ಈ ವ್ಯವಸ್ಥೆಯು ಭಾರತ ಮತ್ತು ಜಪಾನ್ ನಡುವೆ ಪರಸ್ಪರ ಆರ್ಥಿಕ ಸಹಕಾರದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ ಮತ್ತು ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆಯಾಗಿದೆ.

10. ಅರಬ್ ರಾಷ್ಟ್ರಗಳಿಗೆ ಭಾರತೀಯ ವಲಸಿಗರ ಸಂಖ್ಯೆ 62% ಇಳಿಕೆ

ಪ್ರಮುಖ ಸುದ್ದಿ

- ಉದ್ಯೋಗಕ್ಕಾಗಿ ಅರಬ್ ರಾಷ್ಟ್ರಗಳಿಗೆ ವಲಸೆ ಹೋಗುವ ಭಾರತೀಯರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ಶೇ.62ರಷ್ಟು ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕುಸಿತದಿಂದ ಉಂಟಾಗಿರುವ ಆರ್ಥಿಕತೆಯ ಮಂದಗತಿ ಸೇರಿದಂತೆ ನಾನಾ ಕಾರಣಗಳಿಂದ ಭಾರತೀಯ ವಲಸಿಗರ ಸಂಖ್ಯೆ ಕಡಿಮೆಯಾಗಿದೆ.

ಮುಖ್ಯ ಅಂಶಗಳು

- 2014ರಲ್ಲಿ ಅತ್ಯಧಿಕ ಎಂದರೆ 7.76 ಲಕ್ಷ ಭಾರತೀಯರು ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಾವಕಾಶಗಳಿಗೆ ವಲಸೆ ಹೋಗಿದ್ದರು. 2018ರ ವರೆಗಿನ ಐದು ವರ್ಷಗಳಲ್ಲಿ ಶೇ.62ರಷ್ಟು ಇಳಿಕೆ ಕಂಡು ಬಂದಿದೆ. 2018ರ ಮೊದಲ 11 ತಿಂಗಳಲ್ಲಿ 2.95 ಲಕ್ಷ ಮಂದಿ ವಲಸೆ ಹೋಗಿದ್ದಾರೆ. 2017ನೇ ವರ್ಷಕ್ಕೆ ಹೋಲಿಸಿದರೆ ಶೇ.21ರಷ್ಟು ಕುಸಿತ ಕಂಡು ಬಂದಿದೆ.
- ಇ-ಎಮಿಗ್ರೇಷನ್ ಕ್ಲಿಯರೆನ್ಸ್ ಡೇಟಾ ಪ್ರಕಾರ, 2018ರಲ್ಲಿ ಹೆಚ್ಚಿನ ಭಾರತೀಯ ವಲಸಿಗರು ಅಂದರೆ 1.03 ಲಕ್ಷ ಮಂದಿ ಯುಎಇಗೆ ತೆರಳಿದ್ದಾರೆ. ಅರಬ್ ದೇಶಗಳಿಗೆ ತೆರಳಿದ ಒಟ್ಟು ಪ್ರವಾಸಿಗಳಲ್ಲಿ ಶೇ.35ರಷ್ಟು ಮಂದಿ ಯುಎಇಯತ್ತ ತೆರಳಿದ್ದಾರೆ. ನಂತರದ ಸ್ಥಾನದಲ್ಲಿ ಸೌದಿ ಅರೇಬಿಯಾ ಮತ್ತು ಕುವೈತ್‌ಗಳಿವೆ.
- ಅರಬ್‌ದೇಶಗಳಲ್ಲಿ 2017ರಲ್ಲಿ ಸೌದಿ ಅರೇಬಿಯಾ ಹೆಚ್ಚಿನ ಭಾರತೀಯ ಕೆಲಸಗಾರರ ಸೆಳೆಯುವ ಆಕರ್ಷಕ ದೇಶ ಎನ್ನುವ ಹೆಗ್ಗಳಿಕೆಯನ್ನು ಕಳೆದುಕೊಂಡಿತು. 2014ರಲ್ಲಿ 3.29 ಲಕ್ಷ ಭಾರತೀಯರು ಸೌದಿ ಅರೇಬಿಯಾಗೆ ತೆರಳಿದ್ದರು. ಅದು 2018ರಲ್ಲಿ 65,542ಕ್ಕೆ ಇಳಿಕೆಯಾಗಿದೆ. ಈ ತನಕ ಅಲ್ಲಿಗೆ ತೆರಳುವ ಭಾರತೀಯ ವಲಸಿಗರ ಸಂಖ್ಯೆ ಶೇ.80ಕ್ಕೆ ಕುಸಿದಿದೆ. ಸ್ಥಳೀಯ ನೌಕರ ಹಿತಕಾಯುವ ಸೌದಿ ಸರ್ಕಾರದ ನಿತಾಕಟ್ ಯೋಜನೆಯು ಭಾರತೀಯರೂ ಸೇರಿದಂತೆ ವಲಸೆ ನೌಕರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ

ಭಾರತೀಯ ವಲಸಿಗರ ಸಂಖ್ಯೆ ಕುಸಿಯಲು ಏನು ಕಾರಣ?

- ಕರ್ನಾಟಕದ ಕರಾವಳಿ ಸೇರಿದಂತೆ ದೇಶದ ನಾನಾ ಭಾಗಗಳಿಂದ ಸಾವಿರಾರು ಭಾರತೀಯರು ಅರಬ್ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಈ ಸಂಖ್ಯೆ ದಿಢೀರ್ ಕುಸಿಯಲು ಅರಬ್ ದೇಶಗಳಲ್ಲಿನ ಆರ್ಥಿಕ ಪರಿಸ್ಥಿತಿ, ವಲಸೆ ನೀತಿಗಳು, ಸ್ಥಳೀಯ ನೌಕರರ ಸಂರಕ್ಷಣೆಗೆ ನೀತಿಗಳು ವಲಸಿಗರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ.
- ಕಚ್ಚಾ ತೈಲದ ದರಗಳಲ್ಲಿನ ಕುಸಿತವು ಅರಬ್ ದೇಶಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿವೆ. ಆ ದೇಶಗಳ ಆರ್ಥಿಕತೆಗಳು ಕುಸಿದಿವೆ. ಅಲ್ಲದೇ ಅರಬ್ ದೇಶಗಳು ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳಲ್ಲಿ ಹೆಚ್ಚಿನ ಸ್ಥಳೀಯರನ್ನೇ ನೇಮಕ ಮಾಡಿಕೊಂಡಿವೆ. ಇವು ಭಾರತೀಯ ವಲಸಿಗರ ಸಂಖ್ಯೆ ಇಳಿಕೆಗೆ ಕಾರಣಗಳಾಗಿವೆ.

11. ಗಡಿ ರಕ್ಷಣೆಗೆ ಯೋಡಿಸಂ

ಪ್ರಮುಖ ಸುದ್ದಿ

- ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗಿನ 4000 ಕಿ.ಮೀ. ಉದ್ದದ ಚೀನಾ ಗಡಿಯಲ್ಲಿ ಗಡಿಗೆ ಸಮಾಂತರವಾಗಿ ಮತ್ತು ಅದಕ್ಕೆ ಸಂಪರ್ಕ ಕಲ್ಪಿಸುವ 44 ವ್ಯೂಹಾತ್ಮಕ ರಸ್ತೆಗಳನ್ನು ನಿರ್ಮಿಸಲು ಕೇಂದ್ರೀಯ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಮುಖ್ಯ ಅಂಶಗಳು

- ಪದೇಪದೇ ಗಡಿ ಕ್ಯಾತೆ ತೆಗೆಯುತ್ತಾ ಅತಿಕ್ರಮಣಕ್ಕೆ ಮುಂದಾಗುವ ಚೀನಾಕ್ಕೆ ತಕ್ಕ ಪಾರ ಕಲಿಸಲು ನಿರ್ಧರಿಸಿರುವ ಭಾರತ ವ್ಯೂಹಾತ್ಮಕ ರಸ್ತೆ ನಿರ್ಮಾಣದ ಪ್ರತಿತಂತ್ರ ಹೂಡಿದೆ. ಜತೆಗೆ ಪಾಕಿಸ್ತಾನ ಗಡಿ ಭಾಗವನ್ನು ಇನ್ನಷ್ಟು ಸುಭದ್ರಗೊಳಿಸಲು ಮೂಲ ಸೌಕರ್ಯ ವರ್ಧನೆಗೆ ಮುಂದಾಗಿದೆ.
- ಚೀನಾ ತನ್ನ ಗಡಿ ಭಾಗದಲ್ಲಿ ಕ್ಷಿಪ್ರ ಗತಿಯಲ್ಲಿ ರಸ್ತೆ ನಿರ್ಮಾಣ ಮತ್ತು ಸೇನಾ ಜಮಾವಣೆಗೆ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ. ಇದೇ ವಿವಾದ ಕಳೆದ ವರ್ಷ ಡೋಕ್ಲಾಂ ಗಡಿ

ಸಂಘರ್ಷಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಸಂಧಾನ ನಡೆದು ಚೀನೀ ಪಡೆಗಳು ಹಿಂದೆ ಸರಿದಿದ್ದವು ಮತ್ತು ರಸ್ತೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು.

- ಇದೀಗ ಭಾರತವು ಗಡಿಯಲ್ಲಿ ಮೂಲ ಸೌಕರ್ಯ ವರ್ಧನೆ ಮೂಲಕ ಚೀನಾದ ಅತಿಕ್ರಮಣಕ್ಕೆ ಸೆಡ್ಡು ಹೊಡೆಯಲು ಬಯಸಿದೆ. 21,040 ಕೋಟಿ ರೂ. ವೆಚ್ಚದಲ್ಲಿ 44 ರಸ್ತೆಗಳ ನಿರ್ಮಾಣದ ಹೊಣೆಯನ್ನು ಸಿಪಿಡಬ್ಲ್ಯೂ ಡಿಗೆ ವಹಿಸಲಾಗಿದೆ.

ರಸ್ತೆ ನಿರ್ಮಾಣದ ಉದ್ದೇಶವೇನು ?

- ಗಡಿಯುದ್ದಕ್ಕೂ ಚೀನಾದ ಸೇನಾ ಚಟುವಟಿಕೆ ಮೇಲೆ ನಿಗಾ
- ತುರ್ತು ಸಂದರ್ಭದಲ್ಲಿ ಏಕಕಾಲದಲ್ಲಿ ಎಲ್ಲ ಕಡೆಯಿಂದ ಗಡಿಗೆ ಸೇನೆ ರವಾನಿಸಲು ಅನುಕೂಲ
- ಸಂಪರ್ಕ ರಹಿತ ಪ್ರದೇಶಗಳ ಮೂಲಕ ನಡೆಯುವ ಆಕ್ರಮಣಕ್ಕೆ ಪ್ರತ್ಯುತ್ತರ

ವ್ಯೂಹಾತ್ಮಕ ರಸ್ತೆ ಹೇಗೆ?

- ಚೀನಾ ಮತ್ತು ಭಾರತದ ಗಡಿ ಅತ್ಯಂತ ಕಡಿದಾದ ಪ್ರದೇಶಗಳಲ್ಲಿ ಹಾದು ಹೋಗುತ್ತದೆ. ಇಲ್ಲಿ ಸಾರ್ವಕಾಲಿಕ ಸೇನೆ ನಿಯೋಜನೆಯೂ ಕಷ್ಟ. ಹಾಗಾಗಿ ಚೀನಾದ ಅತಿಕ್ರಮಣ ಮತ್ತು ನಿರ್ಮಾಣ ಕಾಮಗಾರಿಗಳು ಕೆಲವೊಮ್ಮೆ ತಡವಾಗಿ ಬೆಳಕಿಗೆ ಬರುತ್ತದೆ. ತಿಳಿದ ಬಳಿಕವೂ ಸೇನೆ ನಿಯೋಜನೆಗೆ ವಿಳಂಬವಾಗುತ್ತದೆ. ಹೀಗಾಗಿ, ಗಡಿಯುದ್ದಕ್ಕೂ ಆಯ ಕಟ್ಟಿನ ಪ್ರದೇಶಗಳಲ್ಲಿ ಸೇನಾ ವಾಹನಗಳ ಸಂಚಾರಕ್ಕೆ ಸೂಕ್ತವಾದ ರಸ್ತೆ ನಿರ್ಮಾಣ ಮತ್ತು ಅದಕ್ಕೆ ಸ್ಥಳೀಯ ಪ್ರಮುಖ ಪ್ರದೇಶಗಳಿಂದ ಸಂಪರ್ಕ ಕಲ್ಪಿಸುವುದು ವ್ಯೂಹಾತ್ಮಕ ರಸ್ತೆ ಸಂಪರ್ಕದ ಕಲ್ಪನೆಯಾಗಿದೆ.

12. ಸಿಪಿಇಸಿ ವಿದ್ಯುತ್ ಯೋಜನೆ ಕೈಬಿಡಲಿರುವ ಪಾಕ್

ಪ್ರಮುಖ ಸುದ್ದಿ

- ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನ ಸರ್ಕಾರವು ಚೀನಾ ಜೊತೆಗಿನ ಮಹತ್ವದ ಕಲ್ಪಿದ್ಧಲು ಆಧರಿತ ಇಂಧನ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಉಭಯ

ದೇಶಗಳ ನಡುವಿನ ಆರ್ಥಿಕ ಕಾರಿಡಾರ್‌ನ (ಸಿಪಿಇಸಿ) ಭಾಗವಾಗಿ ಈ ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾವ ಇತ್ತು.

ಮುಖ್ಯ ಅಂಶಗಳು

ಸಿಪಿಇಸಿ ವಿದ್ಯುತ್ ಯೋಜನೆ ಕೈಬಿಡಲು ಕಾರಣವೇನು ?

- ಪಾಕ್ ಸರ್ಕಾರದ ಈ ನಿರ್ಧಾರಕ್ಕೆ ದಿವಾಳಿ ಅಂಚಿಗೆ ಬಂದಿರುವ ದೇಶದ ಅರ್ಥಿಕತೆ ಮುಖ್ಯ ಕಾರಣ ಎನ್ನಲಾಗಿದೆ.
- ಈಗಾಗಲೇ ರಾಷ್ಟ್ರದಲ್ಲಿ ಸಾಕಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂಬ ಕಾರಣವನ್ನು ಮೇಲ್ನೋಟಕ್ಕೆ ನೀಡಿದ್ದರೂ, ಚೀನಾ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಈ ನಿರ್ಧಾರ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಮುಂದಿನ ಕೆಲವು ವರ್ಷಗಳಲ್ಲಿ ಅನೇಕ ವಿದ್ಯುತ್ ಯೋಜನೆಗಳು ಪೂರ್ಣಗೊಳ್ಳಲಿದೆ. ಇದರಿಂದ ದೇಶದ ವಿದ್ಯುತ್ ಬೇಡಿಕೆ ಪೂರೈಕೆಯಾಗುತ್ತದೆ. ಹೀಗಾಗಿ ಸಿಪಿಇಸಿ ಅಡಿಯ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯಲ್ಲಿ ಪಾಕಿಸ್ತಾನವನ್ನು ಸೇರಿಸಿಕೊಳ್ಳುವ ನಿರ್ಧಾರ ಕೈಬಿಡಬೇಕು ಎಂದು ಪಾಕಿಸ್ತಾನದ ಪ್ರಧಾನಿ ವಿವರಿಸಿದ್ದಾರೆ.

ಏನಿದು ಸಿಪಿಇಸಿ ವಿದ್ಯುತ್ ಯೋಜನೆ?

- ನವಾಜ್ ಷರೀಫ್ ನೇತೃತ್ವದ ಸರ್ಕಾರ 1,320 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ರಹಿಮ್ ಯಾರ್ ಖಾನ್ ಕಲ್ದಿದ್ದಲು ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಚೀನಾ ಜತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಇಮ್ರಾನ್ ಖಾನ್ ನೇತೃತ್ವದ ಸರ್ಕಾರ, ಈ ಯೋಜನೆ ಬಗ್ಗೆ ನಿರಾಸಕ್ತಿ ಹೊಂದಿದೆ. ಈ ಯೋಜನೆ ಬದಲಿಗೆ ಮುಖೂಮ್ ಖುಸ್ರೂ ಬಖ್ತಿಯಾರ್ ಯೋಜನೆಗೆ ಪ್ರಧಾನಿ ಇಮ್ರಾನ್ ನೇತೃತ್ವದ ಜಂಟಿ ಸಮನ್ವಯ ಸಮಿತಿ ಕಳೆದ ತಿಂಗಳು ಒಪ್ಪಿಗೆ ನೀಡಿದೆ.

13. ಬ್ರೈಕ್ಸಿಟ್ ಒಪ್ಪಂದ

ಪ್ರಮುಖ ಸುದ್ದಿ

- ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ ಪ್ರಧಾನ ಮಂತ್ರಿ ಥೆರೆಸಾ ಮೇ ಮಾಡಿಕೊಂಡಿದ್ದ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಸೋಲಾಗಿದೆ.

ಮುಖ್ಯ ಅಂಶಗಳು

- ಸಂಸತ್‌ನಲ್ಲಿ ಬ್ರೆಕ್ಸಿಟ್ ಒಪ್ಪಂದದ ಕುರಿತಾದ ವಿಧೇಯಕವನ್ನು ಮತಕ್ಕೆ ಹಾಕಲಾಗಿತ್ತು. ಮತ ಪ್ರಕ್ರಿಯೆಯಲ್ಲಿ ಒಪ್ಪಂದ ಪರ 202 ಸಂಸದರ ಮತ ಚಲಾಯಿಸಿದರೆ ವಿರುದ್ಧವಾಗಿ 432 ಮತಗಳು ಚಲಾವಣೆಯಾಗಿವೆ. ಈ ಮೂಲಕ ವಿಧೇಯಕ ಸರ್ವಾನುಮತದಿಂದ ತಿರಸ್ಕೃತವಾಗಿದೆ.

ಹಿನ್ನೆಲೆ

- ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ತೀರ್ಮಾನವನ್ನು ಕಳೆದ ವರ್ಷ ಮಾರ್ಚ್ 29ರಂದು ತೆಗೆದುಕೊಳ್ಳಲಾಗಿದೆ. ಈ ಕುರಿತಾದ ವಿಧೇಯಕ ಸಂಸತ್‌ನ ಅನುಮೋದನೆಗೆ ಒಂದು ವರ್ಷ ಕಾಲಾವಕಾಶವಿರುತ್ತದೆ. ಹಾಗಾಗಿ ಇದರ ಅನುಮೋದನೆಗೆ ಇನ್ನೂ ಎರಡು ತಿಂಗಳು ಅವಕಾಶವಿದೆ. ಕಳೆದ ಡಿಸೆಂಬರ್‌ನಲ್ಲಿಯೇ ಈ ವಿಧೇಯಕವನ್ನು ಮತಕ್ಕೆ ಹಾಕಬೇಕಿತ್ತು. ಆದರೆ ಪ್ರತಿಪಕ್ಷಗಳ ನಡೆಯಿಂದಾಗಿ ಸೋಲಾಗುವ ಭೀತಿಯಿಂದ ಮೇ ಅದನ್ನು ಮುಂದಕ್ಕೆ ಹಾಕಿದ್ದರು.

ಏನಿದು ಬ್ರೆಕ್ಸಿಟ್?

- 28 ದೇಶಗಳು ಸೇರಿ ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯೇ ಐರೋಪ್ಯ ಒಕ್ಕೂಟ. ಇದಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಯಿತು. ಈ ಸೇರ್ಪಡೆಗೆ 1975ರಲ್ಲಿ ನಡೆದ ಜನಮತ ಗಣನೆ ಅಂಗೀಕಾರ ನೀಡಿತು. 1980 ಮತ್ತು 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಎಡ ಚಿಂತನೆಯ ಪಕ್ಷಗಳಿಂದ ಕೇಳಿಬರತೊಡಗಿದವು.
- ಬ್ರೆಕ್ಸಿಟ್ (ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವುದು) ಹೆಸರಿನ ಆಂದೋಲನಗಳು ನಡೆದವು. 2015ರ ಚುನಾವಣೆಯಲ್ಲಿ ಈ ಆಗ್ರಹವನ್ನು ಡೇವಿಡ್ ಕ್ಯಾಮರಾನ್ ಚುನಾವಣಾ

ಪ್ರಣಾಳಿಕೆಯಲ್ಲೂ ಸೇರಿಸಿದರು. ಆಶ್ವಾಸನೆಯಂತೆ 2016ರ ನವೆಂಬರ್ 23ರಂದು ಜನಮತ ಗಣನೆ ನಡೆದು ಶೇ. 52 ಮಂದಿ ಬ್ರೆಕ್ಸಿಟ್ ಪರ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದ ಬ್ರೆಕ್ಸಿಟ್‌ಗೆ ವಿರುದ್ಧ ನಿಲುವು ಹೊಂದಿದ್ದ ಪ್ರಧಾನಿ ಡೇವಿಡ್ ಕ್ಯಾಮರಾನ್‌ಗೆ ಮುಖಭಂಗವಾಗಿ ಅವರು ರಾಜೀನಾಮೆ ನೀಡುವಂತಾಯಿತು. ನಂತರ ಥೆರೆಸಾ ಮೇ ಪ್ರಧಾನಿಯಾದರು. ಒಂದು ವರ್ಷದ ಬಳಿಕ ಮಧ್ಯಂತರ ಚುನಾವಣೆ ಘೋಷಿಸಿದರು. ಆದರೆ, ಅವರ ಪಕ್ಷಕ್ಕೆ ಚುನಾವಣೆಯಲ್ಲಿ ಸರಳ ಬಹುಮತ ದೊರೆಯಲಿಲ್ಲ. ಹೀಗಾಗಿ ಕನ್ಸರ್ವೇಟಿವ್ ಪಕ್ಷಕ್ಕೆ ಡೆಮಾಕ್ರಟಿಕ್ ಯುನಿಯನಿಸ್ಟ್ ಪಕ್ಷದ ಬೆಂಬಲ ನೀಡಿದೆ. 2017ರ ಮಾರ್ಚ್ 29ರಂದು ಬ್ರಿಟನ್ ಸರ್ಕಾರ ಸಂವಿಧಾನದ 50ನೇ ವಿಧಿಯನ್ನು (ಐರೋಪ್ಯ ಒಕ್ಕೂಟದ ಒಪ್ಪಂದ) ಕೈಬಿಡುವ ಪ್ರಸ್ತಾವನೆ ಮಾಡಿದೆ. ಇದರ ಅನ್ವಯ 2019ರ ಮಾರ್ಚ್ 29ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಲಿದೆ. ಈ ಗಡುವಿನೊಳಗೆ ಬ್ರೆಕ್ಸಿಟ್‌ಗೆ ಥೆರೆಸಾ ಮೇ ರೂಪಿಸಿರುವ ನಿಯಮಾವಳಿಗೆ ಒಪ್ಪಿಗೆ ಪಡೆಯುವುದು ಅಗತ್ಯವಾಗಿದೆ.

ಮೇ ಅವರ ಮುಂದಿನ ಆಯ್ಕೆ ಏನು?

- ಸಂಸತ್ ಅಂಗೀಕಾರ ಪಡೆಯಲು ಇನ್ನೂ ಎರಡು ತಿಂಗಳು ಕಾಲಾವಕಾಶ ಇರುವುದರಿಂದ ಪುನಃ ವಿಧೇಯಕ ಮಂಡನೆ
- ಸೋಲು ಒಪ್ಪಿಕೊಂಡು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದು
- ಒಪ್ಪಂದದ ಅನುಷ್ಠಾನವನ್ನು ಮುಂದೂಡುವುದು
- ಐರೋಪ್ಯ ಒಕ್ಕೂಟದಲ್ಲಿಯೇ ಉಳಿಯುವುದು

1. ಭಾರತದ ವಿದೇಶಿ ಸಾಲ ಇಳಿಕೆ

ಪ್ರಮುಖ ಸುದ್ದಿ

- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ ವರದಿ ಪ್ರಕಾರ, 2018ರ ಮಾರ್ಚ್ ಅಂತ್ಯಕ್ಕೆ 52,970 ಕೋಟಿ ಡಾಲರ್‌ನಷ್ಟಿದ್ದ ವಿದೇಶಿ ಸಾಲದ ಮೊತ್ತವು ಸೆಪ್ಟೆಂಬರ್ ಅಂತ್ಯದ ವೇಳೆಗೆ, 51,040 ಕೋಟಿ ಡಾಲರ್‌ಗೆ (ಅಂದಾಜು 35.7 ಲಕ್ಷ ಕೋಟಿ ರೂ.) ಇಳಿಕೆಯಾಗಿದೆ. ಅಂದರೆ 6 ತಿಂಗಳಿನಲ್ಲಿ ಶೇ.3.6 ಇಳಿಕೆಯಾಗಿದೆ.

ಮುಖ್ಯ ಅಂಶಗಳು

- ವಿಶ್ವದ ಪ್ರಗತಿಶೀಲ ದೇಶಗಳ ಪೈಕಿ ಭಾರತದ ವಿದೇಶಿ ಸಾಲದ ನಿರ್ವಹಣೆ ಉತ್ತಮ ಸ್ಥಿತಿಯಲ್ಲಿದೆ ಎಂದು ಐಎಂಎಫ್ ಇತ್ತೀಚೆಗೆ ಹೇಳಿತ್ತು.
- ಜಗತ್ತಿನ ಒಟ್ಟಾರೆ ಜಿಡಿಪಿ ಮತ್ತು ಸಾಲದ ಅನುಪಾತವನ್ನು ಹೋಲಿಸಿದರೆ, ಭಾರತದ ಸಾಲದ ಪ್ರಮಾಣ ಗಣನೀಯ ಕಡಿಮೆ ನಿಮ್ಮೂರಿಂದ..... ಮಸ್ಸೂರಿಗೆ/ಮೈಸೂರಿಗೆ

ವಿದೇಶಿ ಸಾಲ ಇಳಿಕೆಗೆ ಕಾರಣಗಳೇನು ?

- ಭಾರತವು ವಿದೇಶಿ ಮೂಲಗಳಿಂದ ಸಾಲ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.
- ಸಾಲದ ಪ್ರಮಾಣ ಇಳಿಮುಖವಾಗಿರುವುದು ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಸಹಕಾರಿ.
- ರೂಪಾಯಿ ಸೇರಿದಂತೆ ನಾನಾ ಕರೆನ್ಸಿಗಳೆದುರು ಡಾಲರ್ ಮೌಲ್ಯ ವೃದ್ಧಿಸಿರುವುದು ಕೂಡ ಭಾರತದ ಸಾಲ ಇಳಿಕೆಗೆ ಮತ್ತೊಂದು ಕಾರಣವಾಗಿದೆ.

ಏನಿದು ವಿದೇಶಿ ಸಾಲ?

- ದೇಶವೊಂದು ವಿದೇಶಗಳ ಬ್ಯಾಂಕ್‌ಗಳಿಂದ, ಐಎಂಎಫ್, ವಿಶ್ವಬ್ಯಾಂಕ್, ಎಡಿಬಿ ಇತ್ಯಾದಿ ಅಂತಾರಾಷ್ಟ್ರೀಯ ಸಂಸ್ಥೆ, ವಿದೇಶಿ ಸರ್ಕಾರಗಳಿಂದ ಪಡೆಯುವ ಸಾಲಗಳು ವಿದೇಶಿ ಸಾಲ ವರ್ಗಕ್ಕೆ ಸೇರುತ್ತದೆ.
- ಇಲ್ಲೂ ಅಲ್ಪಾವಧಿ ಹಾಗೂ ದೀರ್ಘಾವಧಿಯ ಸಾಲ ಸಿಗುತ್ತದೆ.

2. ದೇಶಭ್ರಷ್ಟ ಆರ್ಥಿಕ ಅಪರಾಧಿ

ಪ್ರಮುಖ ಸುದ್ದಿ

- ಇತ್ತೀಚೆಗೆ ಜಾರಿಗೆ ಬಂದ ದೇಶ ಭ್ರಷ್ಟ ಆರ್ಥಿಕ ಅಪರಾಧ ಕಾನೂನಿನ ಅಡಿಯಲ್ಲಿ ಮೊದಲ ಬಾರಿಗೆ ಉದ್ಯಮಿ ವಿಜಯ ಮಲ್ಯರನ್ನು 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಎಂದು ಪಿಎಂಎಲ್‌ಎ ವಿಶೇಷ ಕೋರ್ಟ್ (ಅಕ್ರಮ ಹಣ ರವಾನೆ ತಡೆ ಕಾಯ್ದೆಯಡಿ ರೂಪಿಸಲಾದ ವಿಶೇಷ ನ್ಯಾಯಾಲಯ) ಘೋಷಿಸಿದೆ.

ಮುಖ್ಯ ಅಂಶಗಳು

ಹಿನ್ನೆಲೆ

- ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯಡಿ (ಎಫ್‌ಇಟಿಎ) ಮಲ್ಯ ಅವರನ್ನು ದೇಶಭ್ರಷ್ಟ ಅಪರಾಧಿ ಎಂದು ಘೋಷಿಸುವಂತೆ ಜಾರಿ ನಿರ್ದೇಶನಾಲಯ (ಇ.ಡಿ) ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಬ್ಯಾಂಕುಗಳಿಗೆ 9,000 ಕೋಟಿ ರೂ.ಗಳನ್ನು ವಂಚಿಸಿದ ಆರೋಪ ಹೊತ್ತು ಮಲ್ಯ 2016ರ ಮಾರ್ಚ್ 2ರಂದು ದೇಶ ಬಿಟ್ಟು ಪಲಾಯನ ಮಾಡಿದ್ದರು.
- ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ, 2018ರ ಅಡಿಯಲ್ಲಿ ದೇಶಭ್ರಷ್ಟ ಅಪರಾಧಿಗಳೆಂದು ಘೋಷಿಸುವಂತೆ ಕೋರಿ 7 ಮಂದಿಯ ವಿರುದ್ಧ ಇ.ಡಿ. ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ
- ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಲಂಡನ್ನಿನ ವೆಸ್ಟ್‌ಮಿನ್‌ಸ್ಟರ್ ನ್ಯಾಯಾಲಯ ಆದೇಶಿಸಿರುವುದನ್ನೂ ಸಚಿವರು ಸದನಕ್ಕೆ ತಿಳಿಸಿದರು.

- 100 ಕೋಟಿ ರೂ.ಗಳಿಗೂ ಅಧಿಕ ಪ್ರಮಾಣದ ಆರ್ಥಿಕ ಅಪರಾಧ ಮಾಡಿ ದೇಶದಿಂದ ಪರಾರಿಯಾಗಿದ್ದರೆ ಹೊಸ ಕಾನೂನು ಅನ್ವಯ ಮಾಡಬಹುದು. ಆರೋಪಿ ವಿರುದ್ಧ ಜಾರಿ ನಿರ್ದೇಶನಾಲಯದ ಉಪ-ಕಾರ್ಯದರ್ಶಿ ಹಂತದ ಅಧಿಕಾರಿಗಳು ವಿಶೇಷ ಕೋರ್ಟ್‌ಗೆ ಮನವಿ ಮಾಡಬಹುದು.

ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ, 2018 (ಪ್ಯುಗಿಟಿವ್ ಎಕನಾಮಿಕ್ ಅಫೆಂಡರ್ಸ್ ಆರ್ಡಿನನ್ಸ್ 2018) ಎಂದರೇನು ?

- 2018 ರ ಪ್ಯುಗಿಟಿವ್ ಎಕನಾಮಿಕ್ ಅಫೆಂಡರ್ಸ್ ಆರ್ಡಿನನ್ಸ್, ದೇಶವನ್ನು ತೊರೆದುಹೋಗುವ ಸಾಲದ ಡೀಫಾಲ್ಟರ್‌ಗಳಂತಹ ಆರ್ಥಿಕ ಅಪರಾಧಿಗಳ ಆಸ್ತಿ ಮತ್ತು ಸಂಪತ್ತನ್ನು ಲಗತ್ತಿಸಲು ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
- ಇತ್ತೀಚಿನ ಹಣಕಾಸು ವೆಂಚರ್‌ಗಳು ಭಾರತದಲ್ಲಿ, ವಿಶೇಷವಾಗಿ 13,000 ಕೋಟಿ ಪಿಎನ್ಐ ಹಗರಣದ ನಂತರ ವಜಂತಾಭಿಮಾನದ ನಿರಾವ್ ಮೋದಿ ಮತ್ತು ಮೆಹುಲ್ ಚೋಕ್ರಿ ದೇಶದಿಂದ ಪಲಾಯನ ಮಾಡಿದ ನಂತರ, ಅಸ್ತಿತ್ವದಲ್ಲಿರುವ ಸಿವಿಲ್ ಮತ್ತು ಕ್ರಿಮಿನಲ್ ನಿಬಂಧನೆಗಳು ಸಂಪೂರ್ಣವಾಗಿ ತೀವ್ರತೆಯನ್ನು ಎದುರಿಸಲು ಸಾಕಾಗುವುದಿಲ್ಲ ಎಂದು ಸ್ಪಷ್ಟವಾಯಿತು. ನಿಮ್ಮೂರಿಂದ..... ಮಸ್ಸೂರಿಗೆ/ಮೈಸೂರಿಗೆ
- ಸಮಸ್ಯೆ. ತನಿಖೆಯ ಸಮಯದಲ್ಲಿ ಅಪರಾಧಿಗಳ ಅನುಪಸ್ಥಿತಿಯು ತನಿಖಾ ಏಜೆನ್ಸಿಗಳಿಗೆ ದೇಶದ ಕಾನೂನನ್ನು ದುರ್ಬಲಗೊಳಿಸದೆ ಸಮಸ್ಯೆಗಳನ್ನು ಎದುರಿಸುತ್ತದೆ. ಅಧ್ಯಕ್ಷರ ಒಪ್ಪಿಗೆಯ ನಂತರ ಆದೇಶವು ಕಾರ್ಯರೂಪಕ್ಕೆ ಬರುತ್ತದೆ.

ಆದೇಶದ ಲಾಭ

- ಶಾಸನವು ಕಾನೂನಿನ ನಿಯಮವನ್ನು ಪುನಃ ಸ್ಥಾಪಿಸುವ ನಿರೀಕ್ಷೆಯಿದೆ. ಏಕೆಂದರೆ ಆರೋಪಿಗಳಿಗೆ ಭಾರತಕ್ಕೆ ಹಿಂದಿರುಗಲು ಮತ್ತು ಅವರ ಅಪರಾಧಗಳಿಗೆ ವಿಚಾರಣೆ ಎದುರಿಸಬೇಕಾಗುತ್ತದೆ. ಅಂತಹ ಪ್ಯುಗಿಟಿವ್ ಆರ್ಥಿಕ ಅಪರಾಧಿಗಳು ಮಾಡಿದ ಹಣಕಾಸಿನ ಡೀಫಾಲ್ಟರಿಂದ ಹೆಚ್ಚಿನ ಚೇತರಿಕೆ ಸಾಧಿಸಲು ಬ್ಯಾಂಕುಗಳು ಮತ್ತು ಇತರ ಹಣಕಾಸು

ಸಂಸ್ಥೆಗಳಿಗೆ ಇದು ಸಹಾಯ ಮಾಡುತ್ತದೆ, ಅಂತಹ ಸಂಸ್ಥೆಗಳ ಆರ್ಥಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಆದೇಶದ ಪರಿಣಾಮ:

- ಭಾರತದ ಅಥವಾ ವಿದೇಶದಲ್ಲಿ ಅಪರಾಧದ ಹಣವನ್ನು ತ್ವರಿತವಾಗಿ ವಶಪಡಿಸಿಕೊಳ್ಳುವ ವಿಶೇಷ ವೇದಿಕೆಯ ರಚನೆಯು ಭಾರತಕ್ಕೆ ಮರಳಲು ದೇಶಭ್ರಷ್ಟರಿಗೆ ಒತ್ತಾಯಿಸುತ್ತದೆ ಎಂದು ಭಾರತದಲ್ಲಿ ನ್ಯಾಯಾಲಯಗಳ ವ್ಯಾಪ್ತಿಗೆ ಸಲ್ಲಿಸುವಾಗ ಕಾನೂನನ್ನು ಎದುರಿಸಲು ಸಾಧ್ಯವಿದೆ ಎಂದು ನಿರೀಕ್ಷಿಸಲಾಗಿದೆ ಅಪರಾಧಗಳು

ಅನುಷ್ಠಾನ ಮತ್ತು ಗುರಿಗಳಿಗಾಗಿ ತಂತ್ರ:

- ಈ ಆದೇಶವು ನ್ಯಾಯಾಲಯಕ್ಕೆ (2002 ರ ಮನಿ ಲಾಂಡರಿಂಗ್ ಆಕ್ಟ್, 2002 ರ ಅಡಿಯಲ್ಲಿ ವಿಶೇಷ ನ್ಯಾಯಾಲಯ) ನಿಬಂಧನೆಗಳನ್ನು ಮಾಡುತ್ತದೆ, ಒಬ್ಬ ವ್ಯಕ್ತಿಯನ್ನು 'ಪ್ಯುಗಿಟಿವ್ ಎಕನಾಮಿಕ್ ಅಪರಾಧಿ' ಎಂದು ಘೋಷಿಸುತ್ತದೆ.
- ಒಂದು ಪ್ಯುಗಿಟಿವ್ ಎಕನಾಮಿಕ್ ಅಪರಾಧಿ ಒಬ್ಬ ವ್ಯಕ್ತಿಯಾಗಿದ್ದು, ಅಪರಾಧದ ಆಪಾದನೆಯನ್ನು ತಪ್ಪಿಸಲು ಅಥವಾ ಹೊರದೇಶದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಲು ಭಾರತಕ್ಕೆ ಹಿಂತಿರುಗಲು ನಿರಾಕರಿಸಿ, ಒಂದು ನಿಗದಿತ ಅಪರಾಧಕ್ಕೆ ಸಂಬಂಧಿಸಿದಂತೆ ಬಂಧನ ವಾರಂಟ್ ನೀಡಲಾಗಿದೆ ಮತ್ತು ಭಾರತವನ್ನು ತೊರೆದಿದ್ದಾರೆ.
- ನಿಗದಿತ ಅಪರಾಧವು ಈ ಆದೇಶದ ವೇಳಾಪಟ್ಟಿಯಲ್ಲಿ ಒಳಗೊಂಡಿರುವ ಆರ್ಥಿಕ ಅಪರಾಧಗಳ ಪಟ್ಟಿಯನ್ನು ಉಲ್ಲೇಖಿಸುತ್ತದೆ. ಇದಲ್ಲದೆ, ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಅತಿಯಾದ ಭಾರವನ್ನು ಹೊಂದಿಲ್ಲವೆಂದು ಖಾತ್ರಿಪಡಿಸಿಕೊಳ್ಳಲು, ಅಂತಹ ಅಪರಾಧಗಳಲ್ಲಿ ಒಳಗೊಂಡಿರುವ ಒಟ್ಟು ಮೌಲ್ಯವು 100 ಕೋಟಿ ರೂಪಾಯಿ ಅಥವಾ ಹೆಚ್ಚಿನದಾಗಿದೆ, ಈ ಆದೇಶದ ವ್ಯಾಪ್ತಿಯಲ್ಲಿದೆ.

ಆರ್ಡಿನನ್ಸ್ ಅಡಿಯಲ್ಲಿ ಇತರ ನಿಬಂಧನೆಗಳು:

- ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ವ್ಯಕ್ತಿಯೊಬ್ಬ ಪ್ಯುಗಿಟಿವ್ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಲು;
- ಪ್ಯುಗಿಟಿವ್ ಆರ್ಥಿಕ ಅಪರಾಧಿ ಮತ್ತು ಅಪರಾಧದ ಆದಾಯದ ಆಸ್ತಿಯ ಲಗತ್ತು;
- ಓರ್ವ ಪರೋಕ್ಷ ಆರ್ಥಿಕ ಅಪರಾಧಿ ಎಂದು ಆರೋಪಿಸಿರುವ ವಿಶೇಷ ನ್ಯಾಯಾಲಯವು ನೋಟೀಸ್ಸು ವಿವಾದ;
- ಒಬ್ಬ ವ್ಯಕ್ತಿಯ ಆಸ್ತಿಯ ವಶಪಡಿಸಿಕೊಳ್ಳುವಿಕೆಯು ಒಂದು ಪ್ಯುಗಿಟಿವ್ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟಿದೆ ಅಥವಾ ಅಪರಾಧದ ಆದಾಯವನ್ನೂ ಸಹ;
- ಯಾವುದೇ ನಾಗರಿಕ ಹಕ್ಕನ್ನು ಸಮರ್ಥಿಸಿಕೊಳ್ಳದಂತೆ ಪ್ಯುಗಿಟಿವ್ ಆರ್ಥಿಕ ಅಪರಾಧಿಯ ಅಸಮಾಧಾನವನ್ನು; ಮತ್ತು
- ಕಾಯಿದೆಯಡಿಯಲ್ಲಿ ಜವಾಬ್ದಾರಿ ಆಸ್ತಿಯನ್ನು ನಿರ್ವಹಿಸಲು ಮತ್ತು ವಿಲೇವಾರಿ ಮಾಡಲು ನಿರ್ವಾಹಕರ ನೇಮಕ.

3. ಎಂಎಸ್‌ಎಂಇ ಆರ್‌ಬಿಐ ಸಮಿತಿಗೆ ಸಿನ್ಡಾ ನೇತೃತ್ವ

ಪ್ರಮುಖ ಸುದ್ದಿ

- ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ (ಎಂಎಸ್‌ಎಂಇ) ವಲಯದ ದೀರ್ಘಾವಧಿ ಸುಸ್ಥಿರತೆಗೆ ಪರಿಹಾರ ಸೂಚಿಸಲು ಸಹಾ ಪರಿಣತರ ಸಮಿತಿ ರಚಿಸಲಾಗಿದೆ.
- ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ)ಮಾಜಿ ಅಧ್ಯಕ್ಷ ಯು.ಕೆ.ಸಿನ್ಡಾ ನೇತೃತ್ವದಲ್ಲಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ.

ಮುಖ್ಯ ಅಂಶಗಳು

- ಎಂಎಸ್‌ಎಂಇ ವಲಯದ 25 ಕೋಟಿವರೆಗಿನ ಸಾಲವನ್ನು ಒಂದು ಬಾರಿ ಪುನರ್ ಹೊಂದಾಣಿಕೆ ಮಾಡಲು ಅವಕಾಶ ಮಾಡಿಕೊಟ್ಟ ಬೆನ್ನಲ್ಲೇ, ಆರ್‌ಬಿಐ ಈ ಸಮಿತಿ ರಚಿಸಿದೆ.
- ಈ ಎಂಟು ಮಂದಿ ಸದಸ್ಯರ ಈ ಸಮಿತಿಯು, ಈ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಕಾರಣಗಳನ್ನೂ ಪರಿಶೀಲಿಸಲಿದೆ.

- ಈ ವರ್ಷದ ಜೂನ್ ಅಂತ್ಯದ ವೇಳೆಗೆ ವರದಿ ನೀಡಲು ಸಮಿತಿಗೆ ಗಡುವು ನೀಡಲಾಗಿದೆ.
- ವಿಶ್ವದಾದ್ಯಂತ ಜಾರಿಯಲ್ಲಿ ಇರುವ ಅತ್ಯುತ್ತಮ ಕ್ರಮಗಳು, ಭಾರತದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನೂ ಸಮಿತಿಯು ಪರಿಶೀಲಿಸಿ ಶಿಫಾರಸುಗಳನ್ನು ಮಾಡಲಿದೆ.

4. ಡಿಜಿಟಲ್ ಪಾವತಿಗೆ ನಂದನ್ ಸಮಿತಿ

ಪ್ರಮುಖ ಸುದ್ದಿ

- ನಗದುರಹಿತ (ಡಿಜಿಟಲ್) ಪಾವತಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್, ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ.

ಮುಖ್ಯ ಅಂಶಗಳು

- ಡಿಜಿಟಲ್ ಪಾವತಿಯ ಸುರಕ್ಷತೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು, ಆಧಾರ್‌ನ ರೂವಾರಿ ನಂದನ್ ಅವರ ಅಧ್ಯಕ್ಷತೆಯಲ್ಲಿ ಐದು ಸದಸ್ಯರ ಸಮಿತಿ ಅಸ್ತಿತ್ವಕ್ಕೆ ಬರಲಿದೆ.
- ನಗದುರಹಿತ ಪಾವತಿ ವಿಧಾನ ಉತ್ತೇಜಿಸುವುದು ಮತ್ತು ಇಂತಹ ಹಣ ಪಾವತಿ ವ್ಯವಸ್ಥೆ ಮೂಲಕ ಹಣಕಾಸು ಸೇರ್ಪಡೆ ಹೆಚ್ಚಿಸುವ ಉದ್ದೇಶಕ್ಕೆ ಈ ಸಮಿತಿ ರಚಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
- ಸಮಿತಿಯು ತನ್ನ ಮೊದಲ ಸಭೆ ನಡೆಸಿದ ದಿನದಿಂದ ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದೆ.
- ಸದ್ಯಕ್ಕೆ ದೇಶದಲ್ಲಿ ಜಾರಿಯಲ್ಲಿ ಇರುವ ಡಿಜಿಟಲ್ ಪಾವತಿ ವ್ಯವಸ್ಥೆ, ಈ ವ್ಯವಸ್ಥೆ ಅಳವಡಿಕೆಯಲ್ಲಿ ಇರುವ ಲೋಪದೋಷಗಳು, ಈ ಸಮಸ್ಯೆಗಳನ್ನು ನಿವಾರಿಸುವ ಪರಿಹಾರೋಪಾಯಗಳು, ಹಣಕಾಸು ಸೇರ್ಪಡೆಯಲ್ಲಿ ಈ ವ್ಯವಸ್ಥೆ ನಿರ್ವಹಿಸುತ್ತಿರುವ ಪಾತ್ರದ ಮೌಲ್ಯಮಾಪನದ ಪರಾಮರ್ಶೆ ನಡೆಸಲು ಸಮಿತಿಗೆ ಸೂಚಿಸಲಾಗಿದೆ.

- ಈ ವಿಧಾನದ ಸುರಕ್ಷತೆ ಹೆಚ್ಚಿಸಿ, ಬಳಕೆದಾರರಲ್ಲಿ ವಿಶ್ವಾಸ ಮೂಡಿಸುವ ಮತ್ತು ಬಳಕೆದಾರರು ಡಿಜಿಟಲ್ ವಿಧಾನದಲ್ಲಿಯೇ ಹಣಕಾಸು ಸೇವೆಗಳನ್ನು ಪಡೆಯುವ ವಿಧಾನಗಳ ಬಗ್ಗೆ ಸಮಿತಿಯು ಶಿಫಾರಸು ಮಾಡಲಿದೆ.
- ಈ ಸೌಲಭ್ಯದ ಬಳಕೆ ಹೆಚ್ಚಿಸಲು ಕೈಗೊಳ್ಳಬೇಕಾದ ಮಧ್ಯಂತರ ಕಾರ್ಯತಂತ್ರದ ಬಗ್ಗೆಯೂ ಸಮಿತಿ ಸಲಹೆಗಳನ್ನು ನೀಡಲಿದೆ.
- ಸಮಿತಿಯ ಸದಸ್ಯರು: ಇನ್ಫೋಸಿಸ್‌ನ ಸಹ ಸ್ಥಾಪಕ ನಂದನ್ ನಿಲೇಕಣಿ ಅವರಲ್ಲದೆ, ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್ ಎಚ್. ಆರ್. ಖಾನ್, ವಿಜಯ ಬ್ಯಾಂಕ್‌ನ ಮಾಜಿ ಸಿಇಒ ಕಿಶೋರ್ ಸಾನ್ಸಿ, ಐ.ಟಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಅರುಣಾ ಶರ್ಮಾ ಮತ್ತು ಐಐಐ ಅಹ್ಮದಾಬಾದ್‌ನ ಉದ್ಯಮಶೀಲತಾ ಕೇಂದ್ರದ ಮುಖ್ಯ ಸಂಶೋಧನಾ ಅಧಿಕಾರಿ ಸಂಜಯ್ ಜೈನ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.

5.ಮಧ್ಯಂತರ ಬಜೆಟ್

ಪ್ರಮುಖ ಸುದ್ದಿ

- ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭಗೊಂಡು ಫೆಬ್ರವರಿ 13ರ ವರೆಗೆ ನಡೆಯಲಿದ್ದು, ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ.

ಮುಖ್ಯ ಅಂಶಗಳು

- ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಪಿಎ) ಸಭೆಯಲ್ಲಿ ಬಜೆಟ್ ಅಧಿವೇಶನದ ಬಗ್ಗೆ ದಿನಾಂಕ ನಿಗದಿ ಸಂಬಂಧ ಚರ್ಚೆ ನಡೆಸಲಾಯಿತು.

ಯಾಕೆ ಮಧ್ಯಂತರ ಬಜೆಟ್?

- ಹಾಲಿ ಇರುವ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಕಾಲಾವಕಾಶದ ಕೊರತೆ ಇದ್ದರೆ ಅಥವಾ ಸಾರ್ವತ್ರಿಕ ಚುನಾವಣೆ ಹತ್ತಿರ ಬಂದಾಗ ಮಧ್ಯಂತರ ಬಜೆಟ್

ಮಂಡಿಸಲಾಗುತ್ತದೆ. ಹೊಸದಾಗಿ ಚುನಾಯಿತಗೊಂಡ ಸರ್ಕಾರ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುತ್ತದೆ.

ಲೇಖಾನುದಾನ ಎಂದರೇನು?

- ಭಾರತದಲ್ಲಿ ಏಪ್ರಿಲ್ 1 ರಂದು ಆರ್ಥಿಕ ವರ್ಷ ಆರಂಭಗೊಂಡರೆ ಮಾರ್ಚ್ 31ರಂದು ಕೊನೆಯಾಗುತ್ತದೆ. ಆರ್ಥಿಕ ವರ್ಷದ ಕೊನೆ ದಿನವಾದ ಮಾರ್ಚ್ 31ರ ಅವಧಿಗೆ ಅನ್ವಯವಾಗುವಂತೆ ಪ್ರತಿ ವರ್ಷ ಆಯವ್ಯಯಕ್ಕೆ ಸಂಸತ್ತು ಅನುಮೋದನೆ ನೀಡುತ್ತದೆ.
- ಒಂದು ವೇಳೆ ಆರ್ಥಿಕ ವರ್ಷ ಮುಕ್ತಾಯವಾಗುವುದರೊಳಗೆ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸರ್ಕಾರಕ್ಕೆ ಸಾಧ್ಯ ಆಗದೇ ಇದ್ದರೆ ಹೊಸ ಸರ್ಕಾರ ಬಜೆಟ್ ಮಂಡಿಸುವ ತನಕದ ಅವಧಿಯ ವೆಚ್ಚಗಳಿಗೆ ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ. ಈ ಕಾರಣಕ್ಕಾಗಿ ಮಧ್ಯಂತರ ಬಜೆಟ್ ಮಂಡಿಸಿ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ.
- ಪೂರ್ಣ ಪ್ರಮಾಣದ ಬಜೆಟ್ ಮಂಡನೆಯ ತನಕದ ಆಡಳಿತಾತ್ಮಕ ಖರ್ಚು ವೆಚ್ಚಗಳಿಗೆ ಲೇಖಾನುದಾನದಿಂದ ಅನುಕೂಲವಾಗುತ್ತದೆ. ಮೂರರಿಂದ ನಾಲ್ಕು ತಿಂಗಳಿಗೆ ಎಷ್ಟು ಖರ್ಚಾಗುತ್ತದೋ ಅಷ್ಟು ವೆಚ್ಚವನ್ನು ಮಾತ್ರ ಸರ್ಕಾರ ಪರಿಗಣಿಸಿ ಲೇಖಾನುದಾನಕ್ಕೆ ಅನುಮತಿ ಪಡೆಯುತ್ತದೆ. 2014ರ ಫೆಬ್ರವರಿಯಲ್ಲಿ ಪಿ. ಚಿದಂಬರಂ ಮಧ್ಯಂತರ ಬಜೆಟ್ ಮಂಡಿಸಿದ್ದರೆ, 2014ರ ಜುಲೈನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದರು.

6. ಸಾರ್ವತ್ರಿಕ ಮೂಲಭೂತ ಆದಾಯ (Universal Basic Income)

ಪ್ರಮುಖ ಸುದ್ದಿ

- ಈಶಾನ್ಯ ಭಾರತದ ಪುಟ್ಟ ರಾಜ್ಯ ಸಿಕ್ಕಿಂ ಸಾರ್ವತ್ರಿಕ ಮೂಲ ವರಮಾನ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್, ಸಾರ್ವತ್ರಿಕ ಮೂಲಭೂತ ಆದಾಯ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯ ಅಂಶಗಳು

- ಸಾರ್ವತ್ರಿಕ ಮೂಲಭೂತ ಆದಾಯದ ಕುರಿತು ಇಡೀ ವಿಶ್ವದಲ್ಲೇ ಚರ್ಚೆಯಾಗುತ್ತಿದೆ. ಸರ್ಕಾರವೇ ತನ್ನ ಪ್ರಜೆಗಳಿಗೆ ನಿರ್ದಿಷ್ಟ ಹಣವನ್ನು ಸಮನಾಗಿ ಹಂಚುವ ಯೋಜನೆಯೇ ಸಾರ್ವತ್ರಿಕ ಮೂಲ ವರಮಾನ.
- ಸಾರ್ವತ್ರಿಕ ಮೂಲಭೂತ ಆದಾಯ ಯೋಜನೆ ಕೆಲವು ಐರೋಪ್ಯ ರಾಷ್ಟ್ರಗಳಲ್ಲಿ ಅನುಷ್ಠಾನಕ್ಕೆ ಬಂದಿದ್ದು, ಇದರಲ್ಲಿ ಅಲ್ಲಿನ ಸರ್ಕಾರಗಳು ಯಶಸ್ವಿಯೂ ಆಗಿವೆ.
- ಅದರಂತೆ ಭಾರತದಲ್ಲೂ ಸಾರ್ವತ್ರಿಕ ಮೂಲ ವರಮಾನದ ಕುರಿತು ಬಹಳ ಹಿಂದಿನಿಂದಲೂ ಚರ್ಚೆಯಾಗುತ್ತಿದೆ. ಕೆಲವು ರಾಜ್ಯಗಳು ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಕೂಡ ಮಾಡಿದ್ದವು. ಅಲ್ಲದೇ ಕೇಂದ್ರ ಹಣಕಾಸು ಇಲಾಖೆ ಮುಂದೆ ಕೂಡ ಇಂತದ್ದೊಂದು ಪ್ರಸ್ತಾವನೆ ಬಂದಿತ್ತು.

ಸಾರ್ವತ್ರಿಕ ಮೂಲಭೂತ ಆದಾಯ ಎಂದರೇನು ?

- ಯುಬಿಐ ಎಂದರೆ ಹೆಸರೇ ಹೇಳುವಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸಹ ನಿಯಮಿತವಾಗಿ ಕನಿಷ್ಠ ಆದಾಯ ಪಾವತಿ ಮಾಡುವುದು ಎನ್ನಬಹುದು.
- ಸಾರ್ವತ್ರಿಕ ಮೂಲ ಆದಾಯ ಯೋಜನೆಯ ಪ್ರಕಾರ ನಾಗರಿಕರು ತಮ್ಮ ಹಣಕಾಸು ಹಿನ್ನೆಲೆ, ಔದ್ಯೋಗಿಕ ಸ್ಥಿತಿಗತಿ ಅಥವಾ ಇತರ ಗುಣಗಳೇನೇ ಇದ್ದರೂ ಸರ್ಕಾರದಿಂದ ನಿರ್ದಿಷ್ಟವಾದ ನಿಯಮಿತ ಆದಾಯವನ್ನು ಪಡೆಯುತ್ತಾರೆ. ಅವರು ಆ ದೇಶದ ಪೌರರಾಗಿರುವುದು ಮತ್ತು ಕಾನೂನುಬದ್ಧವಾಗಿ ವಯಸ್ಕರಾಗಿರುವುದು ಈ ಯೋಜನೆಯ ಫಲಾನುಭವಿಯಾಗುವುದಕ್ಕೆ ಇರಬೇಕಾದ ನಾಗರಿಕರ ಏಕೈಕ ಅರ್ಹತೆ. ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮದ ಕಲ್ಪನೆ ಏನು ಎಂದರೆ ಪ್ರತಿಯೊಬ್ಬ ವಯಸ್ಕ ನಾಗರಿಕರಿಗೆ ಸರ್ಕಾರವೇ ಮೂಲಭೂತ ಜೀವನ ವೆಚ್ಚವನ್ನು ಪಾವತಿಸುವುದು. ಈ ಕಲ್ಪನೆಯನ್ನು ಮೊದಲಿಗೆ ಪ್ರಸ್ತುತ ಪಡಿಸಿದ್ದು ನೊಬೆಲ್ ಪ್ರಶಸ್ತಿ ವಿಜೇತ ಬರ್ಟ್ರೆಂಡ್ ರಸೆಲ್. 'ಅಗತ್ಯಗಳನ್ನು ಪೂರೈಸುವಂತಹ ಸಣ್ಣ ಪ್ರಮಾಣದ ಆದಾಯ ಸರ್ವರಿಗೂ ಸಿಗಬೇಕು, ಅವರು ಕೆಲಸ ಮಾಡಲಿ, ಮಾಡದೇ ಇರಲಿ, ಅವರ ಆದಾಯ ಹೆಚ್ಚಿನದಿರಲಿ ಅಥವಾ ಕಡಿಮೆಯೇ ಇರಲಿ ಅವರಿಗೆ ಈ ಕನಿಷ್ಠ ಆದಾಯ

ಸಿಗಲೇಬೇಕು. ಸಮುದಾಯವು ಉಪಯುಕ್ತ ಎಂಬುದಾಗಿ ಗುರುತಿಸುವ ಯಾವುದಾದರೂ ಕೆಲಸದಲ್ಲಿ ತೊಡಗಲು ಬಯಸುವವರಿಗೆ ಉತ್ಪಾದಿಸಿದ ವಸ್ತುಗಳ ಒಟ್ಟು ಮೊತ್ತದಲ್ಲಿ ನಿರ್ದಿಷ್ಟ ಮೊತ್ತವನ್ನು ಹೆಚ್ಚಿನ ಆದಾಯವಾಗಿ ನೀಡಬೇಕು' ಎಂದು ರಸೆಲ್ 1918ರಲ್ಲಿ ಸಲಹೆ ನೀಡಿದ್ದರು.

- ಕೆಲಸ ಮಾಡದೇ ಇದ್ದರೂ ಪ್ರತಿಯೊಬ್ಬ ಪ್ರಜೆಗೂ ಇದನ್ನು ಕೊಡಮಾಡಲಾಗುವುದರಿಂದ ಯೂನಿವರ್ಸಲ್ ಬೇಸಿಕ್ ಇನ್ ಕಮ್ (ಸಾರ್ವತ್ರಿಕ ಮೂಲಭೂತ ಆದಾಯ) ಎಂಬ ಹೆಸರು ಬಂದಿದ್ದು, ಇದನ್ನು ಎಲ್ಲಾ ಸಾಮಾಜಿಕ ಭದ್ರತೆ ಯೋಜನೆಗಳ ತಾಯಿಯೆಂದೇ ಬಣ್ಣಿಸಲಾಗುತ್ತಿದೆ.

ಇದರ ಅಗತ್ಯತೆ ಏನು ?

- ಇದೀಗ ನಮ್ಮಲ್ಲಿ ಡಿಜಿಟಲ್ ಆರ್ಥಿಕತೆಯ ಭವಿಷ್ಯದ ದೃಶ್ಯ ಕಂಡುಬರುತ್ತಿದೆ. ಈ ವ್ಯವಸ್ಥೆಯಲ್ಲಿ ಬಹುತೇಕ ಕೆಲಸಗಳನ್ನು ಕಂಪ್ಯೂಟರ್‌ಗಳು ಮತ್ತು ರೋಬೋಟ್‌ಗಳು ನಿರ್ವಹಿಸುತ್ತವೆ. ತಂತ್ರಜ್ಞಾನ ಎಲ್ಲ ಪ್ರಕ್ರಿಯೆಗಳ ಮಾಲೀಕನಾಗುತ್ತದೆ. ಎಲ್ಲೆಡೆಯಲ್ಲಿಯೂ ಕೃತಕ ಬುದ್ಧಿಮತ್ತೆ ಪ್ರಚಲಿತದಲ್ಲಿರುವ ಮತ್ತು ನಿರುದ್ಯೋಗ ಹೆಚ್ಚುತ್ತಿರುವ ತನ್ಮೂಲಕ 'ಡಿಜಿಟಲ್ ನಿರಾಶ್ರಿತ' ಪರಿಸ್ಥಿತಿಯ ಚಿತ್ರ ಕಂಡು ಬರುತ್ತಿದೆ. ವಾಸ್ತವದಲ್ಲಿ ಇದರಿಂದಾಗಿ 'ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮದ ಕಲ್ಪನೆಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ. ಯಾಂತ್ರಿಕರಣದ ಈ ಯುಗದಲ್ಲಿ ಕೆಲಸವಿಲ್ಲದ - ಹೆಚ್ಚಿನ ವಿರಾಮದ ಬದುಕನ್ನು ನಾವು ಅನುಭವಿಸುತ್ತಿದ್ದೇವೆ. ಇಂತಹ ಹೊತ್ತಿನಲ್ಲಿ ನಮಗೆಲ್ಲರಿಗೂ ಆದಾಯದ ಮೂಲದ ಅಗತ್ಯ ಇದೆ.

ಭಾರತದಲ್ಲಿ ಇಂತಹ ಪ್ರಯೋಗ ನಡೆದಿತ್ತು?

- 2011 ರಲ್ಲಿ ಮಧ್ಯಪ್ರದೇಶ ಸರ್ಕಾರ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿತ್ತು. ಪ್ರಾರಂಭಿಕ ಹಂತದಲ್ಲಿ 8 ಹಳ್ಳಿಗಳಲ್ಲಿ ಜಾರಿಯಾಗಿದ್ದ ಯೋಜನೆಯಡಿ ಪ್ರತಿ ಕುಟುಂಬದ ತಂದೆ-ತಾಯಿ ವಯಸ್ಕರಿಗೆ ಮಾಸಿಕವಾಗಿ 200 ರೂಗಳು ಹಾಗೂ ಮಕ್ಕಳಿಗೆ 100 ರೂ ನೀಡುವ ಯೋಜನೆ ಜಾರಿಗೆ ತಂದಿತ್ತು. ನಂತರದ ದಿನಗಳಲ್ಲಿ 300, 150 ರೂಗಳಿಗೆ ಆದಾಯ ಪಾವತಿಯನ್ನು ಏರಿಕೆ ಮಾಡಲಾಗಿತ್ತು.

ಯಾವ ಯಾವ ದೇಶದಲ್ಲಿ ಸಾರ್ವತ್ರಿಕ ಮೂಲಭೂತ ಆದಾಯ ಯೋಜನೆ ಜಾರಿಗೆ ಬಂದಿತ್ತು ?

- ವಿಶ್ವದಲ್ಲೇ ಮೊದಲ ಬಾರಿಗೆ ಸ್ವಿಟ್ಜರ್ಲೆಂಡ್ ಇಂತಹ ಯೋಜನೆ ಜಾರಿಗೆ ಮುಂದಡಿ ಇಟ್ಟಿತ್ತು ಅದೂ 2016ರ ಜೂನ್ ನಲ್ಲಿ. ದೇಶದ ಉದ್ಯೋಗಸ್ಥರಾಗಿರಲಿ, ನಿರುದ್ಯೋಗಿಗಳಾಗಿರಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕಡ್ಡಾಯ ಮಾಸಿಕ ವೇತನ ನೀಡುವ ಮಹತ್ವದ ಪ್ರಸ್ತಾವನೆಯೊಂದನ್ನು ಸ್ವಿಟ್ಜರ್ಲೆಂಡ್ ಮಂಡಿಸಿತ್ತು. 21ನೇ ಶತಮಾನದಲ್ಲಿ ಹೆಚ್ಚಿನ ಕೆಲಸಗಳು ರೋಬಾಟ್‌ಗಳಿಂದಲೇ ನಡೆಯುತ್ತಿರುವುದರಿಂದ ಹೆಚ್ಚು ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮೂಲ ವೇತನದ ಅಗತ್ಯವಿದೆ ಎಂಬುದು ಈ ಪ್ರಸ್ತಾವನೆ ಬೆಂಬಲಿಸುವವರ ವಾದವಾಗಿತ್ತು.

ಮುಂದಿನ ಹಾದಿ

- ಹೆಚ್ಚುತ್ತಿರುವ ವೇತನ ಅಸಮಾನತೆ, ಅರಕಾಲಿಕ ಉದ್ಯೋಗ, ತಾತ್ಕಾಲಿಕ ಉದ್ಯೋಗ, ಮತ್ತು ರಕ್ಷಣೆ ಪ್ರವೃತ್ತಿಯ ಮಾಲೀಕರಿಂದ ನಡೆಯುತ್ತಿರುವ ದಮನಕಾರಿ ನೀತಿಗಳು ಇತ್ಯಾದಿಗಳ ಪರಿಣಾಮವಾಗಿ ಉಂಟಾಗಿರುವ ಈಗಿನ ಅನಿಶ್ಚಿತ ಕಾರ್ಮಿಕ ಮಾರುಕಟ್ಟೆಯಲ್ಲಿ ಕಡಿಮೆ ಕೌಶಲದ ಕಾರ್ಮಿಕರಿಗೆ ಲಭಿಸುವ ಕಡಿಮೆ ವೇತನ ಇತ್ಯಾದಿಗಳು ಇಂದು ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮದ ಚಿಂತನೆಯತ್ತ ಹಲವರನ್ನು ತಳ್ಳಿದೆ. ನುಚ್ಚು ನೊರಾಗುತ್ತಿರುವ ನಮ್ಮ ಕಲ್ಯಾಣ ರಾಜ್ಯ ಮತ್ತು ಅದರ ಅರೆಮನಸ್ಸಿನ ನೀತಿಗಳಿಂದ ಆಗುತ್ತಿರುವ ಅನ್ಯಾಯಕ್ಕೆ ಸಾರ್ವತ್ರಿಕ ಮೂಲ ಆದಾಯ ಸೂಕ್ತ ಉತ್ತರ ಆಗಬಲ್ಲದು ಎಂಬ ಅಭಿಪ್ರಾಯ ಮೂಡುತ್ತಿದೆ. ವಾಸ್ತವವಾಗಿ ಬಡವರಿಗೆ ನೆರವಾಗಲೆಂದೇ ಸಬ್ಸಿಡಿಗಳು ಮತ್ತು ನೇರ ನಗದು ವರ್ಗಾವಣೆ ಯೋಜನೆಯಂತಹ ಹಲವಾರು ಕಾರ್ಯಕ್ರಮಗಳನ್ನೂ ಭಾರತದಂತಹ ಕಲ್ಯಾಣ ರಾಷ್ಟ್ರಗಳು ಜಾರಿಗೊಳಿಸಿವೆ. ಆದರೆ ಈ ಕಾರ್ಯಕ್ರಮಗಳ ಪೈಕಿ ಹಲವು ಬಡವರನ್ನು ತಲುಪುತ್ತಿಲ್ಲ. ಅಷ್ಟೇ ಅಲ್ಲ, ವ್ಯವಸ್ಥಾಪನಾ ಸಮಸ್ಯೆಗಳು, ರಹಸ್ಯ ವೆಚ್ಚಗಳು, ಭ್ರಷ್ಟಾಚಾರ ಮತ್ತು ಕೆಂಪುಪಟ್ಟಿ (ರೆಡ್ ಟೇಪಿಸಂ) ಇತ್ಯಾದಿಗಳ ಪರಿಣಾಮವಾಗಿ ದೂಷಣೆಗೂ ಒಳಗಾಗಿವೆ. ಉದಾಹರಣೆಗೆ ನಮ್ಮ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸೋರಿಕೆಯಾಗುತ್ತಿರುವ ದರ ಶೇಕಡಾ 40ರಷ್ಟು ಎಂದು ಅಂದಾಜು ಮಾಡಲಾಗಿದೆ. ಕೇಂದ್ರ ವಿತ್ತ ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ

ಅರವಿಂದ ಸುಬ್ರಮಣಿಯನ್ ಅವರು ಒಪ್ಪಿಕೊಂಡಿರುವಂತೆ, ಬಡವರ ಉದ್ಧಾರಕ್ಕಾಗಿ ಕೇಂದ್ರ ಸರ್ಕಾರ ಕನಿಷ್ಠ 1,000 ಯೋಜನೆಗಳನ್ನು ಜಾರಿಗೊಳಿಸಿದೆ. ಇವುಗಳಲ್ಲಿ ತೊಡಗಿಸುವ ಹಣ ಬಡವರನ್ನು ತಲುಪುತ್ತಿದೆಯೇ ಎಂಬುದು ಸ್ಪಷ್ಟವಿಲ್ಲ. ಇದಲ್ಲದೆ, ಭಾರತದಲ್ಲಿ ನಿರಂತರವಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು ಬಡವರು ಮತ್ತು ಬಡವರು ಅಲ್ಲದವರು ಯಾರು ಎಂಬುದನ್ನು ಗುರುತಿಸುವಲ್ಲಿ ಮುಗ್ಧರಿಸಿವೆ. ಪರಿಣಾಮವಾಗಿ ಬಡವರ ಹೆಸರಿನಲ್ಲಿ ವ್ಯಯಿಸುವ ಯೋಜನೆಗಳ ಮೂಲಕ ಅವರಿಗೆ(ಬಡವರಿಗೆ) ತಲುಪುವ ನೆರವಿನ ಅಥವಾ ಹಣದ ಪ್ರಮಾಣ ಅತ್ಯಂತ ಕಡಿಮೆಯಾಗಿರುತ್ತದೆ.

➤ ಪರಿಗಣಿಸಬೇಕಾದ ಇನ್ನೊಂದು ಮುಖ್ಯವಾದ ವಿಚಾರವೆಂದರೆ, ನಾವು ಭಾರತೀಯರು ಸಾಮಾನ್ಯವಾಗಿ ಹಣದ ಬದಲಿಗೆ ವಸ್ತುಗಳ ರೂಪದಲ್ಲಿ ಹಂಚಲು ಬಯಸುತ್ತೇವೆ. ಉದಾಹರಣೆಗೆ: ಯಾರಾದರೂ ಅಗತ್ಯ ಉಳ್ಳವರಿಗೆ ಹಣ ಕೊಡುವ ಬದಲು ಆಹಾರವನ್ನು ಕೊಡುವುದಕ್ಕೆ ನಾವು ಆದ್ಯತೆ ನೀಡುತ್ತೇವೆ. ಹೀಗೆ ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಅಥವಾ ಉದ್ದೇಶವಿಲ್ಲದೇ ನಾವು ಇತರರನ್ನು ಅವರ ಬದುಕಿನ ಬಗೆಗಿನ ನಮ್ಮ ಸೀಮಿತ ತಿಳಿವಳಿಕೆಯ ವ್ಯಾಪ್ತಿಯೊಳಕ್ಕೆ ತಂದುಬಿಡುತ್ತೇವೆ ಮತ್ತು ನಮ್ಮ ನೈತಿಕತೆಯ ಕಲ್ಪನೆಯನ್ನು ಅವರ ಮೇಲೆ ಹೇರಿಬಿಡುತ್ತೇವೆ. ಅವರ ಬಗ್ಗೆ ಅಪನಂಬಿಕೆ ಇಟ್ಟುಕೊಳ್ಳುವ ನಾವು ಅವರು ಹಣವನ್ನು ಆಡಂಬರಕ್ಕೆ ಅಥವಾ ಅನುಮಾನಾಸ್ಪದ ಚಟುವಟಿಕೆಗಳಿಗೆ ಬಳಸಬಹುದು ಎಂದು ಭಾವಿಸುತ್ತೇವೆ. ಹಳೆಯ ಅಭ್ಯಾಸಗಳು/ಚಟುವಟಿಕೆ ಸಾಯುವುದಿಲ್ಲ ಎಂದು ಹೇಳಬೇಕಾದ ಅಗತ್ಯವಿಲ್ಲ, ಆದರೆ, ನಮ್ಮ ಸರ್ಕಾರಗಳು ವಿಶ್ವಾಸ ಇಡಲು ಮತ್ತು ಇತರರ ಮುಕ್ತಮನಸ್ಸನ್ನು ಗೌರವಿಸಲು ಕಲಿಯಬೇಕು.

➤ ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮದ ಪರಿಣಾಮದ ವಿಶ್ಲೇಷಣೆಗಾಗಿ 2014ರಲ್ಲಿ ಮಧ್ಯಪ್ರದೇಶದ ಕೆಲವು ಭಾಗಗಳಲ್ಲಿ ಪ್ರಾಯೋಗಿಕ ಅಧ್ಯಯನ ಒಂದನ್ನು ನಡೆಸಲಾಯಿತು. ಬಡತನ ರೇಖೆಯಿಂದ ಕೆಳಗಿರುವ ಕುಟುಂಬಗಳಿಗೆ ಆದಾಯಕ್ಕೆ ಪೂರಕವಾಗಿ ಹಾಲಿ ಸಹಾಯಧನಗಳ ಮಟ್ಟ ಅಂತಹ ಕುಟುಂಬಗಳ ಸರಾಸರಿ ಮಾಸಿಕ ವೆಚ್ಚಕ್ಕಿಂತ ಶೇಕಡ 33ಕ್ಕಿಂತಲೂ ಕಡಿಮೆ ಎಂಬ ಅಂದಾಜು ಇದೆ. ಲಭ್ಯ ಸಬ್ಸಿಡಿಗಳು ಮತ್ತು ಪೂರಕ ಆದಾಯಕ್ಕೆ ಸರಿಸಮವಾದ ಹಣವನ್ನು ಅಧ್ಯಯನದ ಅಂಗವಾಗಿ ಇಂತಹ ಕುಟುಂಬಗಳಿಗೆ ನೀಡಲಾಯಿತು.

ಬಳಿಕ ಕಾಲಕಾಲಕ್ಕೆ ಅವರ ವರ್ತನೆಯನ್ನು ಅಧ್ಯಯನ ಮಾಡಲಾಯಿತು. ಇಂತಹ ಕುಟುಂಬಗಳು ಬಳಸಿದ ಪೌಷ್ಟಿಕ ಆಹಾರದ ಪ್ರಮಾಣ ಹಲವು ಪಟ್ಟು ಹೆಚ್ಚಿದ್ದು, ಅನಾರೋಗ್ಯ ಪ್ರಮಾಣ ಇಳಿಕೆಯಾಯಿತು. ಶಾಲೆಗಳಲ್ಲಿ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿತು. ಗ್ರಾಮಸ್ಥರು ಹಿಂದಿಗಿಂತ ಹೆಚ್ಚು ಕಷ್ಟಪಟ್ಟು ದುಡಿದರು. ಅಚ್ಚರಿದಾಯಕ ಸಂಗತಿ ಎಂದರೆ ಮಧ್ಯ ಸೇವನೆಯಾಗಲೀ, ಸಾಲ ಮಾಡುವ ಪ್ರವೃತ್ತಿಯಾಗಲೀ ಹೆಚ್ಚಲಿಲ್ಲ.

- ಸಾರ್ವತ್ರಿಕ ಮೂಲ ಆದಾಯದ ಕಾರ್ಯಕ್ರಮ ಅಂಗೀಕರಿಸಲು ಮುಂದಡಿ ಇಡುವ ಮುನ್ನ ನಾವು ಹೆಚ್ಚಿನ ಅಂಕಿಸಂಖ್ಯೆ ಮತ್ತು ಮಾಹಿತಿ ಸಂಗ್ರಹಿಸಿಕೊಳ್ಳುವ ಅಗತ್ಯ ಇದೆ ಎಂಬುದು ವಿವಾದಾತೀತ. ಏನಿದ್ದರೂ ಹೊಸ ಬಾಟಲಿಯಲ್ಲಿ ಹಳೆ ಮಧ್ಯ ಕೊಡುವಂತೆ ಹೊಸ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಸ್ತಾಪಿಸುವ ಮುನ್ನ ಈ ಪರಿಕಲ್ಪನೆಯ ಮಿತಿಗಳ ಬಗ್ಗೆ ನಾವು ಚರ್ಚಿಸಬೇಕು.
- ಜನರು ತಮ್ಮ ಜೀವನೋಪಾಯಕ್ಕಾಗಿ ಆದಾಯ ಗಳಿಕೆಗೆ ಅಸಮರ್ಥರಾದಾಗ ಸಾರ್ವತ್ರಿಕ ಮೂಲ ಆದಾಯದಂತಹ ಯೋಜನೆಗಳನ್ನು ಆಧಾರವಾಗಿ ಇಟ್ಟುಕೊಳ್ಳಲಾಗುತ್ತದೆ ಎಂದು ಭಿನ್ನಮತೀಯರು ಪ್ರತಿಪಾದಿಸುತ್ತಾರೆ. ಸಬ್ಸಿಡಿಗಳು ಮತ್ತು ಪೂರಕ ಆದಾಯ ನೆರವುಗಳ ಬಗ್ಗೆ ಹೀಗೆಯೇ ಯೋಚಿಸಬಹುದಲ್ಲವೇ ಎಂಬುದು ನನಗೆ ನಾನೇ ಕೇಳಿಕೊಳ್ಳುವ ಪ್ರಶ್ನೆ. 'ಕೆಲವು ಆಲೋಚನೆಗಳು ಎಷ್ಟು ಮೂರ್ಖತನದ್ದಾಗಿರುತ್ತವೆ ಎಂದರೆ ಬುದ್ಧಿಜೀವಿಗಳಷ್ಟೇ ಅವುಗಳನ್ನು ನಂಬುತ್ತಾರೆ' ಎಂಬ ಜಾರ್ಜ್ ಆರ್ವೆಲ್ ಅವರ ಪ್ರಸಿದ್ಧ ವಾಕ್ಯವನ್ನು ಭಿನ್ನಮತೀಯರು ಉಲ್ಲೇಖಿಸುತ್ತಾರೆ. ನಿಜ, ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮದ ಬಗ್ಗೆ ಹಲವು ಗಣ್ಯವ್ಯಕ್ತಿಗಳು ಒಲವು ವ್ಯಕ್ತಪಡಿಸಿದ್ದಾರೆ. ಆದರೆ, ಇಲ್ಲಿನ ಹೋರಾಟ ಬೌದ್ಧಿಕ ವಿಜಯಕ್ಕಾಗಿ ಅಲ್ಲ. ಇಲ್ಲಿನ ಹೋರಾಟ ನಮ್ಮ ಮೂಲಭೂತ ಬದುಕಿನ ಹಕ್ಕಿನ ಖಾತರಿ ಮತ್ತು ಜಾರಿಗಾಗಿ. ನಮ್ಮ ಸಂವಿಧಾನದ 21ನೇ ವಿಧಿಯು ಸ್ವಾತಂತ್ರ್ಯ ಘನತೆ ಮತ್ತು ಜೀವನ ನಡೆಸಲು ಅಗತ್ಯವಾದ ಆದಾಯ ಸಹಿತವಾದ ಬದುಕಿನ ಮೂಲಭೂತ ಹಕ್ಕನ್ನು ನೀಡಿದೆ ಎಂಬುದನ್ನು ನಾವಿಲ್ಲಿ ನೆನಪಿಡಬೇಕು. ಇವುಗಳು ಇಲ್ಲದ ಬದುಕು 'ಕೇವಲ ಪ್ರಾಣಿಗಳ ಬದುಕಿನಂತೆ' ಎಂಬುದನ್ನು ನಾವು ಮರೆಯುವಂತಿಲ್ಲ. ಆದ್ದರಿಂದ ಸಾರ್ವತ್ರಿಕ ಮೂಲ ಆದಾಯ ಕಾರ್ಯಕ್ರಮವನ್ನು ಜಾರಿಗೊಳಿಸುವುದು ಎಂದರೆ ನಮ್ಮ ಅಸಾಮರ್ಥ್ಯವನ್ನು

ಒಪ್ಪಿಕೊಳ್ಳುವುದು ಎಂದು ಅರ್ಥವಲ್ಲ. ಬದಲಿಗೆ ಅದು ಆಸಕ್ತಿರಹಿತ ಕಲ್ಯಾಣ ಕಾರ್ಯಕ್ರಮಗಳ ಸನ್ನಿವೇಶದಲ್ಲಿ, ನಮ್ಮ ಮೂಲಭೂತ ಹಕ್ಕಿನ ಖಾತರಿ ನೀಡುವುದು ಮಾತ್ರವೇ ಅಲ್ಲ, ಅದನ್ನು ಇನ್ನಷ್ಟು ವಿಸ್ತರಿಸುವ ಸರ್ಕಾರದ ಸಾಂವಿಧಾನಿಕ ಬಾಧ್ಯತೆ ಎಂದು ಅರ್ಥ. ಪ್ರತಿಯೊಬ್ಬರಿಗೂ ನಿರ್ದಿಷ್ಟವಾದ ಆದಾಯದ ಭರವಸೆ ಅಥವಾ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸುವುದು ಎಂದರೆ ಅದು ಶ್ರೀಮಂತರಿರಲಿ, ಬಡವರಿರಲಿ ಎಲ್ಲರಿಗೂ ಒದಗಿಸುವ ಒಂದೇ ರೀತಿಯಾದ ಸಂಪೂರ್ಣ ಶಾಸನಬದ್ಧ ರಕ್ಷಣೆಯಾಗುತ್ತದೆ.

- ಇಂತಹ ಕಾರ್ಯಕ್ರಮದ ಅನುಷ್ಠಾನವು ಸರ್ಕಾರಿ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತದೆ ಮತ್ತು ನೌಕರಶಾಹಿಯನ್ನು ಸದೆಬಡಿಯುತ್ತದೆ ಎಂದೂ ಭಿನ್ನಮತೀಯರು ಪ್ರತಿಪಾದಿಸುತ್ತಾರೆ. ಇದಕ್ಕೆ ಚುನಾವಣೆ ಪ್ರಚಾರ ಕಾಲದಲ್ಲಿ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂಬುದು ನಮ್ಮ ಪ್ರಧಾನ ಮಂತ್ರಿಯವರ ಮಂತ್ರವಾಗಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕು. ಸಂಸದೀಯ ತಂಡಗಳ ಹೊರತಾಗಿ ಎಲ್ಲ ಸಮಿತಿಗಳು ಮತ್ತು ಕನಿಷ್ಠ ಅರ್ಧದಷ್ಟು ನೌಕರಶಾಹಿ ಹುದ್ದೆಗಳು ರದ್ದಾದರೆ ಸ್ವರ್ಗವೇನೂ ಕೆಳಕ್ಕೆ ಕಳಚಿ ಬೀಳುವುದಿಲ್ಲ; ಸರ್ಕಾರ ಇದನ್ನು ಪ್ರಯತ್ನಿಸಿ ನೋಡಲಿ. ಈ ಚರ್ಚೆ ಯಾವುದೇ ಕಾರಣಕ್ಕೂ ಮಿತಿಗೆ ಒಳಪಡಬಾರದು. ಗುರಿ ಸಾಧನೆಗೆ ಹಲವು ಮಾರ್ಗಗಳಿವೆ, ಆದರೆ ಗುರಿ ನಾವು ಯಾವುದನ್ನು ತಲುಪಲು ಪ್ರಯತ್ನಿಸುತ್ತಿದ್ದೇವೋ ಅದೇ ಆಗಿರಬೇಕು. ಮಸ್ಸೂರಿಗೆ/ಮೈಸೂರಿಗೆ

7.ಡೆಬಿಟ್, ಕ್ರೆಡಿಟ್ ಕಾರ್ಡ್ ಸುರಕ್ಷತೆಗೆ ಆರ್‌ಬಿಐ ಕ್ರಮ: ಬರಲಿದೆ ಹೊಸ ಡಿಜಿಟಲ್ ಟೋಕನ್ ಪದ್ಧತಿ

ಪ್ರಮುಖ ಸುದ್ದಿ

- ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌ಗಳ ಸುರಕ್ಷತೆಗೆ ಅನುಕೂಲವಾಗುವ ಹೊಸ ಪದ್ಧತಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿ ನೀಡಿದೆ.

ಮುಖ್ಯ ಅಂಶಗಳು

- ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಸುವ ಹಣಕಾಸು ವರ್ಗಾವಣೆಗಳ ಸುರಕ್ಷತೆಗೆ ಹೊಸ ಡಿಜಿಟಲ್ ಟೋಕನ್ ಪದ್ಧತಿಯನ್ನು ಅಳವಡಿಸಲು ಆರ್‌ಬಿಐ ಅನುಮತಿ ನೀಡಿದೆ. ಇದು ನಿರಾತಂಕವಾಗಿ ಕಾರ್ಡ್ ಬಳಕೆಗೆ ಹಾದಿ ಸುಗಮಗೊಳಿಸಲಿದ್ದು, ನಗದುರಹಿತ ವರ್ಗಾವಣೆಗಳಿಗೆ ಪುಷ್ಟಿ ನೀಡಲಿದ್ದು, ಗೇಮ್ ಚೇಂಜರ್ ಆಗುವ ಸಾಧ್ಯತೆ ಇದೆ.

ಏನಿದು ಡಿಜಿಟಲ್ ಟೋಕನ್ ಪದ್ಧತಿ ?

- ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ವೇಳೆ, ಕಾರ್ಡ್ ಸಂಖ್ಯೆಯ ಬದಲಿಗೆ ಬ್ಯಾಂಕ್‌ಗಳು ಬಿಡುಗಡೆಗೊಳಿಸುವ 16 ಅಂಕಗಳ ಕೋಡ್ ಬಳಕೆಯಾಗಲಿದೆ. ಇದರಿಂದಾಗಿ ನಿಮ್ಮ ಕಾರ್ಡ್‌ನ ಮಾಹಿತಿ ಸೋರಿಕೆಯಾಗುವ ಅಪಾಯ ಇರುವುದಿಲ್ಲ. ಕಾರ್ಡ್‌ಗಳು ಸೈಬರ್ ದಾಳಿಗೆ ಗುರಿಯಾಗುವ ಅಪಾಯವನ್ನೂ ತಡೆಯಬಹುದು.

ಇದರಿಂದ ಆಗುವ ಅನುಕೂಲವೇನು ?

- ಮುಖ್ಯವಾಗಿ ಥಾಯ್‌ನಂಥ ರಾಷ್ಟ್ರಗಳಿಗೆ ಪ್ರಯಾಣ ಮಾಡುವ ಸಂದರ್ಭ ಇದು ಸಹಕಾರಿ. ಥಾಯ್‌ನಂಥ ಹಾಗೂ ಇತರ ಕೆಲ ರಾಷ್ಟ್ರಗಳಲ್ಲಿ ಪಬ್, ಹೋಟೆಲ್‌ಗಳಲ್ಲಿ ಕಾರ್ಡ್‌ಗಳ ಡೇಟಾ ಕಳ್ಳತನದ ಪ್ರಕರಣಗಳಿಗೆ ಕುಖ್ಯಾತಿ ಗಳಿಸಿವೆ. ಅಂತಾರಾಷ್ಟ್ರೀಯ ವೆಬ್‌ಸೈಟ್‌ಗಳ ಮೂಲಕ ಇ-ಸಿಗರೇಟ್, ದುಬಾರಿ ಸೈಕಲ್‌ಗಳ ಬಿಡಿ ಭಾಗ, ದ್ರೋನ್ ಇತ್ಯಾದಿಗಳ ಖರೀದಿಯ ವೇಳೆ ನಡೆಸುವ ಡಿಜಿಟಲ್ ಪೇಮೆಂಟ್ ಕೆಲವು ಸಲ ಸಮಸ್ಯೆ ಸೃಷ್ಟಿಸಬಹುದು. ಆದರೆ ಇದನ್ನು ತಪ್ಪಿಸಲು ಡಿಜಿಟಲ್ ಟೋಕನ್ ಸಹಕಾರಿ
- ಈ ಡಿಜಿಟಲ್ ಟೋಕನ್‌ಗಳು ಅತ್ಯಧಿಕ ಭದ್ರತೆಯ ಅಂಶಗಳನ್ನು ಒಳಗೊಂಡಿದ್ದು, ಒಂದು ಸಲ ಟೋಕನ್ ಬಿಡುಗಡೆಯಾದ ನಂತರ ಬಳಕೆದಾರ ಹೊರತುಪಡಿಸಿ, ಬ್ಯಾಂಕ್ ಸಿಬ್ಬಂದಿ ಸೇರಿ ಬೇರೆ ಯಾರಿಗೂ ಅದನ್ನು ಭೇದಿಸಿ, ಮೂಲ ಕಾರ್ಡ್‌ನ ಸಂಖ್ಯೆ ಪತ್ತೆ ಹಚ್ಚಲು ಸಾಧ್ಯವಿಲ್ಲ. ಜತೆಗೆ ಪ್ರತಿ ವರ್ಗಾವಣೆಯಲ್ಲೂ ಈ 16 ಅಂಕಗಳು ಬದಲಾಗುತ್ತಿರುತ್ತವೆ.
- ಇದುವರೆಗೆ ಯುಪಿಐ ಮತ್ತು ಐಎಂಪಿಎಸ್ ವಿಧಾನದಲ್ಲಿ ಇಂಥ ಸುರಕ್ಷತಾ ಕ್ರಮ ಇತ್ತು. ಇದೀಗ ಕಾರ್ಡ್ ಬಳಕೆಯಲ್ಲೂ ಲಭಿಸಲಿದೆ. ಇಎಂವಿ ಕಾರ್ಡ್ ಪಿನ್ ಬಳಕೆಯಿಂದ

ಎಟಿಎಂಗಳಲ್ಲಿ ಸೈಬರ್ ದಾಳಿ ಅಪಾಯ ಕಡಿಮೆಯಾಗಿದೆ. ಆನ್‌ಲೈನ್ ಸಾಧನಗಳಲ್ಲಿ ಕಾರ್ಡ್ ಬಳಕೆಯ ವೇಳೆ ಸುರಕ್ಷತೆಗೆ ಈ ಟೋಕನ್ ಪದ್ಧತಿ ಉಪಯುಕ್ತವಾಗಿದೆ.

8. ಎನ್‌ಪಿಎ ಹೆಚ್ಚಿಸುತ್ತಿರುವ ಮುದ್ರಾ: ಆರ್‌ಬಿಐ ಎಚ್ಚರಿಕೆ

ಪ್ರಮುಖ ಸುದ್ದಿ

- ವಸೂಲಾಗದ ಸಾಲಗಳ(ಎನ್‌ಪಿಎ) ಗಾತ್ರ ಹೆಚ್ಚುತ್ತಿದ್ದು ಬ್ಯಾಂಕ್‌ಗಳು ತತ್ತರಿಸಿವೆ. ಈ ಎನ್‌ಪಿಎ ಗಾತ್ರವನ್ನು ಮುದ್ರಾ ಯೋಜನೆ ಇನ್ನಷ್ಟು ಹಿಗ್ಗಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಎಚ್ಚರಿಸಿದೆ.

ಮುಖ್ಯ ಅಂಶಗಳು

- ಸಣ್ಣ ಕೈಗಾರಿಕೆಗಳು ಸೇರಿದಂತೆ ಸ್ವಯಂ ಉದ್ಯಮ ಆರಂಭಿಸಲು ನೆರವಾಗಲು ಕೇಂದ್ರ ಸರ್ಕಾರ ಆರಂಭಿಸಿದ್ದ ಮಹತ್ವಾಕಾಂಕ್ಷೆಯ ಮುದ್ರಾ ಸಾಲ ಯೋಜನೆಯು ಬ್ಯಾಂಕ್‌ಗಳಿಗೆ ಭಾರವಾಗುತ್ತಿದೆ. ಈ ಯೋಜನೆಯಡಿ ವಸೂಲಾಗದ ಸಾಲಗಳ ಮೊತ್ತ 11,000 ಕೋಟಿ ರೂ. ಮುಟ್ಟಿದೆ ಎಂದು ಆರ್‌ಬಿಐ ಹೇಳಿದೆ.

ಮುದ್ರಾ ಯೋಜನೆಯಿಂದ ಎನ್‌ಪಿಎ ಹೆಚ್ಚಾಗಲು ಕಾರಣವೇನು ?

- ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಮುದ್ರಾ ಯೋಜನೆಯ ಸಾಲವು ಬ್ಯಾಂಕಿಂಗ್ ವಲಯದಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆಯಲಿದೆ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಮುದ್ರಾ ಯೋಜನೆಯ ವಾರ್ಷಿಕ ವರದಿ ಪ್ರಕಾರ, 2017-18ರಲ್ಲಿ 46 ಲಕ್ಷ ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗಿದೆ. ಇದರ ಪೈಕಿ ಶೇ.40ರಷ್ಟನ್ನು ಮಹಿಳಾ ಉದ್ಯಮಿಗಳಿಗೆ, ಶೇ.33ರಷ್ಟನ್ನು ಸೋಷಿಯಲ್ ಕ್ಯಾಟಗರಿಗಳಿಗೆ ನೀಡಲಾಗಿದೆ. 4.81 ಕೋಟಿಗೂ ಅಧಿಕ ಸಣ್ಣ ಉದ್ಯಮಿಗಳಿಗೆ ಲಾಭವಾಗಿದೆ.
- 2015ರ ಏಪ್ರಿಲ್‌ನಲ್ಲಿ ಈ ಯೋಜನೆ ಆರಂಭಗೊಂಡಿತ್ತು. 10 ಲಕ್ಷ ರೂ. ತನಕ ಅತಿ ಸಣ್ಣ ಮತ್ತು ಸಣ್ಣ ಉದ್ಯಮಿಗಳಿಗೆ ಸಾಲ ನೀಡಲಾಗುತ್ತದೆ. ಸಾಲಗಳ ವಾಪಸಾತಿಯಲ್ಲಿ ನಿರೀಕ್ಷಿತ

ಬೆಳವಣಿಗೆ ಕಂಡು ಬಂದಿಲ್ಲ. ಹೀಗಾಗಿ ಎನ್‌ಪಿಎಯಾಗಿ ಮುದ್ರಾ ಸಾಲದ ಮೊತ್ತವು ಬೆಳೆಯುತ್ತಿದೆ.

ಪ್ರಧಾನ್ ಮಂತ್ರಿ ಮುದ್ರ ಯೋಜನೆ ಬಗ್ಗೆ

- 2015 ರಲ್ಲಿ ಬಿಡುಗಡೆಯಾದ ಪ್ರಧಾನ್ ಮಂತ್ರಿ ಮುದ್ರ ಯೋಜನಾ (ಪಿಎಂಎಂವೈ) 10 ಲಕ್ಷದವರೆಗಿನ ಸಾಲವನ್ನು ಕಾರ್ಪೊರೇಟರೇಟರ, ಕೃಷಿ-ಅಲ್ಲದ ಸಣ್ಣ / ಮೈಕ್ರೋ ಉದ್ಯಮಗಳಿಗೆ ನೀಡಲಿದೆ. ವಾಣಿಜ್ಯ ಬ್ಯಾಂಕುಗಳು, ಆರ್‌ಬಿ‌ಫಿಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಎಂಎಫ್‌ಐಗಳು ಮತ್ತು ಎನ್‌ಪಿಎಫ್‌ಗಳ ಮೂಲಕ ಸಾಲಗಳನ್ನು ಒದಗಿಸಲಾಗುತ್ತದೆ.

ಮುದ್ರಾದಲ್ಲಿ ವಿಶೇಷ ಯೋಜನೆ

- ಸ್ವ-ಉದ್ಯೋಗ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲು ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಅನಾವರಣಗೊಳಿಸಿದೆ.
- ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯುವ ಸಮುದಾಯ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸ್ವಂತ ಉದ್ಯಮ ನಡೆಸಬೇಕು ಎಂಬುದು ಸರ್ಕಾರದ ಬಯಕೆ. ಈ ನಿಟ್ಟಿನಲ್ಲಿ ಅದು ಮುದ್ರಾ ಯೋಜನೆಯಲ್ಲಿ ಈ ವರ್ಗದ ಜನರಿಗೆ ಆದ್ಯತೆಯ ಮೇರೆಗೆ ಸಾಲ ಸೌಲಭ್ಯ ಒದಗಿಸುವ ಉದ್ದೇಶ ಹೊಂದಿದೆ. ಸಣ್ಣ ಘಟಕಗಳ ಬೆಳವಣಿಗೆಯ ಹಂತ ಮತ್ತು ನೆರವಿನ ಅಗತ್ಯ ಆಧರಿಸಿ, ಹಣಕಾಸು ನೆರವು ಒದಗಿಸಲಿದೆ. ಈ ರೀತಿಯಲ್ಲಿ ನೆರವು ಒದಗಿಸುವ ಉದ್ದೇಶದಿಂದ ಮುದ್ರಾದಲ್ಲಿ ಮೂರು ವಿಧದ ನೆರವು ರೂಪಿಸಲಾಗಿದೆ.
- ಶಿಶು ಯೋಜನೆಯಲ್ಲಿ ಆರಂಭಿಕವಾಗಿ 50,000 ರೂ.ವರೆಗೆ ಸಾಲ ಬಿಡುಗಡೆ ಮಾಡಲಾಗುತ್ತದೆ. ಉದ್ಯಮ ಶುರುವಾಗ ಸಿಗುವ ನೆರವು ಇದಾಗಿದೆ.
- ಕಿಶೋರ್ ಯೋಜನೆಯಲ್ಲಿ 50,000 ರೂ.ನಿಂದ 5 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ.
- ತರುಣ್ ಯೋಜನೆಯಲ್ಲಿ 5 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಸಾಲ ಬಿಡುಗಡೆ ಆಗುತ್ತದೆ.

9. ಒಂದು ಕುಟುಂಬ, ಒಂದು ಉದ್ಯೋಗ: ಹೊಸ ಯೋಜನೆ ಘೋಷಿಸಿದ ಸಿಕ್ಕಿಂ

ಪ್ರಮುಖ ಸುದ್ದಿ

- ಸಿಕ್ಕಿಂ ರಾಜ್ಯದ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಒಂದು ಕುಟುಂಬ, ಒಂದು ಉದ್ಯೋಗ (One Family, One Job) ಯೋಜನೆಯನ್ನು ಆರಂಭಿಸಿದ್ದಾರೆ.

ಮುಖ್ಯ ಅಂಶಗಳು

- ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಸ್ಥಿರ ಆದಾಯ ದೊರಕಿಸಿಕೊಡಲು ಒಂದು ಕುಟುಂಬಕ್ಕೆ ಒಂದು ಉದ್ಯೋಗ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
- ಈ ಯೋಜನೆಯಿಂದಾಗಿ ಸಿಕ್ಕಿಂ ರಾಜ್ಯದ ಪ್ರತಿ ಕುಟುಂಬದ ಓರ್ವ ಸದಸ್ಯನಿಗೆ ರೋಜಗಾರ್ ಅಂದರೆ ದಿನಗೂಲಿ ಕೆಲಸ ಸಿಗಲಿದೆ. ಉದ್ಯೋಗ ಒದಗಿಸುವ ಕಾರ್ಯವನ್ನು ಸಿಬ್ಬಂದಿ ಇಲಾಖೆಗೆ ವಹಿಸಲಾಗಿದೆ. ಸರ್ಕಾರಿ ಉದ್ಯೋಗಿಗಳ ಸೌಲಭ್ಯದಿಂದ ವಂಚಿತರಿಗೆ ನೆರವಾಗುವ ಇಂತಹ ಯೋಜನೆಯನ್ನು ದೇಶದಲ್ಲಿ ಜಾರಿಗೆ ತಂದಿರುವ ಪ್ರಪ್ರಥಮ ರಾಜ್ಯವಾಗಿ ಸಿಕ್ಕಿಂ ಗುರುತಿಸಿಕೊಂಡಿದೆ.
- ಒಂದು ಕುಟುಂಬ, ಒಂದು ಉದ್ಯೋಗ ಯೋಜನೆಯಿಂದಾಗಿ ಸುಮಾರು 20 ಸಾವಿರ ಯುವಕರಿಗೆ ಉದ್ಯೋಗ ಲಭಿಸಲಿದೆ. ಮುಂದಿನ ಐದು ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿದ ಬಳಿಕ ಸರ್ಕಾರಿ ನೌಕರರಾಗಲಿದ್ದಾರೆ.

10. ಭಾರತೀಯ ರಫ್ತು - ಆಮದು ಬ್ಯಾಂಕ್ ಮರು ಬಂಡವಾಳೀಕರಣಕ್ಕೆ ಸಂಪುಟದ

ಅನುಮೋದನೆ

ಪ್ರಮುಖ ಸುದ್ದಿ

- ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಕ್ಸಿಮ್ ಬ್ಯಾಂಕ್ ನ ಮರು ಬಂಡವಾಳೀಕರಣಕ್ಕೆ ತನ್ನ ಅನುಮೋದನೆ ನೀಡಿದೆ.

ಮುಖ್ಯ ಅಂಶಗಳು

- ಭಾರತೀಯ ರಫ್ತು ಆಮದು ಬ್ಯಾಂಕ್ (ಎಕ್ಸಿಮ್ ಬ್ಯಾಂಕ್) ನಲ್ಲಿ ಬಂಡವಾಳ ಹೂಡಿಕೆಗಾಗಿ ಭಾರತ ಸರ್ಕಾರದ ವತಿಯಿಂದ 6,000 ಕೋಟಿ ರೂಪಾಯಿಗಳವರೆಗಿನ ಮರುಬಂಡವಾಳೀಕರಣ ಬಾಂಡ್ ಗಳ ವಿತರಣೆ.
- ಈಕ್ವಿಟಿಯನ್ನು ಎರಡು ಹಂತಗಳಲ್ಲಿ ಅಂದರೆ 2018-19ನೇ ಆರ್ಥಿಕ ವರ್ಷದಲ್ಲಿ 4,500 ಕೋಟಿ ರೂಪಾಯಿ ಮತ್ತು 2019-20ರ ಹಣಕಾಸು ವರ್ಷದಲ್ಲಿ 1,500 ಕೋಟಿ ರೂಪಾಯಿಗಳನ್ನು ಅನುಕ್ರಮವಾಗಿ ಹೂಡಿಕೆ ಮಾಡಲಾಗುವುದು.
- ಎಕ್ಸಿಮ್ ಬ್ಯಾಂಕ್ ನ ಅಧಿಕೃತ ಬಂಡವಾಳವನ್ನು 10,000 ಕೋಟಿ ರೂಪಾಯಿಗಳಿಂದ 20,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲೂ ಸಂಪುಟ ತನ್ನ ಅನುಮೋದನೆ ನೀಡಿದೆ. ಮರು ಬಂಡವಾಳೀಕರಣ ಬಾಂಡ್ ಗಳು ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ನೀಡಲಾಗುವ ಮಾದರಿಯಲ್ಲೇ ಇರುತ್ತದೆ.

ಪ್ರಮುಖ ಪರಿಣಾಮಗಳು:

- ಎಕ್ಸಿಮ್ ಬ್ಯಾಂಕ್ ಭಾರತದ ಪ್ರಮುಖ ರಫ್ತು ಕ್ರೆಡಿಟ್ ಸಂಸ್ಥೆಯಾಗಿದೆ
- ಎಕ್ಸಿಮ್ ಬ್ಯಾಂಕ್ ಗೆ ಬಂಡವಾಳ ಪೂರಣದಿಂದ ಬಂಡವಾಳದ ಸಮರ್ಪಕತೆ ವೃದ್ಧಿಸಲು ಮತ್ತು ವರ್ಧಿತ ಸಾಮರ್ಥ್ಯದೊಂದಿಗೆ ಭಾರತೀಯ ರಫ್ತನ್ನು ಬೆಂಬಲಿಸಲು ಅನುವು ಮಾಡಿಕೊಡುತ್ತದೆ.
- ಈ ಹಣ ಪೂರಣವು ಭಾರತದ ಜವಳಿ ಕೈಗಾರಿಕೆಗಳಿಗೆ ಬೆಂಬಲ ನೀಡುವಂತಹ ಹೊಸ ಉಪಕ್ರಮಗಳನ್ನು ನಿರೀಕ್ಷಿಸುವ ಪ್ರಚೋದನೆ, ರಿಯಾಯಿತಿಯ ಹಣಕಾಸು ಯೋಜನೆ (ಸಿಎಫ್‌ಎಸ್) ನಲ್ಲಿನ ಬದಲಾವಣೆಗಳು, ಭಾರತದ ಸಕ್ರಿಯ ವಿದೇಶಾಂಗ ನೀತಿ ಮತ್ತು ವ್ಯೂಹಾತ್ಮಕ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಹೊಸ ಎಲ್.ಓ.ಸಿ.ಗಳ ಭವಿಷ್ಯದ ಸಂಭಾವ್ಯತೆಗಳಿಗೆ ಇಂಬು ನೀಡುತ್ತದೆ.

ಭಾರತೀಯ ಎಕ್ಸಿಮ್ ಬ್ಯಾಂಕ್ ಬಗ್ಗೆ

- ಭಾರತೀಯ ಅಂತಾರಾಷ್ಟ್ರೀಯ ವಾಣಿಜ್ಯಕ್ಕೆ ಅವಕಾಶ ನೀಡಲು ಮತ್ತು ಉತ್ತೇಜಿಸಲು ಭಾರತೀಯ ಎಕ್ಸಿಮ್ ಬ್ಯಾಂಕ್ (ಎಕ್ಸಿಮ್ ಬ್ಯಾಂಕ್) ಅನ್ನು 1982ರಲ್ಲಿ ಸಂಸತ್ತಿನ ಕಾಯಿದೆಯ ಅಡಿಯಲ್ಲಿ, ಹಣಕಾಸು ನೀಡಿಕೆಗಾಗಿ ಸರ್ವೋಚ್ಚ ಹಣಕಾಸು ಸಂಸ್ಥೆಯಾಗಿ ಸ್ಥಾಪಿಸಲಾಯಿತು.
- ಬ್ಯಾಂಕ್ ಪ್ರಥಮತಃ ಸಾಗರೋತ್ತರ ಖರೀದಿದಾರರಿಗೆ ಬೆಂಬಲ ಸೇರಿದಂತೆ ಭಾರತದಿಂದ ರಫ್ತು ಮಾಡುವವರಿಗೆ ಮತ್ತು ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳು, ಸಲಕರಣೆ, ಸರಕು ಮತ್ತು ಸೇವೆಗಳನ್ನು ಭಾರತದಿಂದ ರಫ್ತು ಮಾಡುವ ಭಾರತೀಯ ಪೂರೈಕೆದಾರರಿಗೆ ಹಣ ಸಾಲ ನೀಡುತ್ತದೆ. ಇದನ್ನು ಆರ್.ಬಿ.ಐ. ನಿಯಂತ್ರಿಸುತ್ತದೆ.



1. ಸಿಸಿಪಿ ಸೂಚ್ಯಂಕ

ಪ್ರಮುಖ ಸುದ್ದಿ

ನಿಮ್ಮೂರಿಂದ..... ಮಸ್ಸೂರಿಗೆ/ಮೈಸೂರಿಗೆ

- 2019ನೇ ಆವೃತ್ತಿಯ ಕ್ಲೈಮೇಟ್ ಚೇಂಜ್ ಫಾರ್ಫಾಮೆನ್ಸ್ ಇಂಡೆಕ್ಸ್(ಸಿಸಿಪಿಐ) ಅನ್ನು ಬಿಡುಗಡೆ ಮಾಡಲಾಗಿದೆ.

ಮುಖ್ಯ ಅಂಶಗಳು

- ಇದು 58 ದೇಶಗಳನ್ನೊಳಗೊಂಡ ಸೂಚ್ಯಂಕವಾಗಿದ್ದು, ಹವಾಮಾನ ವೈಪರೀತ್ಯವನ್ನು ತಡೆಯುವಲ್ಲಿ ಅಯಾಯ ಸರ್ಕಾರಗಳು ಕೈಗೊಂಡ ಕ್ರಮಗಳು ಮತ್ತು ಇದರ ಪ್ರಭಾವಗಳನ್ನಾಧರಿಸಿ ಈ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗುತ್ತದೆ.
- ಇದರಿಂದ ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಜಾಗತಿಕ ಮಟ್ಟದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ.

- ಹವಾಮಾನ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸದೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದ ರಾಷ್ಟ್ರಗಳ ಮೇಲೆ ರಾಜಕೀಯ ಮತ್ತು ಸಾಮಾಜಿಕ ಒತ್ತಡ ಹೇರಲು ಅನುಕೂಲವಾಗುತ್ತದೆ.
- ಮತ್ತು ಉತ್ತಮ ಯೋಜನೆಗಳನ್ನು ರೂಪಿಸಿ ಅದನ್ನು ಕಾರ್ಯಗತಗೊಳಿಸುವಲ್ಲಿ ಸಫಲತೆ ಕಂಡ ರಾಷ್ಟ್ರಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
- ಇದರಲ್ಲಿರುವ 58 ರಾಷ್ಟ್ರಗಳು ಪರಿಸರಕ್ಕೆ ಬಿಡುಗಡೆಯಾಗುತ್ತಿರುವ ಶೇ.90ರಷ್ಟು ಇಂಗಾಲದ - ಡೈ- ಆಕ್ಸೈಡ್ ಗೆ ಕಾರಣವಾಗುತ್ತಿರುವ ದೇಶಗಳು.
- ಹೀಗಾಗಿ ಸೂಚ್ಯಂಕ ನೀಡಲು ಇಂಗಾಲ ಬಿಡುಗಡೆಗೆ ಕಾರಣಗಳು ಮತ್ತು ಇಂಗಾಲ ಬಿಡುಗಡೆ ಪ್ರಮಾಣವನ್ನು ಆಧರಿಸಿ ಶೇ. 80ರಷ್ಟು ಅಂಕ ಮತ್ತು ಶೇ. 20ರಷ್ಟು ಅಂಕವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡಿರುವ ಕ್ರಮಗಳನ್ನು ಆಧರಿಸಿ ನೀಡಲಾಗುತ್ತದೆ.
- ಪ್ರತಿಯೊಂದು ರಾಷ್ಟ್ರಗಳಿಂದ ತಜ್ಞರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಒಟ್ಟು 200 ತಜ್ಞರು. ಇದರಲ್ಲಿ ಪಾಲ್ಗೊಳ್ಳುತ್ತಾರೆ.

ವರದಿಯಲ್ಲೇನಿದೆ ?

- ಜಾಗತಿಕ ತಾಪಮಾನ ಪ್ರಮಾಣವನ್ನು 5 ರಿಂದ 2 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸಲು ಕೆಲವು ರಾಷ್ಟ್ರಗಳಷ್ಟೇ ಶ್ರಮಿಸುತ್ತಿವೆ.
- ಹವಾಮಾನ ಬದಲಾವಣೆ ತಡೆಯಲು ಕ್ರಮ ಕೈಗೊಳ್ಳುತ್ತಿರುವ ರಾಷ್ಟ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಸ್ವೀಡನ್ ಮೊದಲ ಸ್ಥಾನದಲ್ಲಿದ್ದರೆ, ಮೊರಾಕ್ಕೋ ಮತ್ತು ಲಿಥುವಾನಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.
- ಕೊನೆಯ ಐದು ಸ್ಥಾನಗಳಲ್ಲಿ ಸೌದಿ ಅರೇಬಿಯ, ಅಮೆರಿಕ, ಇರಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಇದೆ.

ಭಾರತದ ಸ್ಥಿತಿಗತಿ ಹೇಗಿದೆ ?

- ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ- ಡೈ-ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಆದರೆ ಈ ಬಾರಿಯ ಸಿಸಿಪಿ ಸೂಚ್ಯಂಕದಲ್ಲಿ ಭಾರತ 58 ರಾಷ್ಟ್ರಗಳ ಪೈಕಿ 11ನೇ ಸ್ಥಾನವನ್ನು ಪಡೆದುಕೊಂಡಿದೆ.
- ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅಲ್ಪ ಪ್ರಮಾಣದ ಅಭಿವೃದ್ಧಿ ಕಂಡುಬಂದಿದ್ದು, ಕಳೆದ ಬಾರಿ 14ನೇ ಸ್ಥಾನದಲ್ಲಿತ್ತು.
- ವಿದ್ಯುತ್ ಉಳಿತಾಯ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರ ಜನವರಿ 5ರಂದು ಬೀದಿ ದೀಪ ರಾಷ್ಟ್ರೀಯ ಯೋಜನೆ(ಎಸ್ ಎಲ್‌ಎನ್‌ಪಿ)ಯನ್ನು ಜಾರಿಗೆ ತಂದಿತು.
- ಅದರಲ್ಲಿ 2019ರ ಮಾರ್ಚ್ ಒಳಗೆ 1.34 ಕೋಟಿ ಬೀದಿದೀಪಗಳಲ್ಲಿ ಎಲ್‌ಇಡಿ ಲೈಟ್ ಅಳವಡಿಸುವ ಗುರಿ ಹೊಂದಲಾಗಿತ್ತು.
- ಆದರೆ ಸರ್ಕಾರ ಗುರಿ ತಲುಪುವಲ್ಲಿ ವಿಫಲವಾಗುವ ಸಾಧ್ಯತೆಗಳು ದಟ್ಟವಾಗಿವೆ. ಮಾರ್ಚ್‌ವರೆಗೆ ಸಮಯಾವಕಾಶ ಇದೆಯಾದರೂ ಜನವರಿ 3ರವರೆಗೆ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎನರ್ಜಿ ಎಫಿಶಿಯೆಂಟ್ ಸರ್ವಿಸಸ್ ಲಿಮಿಟೆಡ್ ಇಲ್ಲಿಯವರೆಗೆ ಕೇವಲ 76.77 ಲಕ್ಷ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸಿದೆಯಷ್ಟೆ.

ಬೀದಿ ದೀಪ ರಾಷ್ಟ್ರೀಯ ಯೋಜನೆಯ ಬಗ್ಗೆ ನಿಮ್ಮೊಂದಿಗೆ... ಮಸ್ಕೂರಿಗೆ/ಮೈಸೂರಿಗೆ

- ಎಸ್‌ಎಲ್‌ಎನ್‌ಪಿ ಯೋಜನೆಯಡಿ ಒಟ್ಟು 35 ಕೋಟಿ ಬೀದಿದೀಪಗಳಲ್ಲಿ ಎಲ್‌ಇಡಿ ಲೈಟ್ ಬಳಕೆ ಮಾಡುವ ಗುರಿ ಹೊಂದಲಾಗಿತ್ತು.
- ಯೋಜನೆಯಂತೆ 2019ರ ಮಾರ್ಚ್‌ನೊಳಗೆ 34 ಕೋಟಿ ಬೀದಿ ದೀಪಗಳು ಎಲ್ ಇಡಿ ಲೈಟ್ ಹೊಂದಿರಬೇಕಿತ್ತು. 28 ರಾಜ್ಯಗಳು ಮತ್ತು ಈ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ವಿದ್ಯುತ್ ಸಚಿವಾಲಯದಡಿಯಲ್ಲಿ ಎನರ್ಜಿ ಎಫಿಶಿಯೆನ್ಸಿ ಸರ್ವಿಸಸ್ ಲಿಮಿಟೆಡ್ ವಿದ್ಯುತ್ ದೀಪ ಅಳವಡಿಕೆ ಕಾರ್ಯ ಮಾಡುತ್ತದೆ.
- ಅಳವಡಿಕೆ ಪೂರ್ಣಗೊಂಡ ಬಳಿಕ ಸೋಶಿಯಲ್ ಆಡಿಟ್ ನಡೆಸುವ ಜವಾಬ್ದಾರಿಯೂ ಈ ಸಂಸ್ಥೆಯ ಮೇಲೆಯೇ ಇರಲಿದೆ.

ಉದ್ದೇಶಗಳು:

- ವಿದ್ಯುತ್ ಬಳಕೆ ಪ್ರಮಾಣ ಕಡಿಮೆ ಮಾಡಿ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡುವ ಗುರಿ ತಲುಪುವುದು.
- ಹವಾಮಾನ ಬದಲಾವಣೆ ಮೇಲೆ ಬೀರುತ್ತಿರುವ ಪ್ರಭಾವವನ್ನು ತಗ್ಗಿಸುವುದು.

2. ಅಣು ವಿಕಿರಣ ನಿರೋಧಕ ವಾಹನ ಸಿದ್ಧಿ

ಪ್ರಮುಖ ಸುದ್ದಿ

- ಭಯೋತ್ಪಾದಕರು ಅಥವಾ ಶತ್ರು ದೇಶಗಳು ಅಣು ವಿಕಿರಣದಿಂದ ಕೂಡಿದ ಸಾಮೂಹಿಕ ನಾಶದ ಅಸ್ತ್ರಗಳನ್ನು ಬಳಸಿದರೆ, ತಕ್ಷಣವೇ ಅಲ್ಲಿಗೆ ಧಾವಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವ ಸಂಚಾರಿ ವ್ಯವಸ್ಥೆಯೊಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

ಮುಖ್ಯ ಅಂಶಗಳು

- ಈ ಸಂಚಾರಿ ವಾಹನದೊಳಗಿದ್ದು ಕಾರ್ಯ ನಿರ್ವಹಿಸುವ ವ್ಯಕ್ತಿಗಳ ದೇಹ ವಿಕಿರಣದಿಂದ ಬಾಧಿತವಾಗದಿರುವ(whole body radiation counter)ಸುರಕ್ಷತಾ ವ್ಯವಸ್ಥೆ, ವಿಕಿರಣಕ್ಕೆ ಒಳಗಾದ ವಸ್ತುವಿನ ತ್ಯಾಜ್ಯದ ಸಂಗ್ರಹಣೆಗೆ ಸ್ಥಳಾವಕಾಶ ಮತ್ತು ವಿಕಿರಣದ ಬಾಧಿತ ಸ್ಥಳವನ್ನು ಪ್ರಾಥಮಿಕ ಹಂತದಲ್ಲಿ ವಿಕಿರಣ ಮುಕ್ತಗೊಳಿಸುವ ಸೌಲಭ್ಯಗಳನ್ನು ಈ ವಾಹನ ಒಳಗೊಂಡಿರುತ್ತದೆ.

ಏನಿದು whole body radiation counter ವ್ಯವಸ್ಥೆ ?

- whole body radiation counter ವ್ಯವಸ್ಥೆ ಅತ್ಯಂತ ದುಬಾರಿಯ ಸಾಧನ. ಅಧಿಕ ಸಾಂದ್ರತೆಯ ವಿಕಿರಣ ಪ್ರವೇಶಿಸುವುದನ್ನು ತಡೆಗೋಡೆಯಂತೆ ಕಾರ್ಯನಿರ್ವಹಿಸುತ್ತದೆ. ವಿಕಿರಣ ಯಾವ ಪ್ರಮಾಣದಲ್ಲಿ ಹಬ್ಬಿದೆ ಮತ್ತು ಯಾವ ವಸ್ತುಗಳು ವಿಕಿರಣದಿಂದ

ಬಾಧಿತವಾಗಿವೆ ಎಂಬುದನ್ನು ತ್ವರಿತಗತಿಯಲ್ಲಿ ಅಂದರೆ 15 ನಿಮಿಷಗಳಲ್ಲಿ ನಿರ್ಧರಿಸಲು ಸಾಧ್ಯವಿದೆ.

- ಪೆಲ್ಲೆಟ್ ಬದಲಿಗೆ ಪ್ಲಾಸ್ಟಿಕ್ ಬುಲೆಟ್: ಕಾಶ್ಮೀರದಲ್ಲಿ ಸೇನೆ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಹಿಂಸಾಚಾರ ನಡೆಸುವ ಗಲಭೆಕೋರರ ಮೇಲೆ ಪೆಲ್ಲೆಟ್‌ಗಳನ್ನು ಸಿಡಿಸಿ ಗುಂಪನ್ನು ಚದುರಿಸುವ ಬಗ್ಗೆ ಸಾಕಷ್ಟು ಪರ-ವಿರೋಧಗಳು ಕೇಳಿ ಬರುತ್ತಿರುವ ಮಧ್ಯೆ, ಪೆಲ್ಲೆಟ್ ಬದಲಿಗೆ ಹೆಚ್ಚು ಹಾನಿ ಉಂಟು ಮಾಡದ ಪ್ಲಾಸ್ಟಿಕ್ ಗುಂಡುಗಳನ್ನು ಡಿಆರ್‌ಡಿಬಿ ಅಭಿವೃದ್ಧಿಪಡಿಸಿದೆ.
- ನೈಲಾನ್‌ನಿಂದ ಮಾಡಿದ ಈ ಬುಲೆಟ್ ಹೆಚ್ಚು ಹಾನಿಕಾರಕವಲ್ಲ. ಡಿಆರ್‌ಡಿಬಿ ಅಧಿಕಾರಿಗಳ ಪ್ರಕಾರ, ಪೆಲ್ಲೆಟ್‌ಗಿಂತ 500ಪಟ್ಟು ಕಡಿಮೆ ಅಂದರೆ, ನಾಮಕಾವಸ್ತೆಗೆ ಗಾಯವಾಗುತ್ತದೆ. ಪೆಲ್ಲೆಟ್ ಬಳಕೆ ಬಗ್ಗೆ ವಿರೋಧಗಳು ಕೇಳಿಬಂದ ಹಿನ್ನೆಲೆಯಲ್ಲಿ ಪರ್ಯಾಯವನ್ನು ಕಂಡು ಹಿಡಿಯುವಂತೆ ಕೇಂದ್ರ ಗೃಹ ಇಲಾಖೆ ಕೋರಿಕೆ ಸಲ್ಲಿಸಿದ್ದರಿಂದ ದೇಶೀಯವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
- ಪ್ಲಾಸ್ಟಿಕ್ ಬುಲೆಟ್‌ಗಳನ್ನು ಎಕೆ-47 ರೈಫಲ್‌ನಿಂದ ಸಿಡಿಸಬಹುದಾಗಿದೆ. ಇದು ಅಮದು ಮಾಡಿಕೊಂಡ ರಬ್ಬರ್ ಬುಲೆಟ್‌ಗಳಿಗಿಂತ ಕಡಿಮೆ ಅಪಾಯಕಾರಿ ನಿಮ್ಮೂರಿಂದ..... ಮಸ್ಸೂರಿಗೆ/ಮೈಸೂರಿಗೆ

3. ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ

ಪ್ರಮುಖ ಸುದ್ದಿ

- ನಾಲ್ಕನೇ ಆವೃತ್ತಿಯ ವಾರ್ಷಿಕ ಸ್ವಚ್ಛತಾ ಸಮೀಕ್ಷೆಗೆ ನವದೆಹಲಿಯಲ್ಲಿ ಚಾಲನೆ ನೀಡಲಾಗಿದೆ. 2019ರ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯನ್ನು ಜನವರಿ 4ರಿಂದ ಜನವರಿ 28ರ ಅವಧಿಯಲ್ಲಿ ನಡೆಸಲಿದ್ದು, ಸಮೀಕ್ಷೆಯಲ್ಲಿ ದೇಶಾದ್ಯಂತದ ಒಟ್ಟು 4,237 ನಗರಗಳನ್ನು ಪರಿಗಣಿಸಲಾಗುತ್ತದೆ.

ಮುಖ್ಯ ಅಂಶಗಳು

- ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನೀಡಿರುವ ಮಾಹಿತಿಯಂತೆ ಈ ಸಮೀಕ್ಷೆ ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಮತ್ತು ಕಾಗದ ರಹಿತವಾದುದಾಗಿರುತ್ತದೆ.
- ಇದನ್ನು 24 ದಿನಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ದಾಖಲೆಯಾಗಿರಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
- ನಗರಗಳ ನಡುವೆ ಆರೋಗ್ಯಯುತ ಸ್ಪರ್ಧಾತ್ಮಕತೆ ಬೆಳೆಸಲು ಮತ್ತು ಜನರಿಗೆ ನೀಡುತ್ತಿರುವ ಸೇವೆಗಳ ಗುಣಮಟ್ಟ ಹೆಚ್ಚಳ ಹಾಗೂ ನಗರಗಳ ಸ್ವಚ್ಛತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2016ರಲ್ಲಿ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಎನ್ನುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.
- 2016ರ ಜನವರಿಯಲ್ಲಿ ನಡೆದ ಸಮೀಕ್ಷೆಗೆ 73 ನಗರಗಳನ್ನು ಪರಿಗಣಿಸಲಾಗಿತ್ತು.
- 2017ರಲ್ಲಿ ನಡೆದ ಸಮೀಕ್ಷೆಗೆ 434 ನಗರಗಳನ್ನು ಆಯ್ಕೆ ಮಾಡಿಕೊಂಡು ರ್ಯಾಂಕಿಂಗ್ ನೀಡಲಾಗಿತ್ತು.
- 2018ರಲ್ಲಿ 4203 ನಗರಗಳಲ್ಲಿ 66 ದಿನಗಳ ಕಾಲ ಸಮೀಕ್ಷೆ ನಡೆಸಲಾಯಿತು. ಇದು ವಿಶ್ವದಲ್ಲೇ ಅತಿದೊಡ್ಡ ನೈರ್ಮಲ್ಯಕರಣ ಸಮೀಕ್ಷೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. 40 ಕೋಟಿ ಜನರನ್ನು ಆಧರಿಸಿ ನಡೆಸಿದ ಸಮೀಕ್ಷೆ ಇದಾಗಿತ್ತು.

ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಎಂದರೇನು? ನಿಮ್ಮೂರಿಂದ..... ಮಸ್ಕೂರಿಗೆ/ಮೈಸೂರಿಗೆ

- ಸ್ವಚ್ಛ ಸರ್ವೇಕ್ಷಣವು ಭಾರತ ಸರ್ಕಾರವು ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ವಚ್ಛತೆ ಮಟ್ಟವನ್ನು ಅಳೆಯಲು ಮತ್ತು ಸ್ವಚ್ಛತಾ ಮಿಷನ್ ಉಪಕ್ರಮಗಳನ್ನು ಸಕಾಲಿಕ ಮತ್ತು ನವೀನ ರೀತಿಯಲ್ಲಿ ಅನುಷ್ಠಾನಗೊಳಿಸಿರುವುದನ್ನು ಮೌಲ್ಯಮಾಪನ ಮಾಡುವ ಹಾಗೂ ಶ್ರೇಣಿಯನ್ನು ನೀಡುವ ಕಾರ್ಯಕ್ರಮವಾಗಿದೆ.

ಉದ್ದೇಶ

- ಸಮೀಕ್ಷೆ ಉದ್ದೇಶವು ದೊಡ್ಡ ಪ್ರಮಾಣದಲ್ಲಿ ನಾಗರೀಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಮತ್ತು ನಗರಗಳ ಮತ್ತು ನಗರಗಳನ್ನು ವಾಸಿಸುವ ಉತ್ತಮ ಸ್ಥಳವೆಂದು ಒಟ್ಟಿಗೆ ಕೆಲಸ ಮಾಡುವ ಮಹತ್ವದ ಬಗ್ಗೆ ಸಮಾಜದ ಎಲ್ಲ ವಿಭಾಗಗಳಲ್ಲೂ ಜಾಗೃತಿ

ಮೂಡಿಸುವುದು. ಹೆಚ್ಚುವರಿಯಾಗಿ, ಸಮೀಕ್ಷೆಯು ಆರೋಗ್ಯಕರ ಚೈತನ್ಯವನ್ನು ಹೆಚ್ಚಿಸಲು ಉದ್ದೇಶಿಸಿದೆ ಸ್ವಚ್ಛ ನಗರಗಳು ಮತ್ತು ಪಟ್ಟಣಗಳನ್ನು ಸೃಷ್ಟಿಸುವ ಸಲುವಾಗಿ ನಾಗರಿಕರಿಗೆ ತಮ್ಮ ಸೇವಾ ವಿತರಣೆಯನ್ನು ಸುಧಾರಿಸಲು ಪಟ್ಟಣಗಳು ಮತ್ತು ನಗರಗಳಲ್ಲಿ ಸ್ಪರ್ಧೆ.

- ನಗರಾಭಿವೃದ್ಧಿ ಸಚಿವಾಲಯ, ಭಾರತ ಸರ್ಕಾರವು ನಗರ ಪ್ರದೇಶಗಳಲ್ಲಿನ ಸ್ವಚ್ಛ ಸಮೀಕ್ಷೆ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಗ್ರಾಮೀಣ ಪ್ರದೇಶಗಳಲ್ಲಿ ತೆಗೆದುಕೊಳ್ಳುತ್ತದೆ. ಮೌಲ್ಯಮಾಪನ ಕೈಗೊಳ್ಳುವ ಜವಾಬ್ದಾರಿಯನ್ನು ಭಾರತದ ಗುಣಮಟ್ಟ ಸಮಿತಿ (ಕ್ಯೂಸಿಐ) ನಿಯೋಜಿಸಲಾಗಿದೆ.

4. ವಾಹನದ ಮೂಲಸಂರಚನೆ ಬದಲಿಸಿದರೆ ನೋಂದಣಿ ಇಲ್ಲ- ಸುಪ್ರೀಂಕೋರ್ಟ್

ಪ್ರಮುಖ ಸುದ್ದಿ

- ವಾಹನಗಳ ಮೂಲ ಸಂರಚನೆಯಲ್ಲಿ ಮಾರ್ಪಾಡುಗಳನ್ನು ಮಾಡಿದರೆ (ಮಾಡಿಫಿಕೇಷನ್) ಅಂತಹ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗಳು ನೋಂದಣಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮುಖ್ಯ ಅಂಶಗಳು

- ಮೂಲಸಂರಚನೆಯನ್ನು ಮಾರ್ಪಾಡು ಮಾಡಿದ್ದರೂ, ಅಂತಹ ವಾಹನಗಳ ನೋಂದಣಿಯನ್ನು ಮಾಡಬಹುದಾಗಿದೆ ಎಂದು ಕೇರಳ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ವಿನೀತ್ ಸರಣ್ ಅವರಿದ್ದ ನ್ಯಾಯಪೀಠ ಈ ನಿರ್ಧಾರ ಪ್ರಕಟಿಸಿದೆ.
- ಮೋಟಾರು ವಾಹನ ಕಾಯ್ದೆಯ ಪರಿಚ್ಛೇದ 52 (1)ರ ಅನ್ವಯ ತಯಾರಕರು ಮೂಲ ತಪಶೀಲಿನ ಪ್ರಕಾರ ತಯಾರಿಸಿರುವ ವಾಹನದ ಮೂಲಸಂರಚನೆಯನ್ನು ಯಾವುದೇ ಕಾರಣಕ್ಕೂ ಮಾರ್ಪಾಡು ಮಾಡುವಂತಿಲ್ಲ. ವಿಶೇಷವಾಗಿ ನೋಂದಣಿ ಪ್ರಮಾಣಪತ್ರದಲ್ಲಿ ದಾಖಲಿಸಲ್ಪಟ್ಟಿರುವ ವಾಹನದ ಮೂಲಸಂರಚನೆ ಅಂಶಗಳಲ್ಲಂತೂ ಮಾರ್ಪಾಡು ಮಾಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಮೋಟಾರು ವಾಹನ ಕಾಯ್ದೆಯನ್ವಯ

ಸಣ್ಣಪುಟ್ಟ ಫಿಟ್‌ಮೆಂಟ್ ಮಾಡಬಹುದು. ವಾಹನದ ಬಾಡಿ ಅಥವಾ ಛಾಸಿಸ್‌ನ ಮೂಲಸಂರಚನೆಯಲ್ಲಿ ಮಾರ್ಪಾಡು ಮಾಡಿದರೆ ಅಂತಹ ವಾಹನಗಳು ನೋಂದಣಿಗೆ ಅನರ್ಹಗೊಳ್ಳುತ್ತವೆ ಎಂದು ಕೋರ್ಟ್ ತಿಳಿಸಿದೆ.

ಅನರ್ಹ ಏಕೆ?

- ವಾಹನದ ಮೂಲಸಂರಚನೆಯಲ್ಲಿ ಸಣ್ಣ ಬದಲಾವಣೆಯಾದರೂ ಚಾಲಕರ ಸುರಕ್ಷತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಇಂಥ ವಾಹನಗಳು ನೋಂದಣಿಗೆ ಅನರ್ಹಗೊಳ್ಳುತ್ತವೆ ಎಂದು ಕೋರ್ಟ್ ಹೇಳಿದೆ.

ಕೇರಳ ಹೈಕೋರ್ಟ್ ನೀಡಿದ್ದ ತೀರ್ಪು ಏನು ?

- ಕೇರಳ ಮೋಟಾರು ವಾಹನ ನಿಯಮ ಪ್ರಕಾರ ವಾಹನಗಳ ಸೈಲೆನ್ಸರ್ ಬದಲಿಸುವುದು, ಅವುಗಳ ಶಬ್ದದ ಮಿತಿ ಹೆಚ್ಚಿಸುವುದು, ಹೆಚ್ಚಿನ ಹೊಗೆ ಉಗುಳುವಂತೆ ಮಾಡುವುದು, ವಾಹನದ ಬಣ್ಣ, ಟೈರ್ ಗಾತ್ರ ಬದಲಿಸುವುದು ಸ್ಟಾಯರ್ ಬದಲಿಸುವುದು ಇನ್ನಿತರ ಮಾರ್ಪಾಡುಗಳಿಗೆ ಕಾನೂನಿನ್ವಯ ಅವಕಾಶ ಇದೆ ಎಂದು ಹೇಳಿದ್ದ ಕೇರಳ ಹೈಕೋರ್ಟ್, ವಾಹನಗಳ ಮೂಲಸಂರಚನೆ ಮಾರ್ಪಾಡುಗೊಳಿಸಿದ ಹೊರತಾಗಿಯೂ ಅವುಗಳನ್ನು ನೋಂದಣಿ ಮಾಡಬಹುದಾಗಿದೆ ಎಂದು ತೀರ್ಪು ನೀಡಿತು.
- ನೋಂದಣಿ ನಂತರ ವಾಹನಗಳ ಮೂಲಸಂರಚನೆಯನ್ನು ಮಾರ್ಪಾಡು ಮಾಡಿದರೆ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ನ್ಯಾಯಪೀಠ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.

5. ಸಾಗರ ವಿಷಯಗಳ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಸಮ್ಮತಿ

ಪ್ರಮುಖ ಸುದ್ದಿ

- ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿನು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಡೆನ್ಮಾರ್ಕ್ ನಡುವೆ ಸಾಗರ ವಿಷಯಗಳ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ತನ್ನ

ಅನುಮೋದನೆ ನೀಡಿದೆ. ಈ ತಿಳಿವಳಿಕೆ ಒಪ್ಪಂದಕ್ಕೆ 2019ರ ಜನವರಿಯಲ್ಲಿ ಡೆನ್ಮಾರ್ಕ್ ನಿಂದ ಡಬ್ಲ್ಯು.ಐ.ಪಿ.ಗಳ ಮುಂಬರುವ ಪ್ರವಾಸದ ವೇಳೆ ಅಂಕಿತ ಹಾಕಲು ಪ್ರಸ್ತಾಪಿಸಲಾಗಿದೆ.

ಮುಖ್ಯ ಅಂಶಗಳು

ಇದರಿಂದ ಆಗುವ ಪ್ರಯೋಜನಗಳು

- ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕುವುದು ಎರಡೂ ದೇಶಗಳಿಗೆ ದ್ವಿಪಕ್ಷೀಯ ಸಹಯೋಗದ ಕ್ಷೇತ್ರಗಳ ಪರಿಶೋಧನೆಗೆ ಅವಕಾಶ ಕಲ್ಪಿಸಲಿದೆ.
- ಭಾರತ ಮತ್ತು ಡೆನ್ಮಾರ್ಕ್ ನ ಸಾಗರ ವಲಯದ ನಡುವೆ ಗಡಿಯಾಚೆಯ ಸಹಕಾರ ಮತ್ತು ಹೂಡಿಕೆಗೆ ಅವಕಾಶ ನೀಡುತ್ತದೆ; ಶಿಪ್ಪಿಂಗ್ ನಲ್ಲಿ ಗುಣಮಟ್ಟದ ಖಾತ್ರಿಗಾಗಿ ಪರಸ್ಪರ ಸಾಮರ್ಥ್ಯ ವರ್ಧನೆ ಮಾಡಲು ಎರಡೂ ರಾಷ್ಟ್ರಗಳಿಗೆ ನೈಪುಣ್ಯತೆ, ಪ್ರಕಟಣೆಗಳು, ಮಾಹಿತಿ, ದತ್ತಾಂಶ ಮತ್ತು ಅಂಕಿಅಂಶಗಳನ್ನು ವಿನಿಮಯ ಮಾಡಿಕೊಳ್ಳಲು ಇದು ಅವಕಾಶ ನೀಡುತ್ತದೆ.
- ಹಸಿರು ಕಡಲ ತಂತ್ರಜ್ಞಾನ ಮತ್ತು ಹಡಗು ನಿರ್ಮಾಣ ಕ್ಷೇತ್ರದಲ್ಲಿನ ಸಹಕಾರ, ಮಾನ್ಯತೆಯ ಸಂಘಟನೆ (ಆರ್.ಓ.)ದ ಸ್ಥಾನಮಾನ ಭಾರತೀಯ ಶಿಪ್ಪಿಂಗ್ ರಿಜಿಸ್ಟರ್ (ಐ.ಆರ್.ಎಸ್.) ಮಂಜೂರಾತಿ, ಸಾಗರ ತರಬೇತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸಹಕಾರ; ಮರ್ಚೆಂಟ್ ಶಿಪ್ಪಿಂಗ್ ಮತ್ತು ಸಾಗರ ಸಾರಿಗೆ ಸಂಬಂಧಿತ ವಿಷಯಗಳಲ್ಲಿ ಸುಸ್ಥಿರ ಸಹಕಾರಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿ.
- ಇದು ಎರಡೂ ರಾಷ್ಟ್ರಗಳಿಗೆ, ದ್ವಿಪಕ್ಷೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ, ಪರಸ್ಪರ ಲಾಭದ ಅವಕಾಶಗಳಲ್ಲಿ ಆಳವಾದ ಸಹಕಾರವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಹಿನ್ನೆಲೆ

- ಡೆನ್ಮಾರ್ಕ್ ಭಾರತದೊಂದಿಗಿನ ಮಹತ್ವದ ವಾಣಿಜ್ಯ ಪಾಲುದಾರರಲ್ಲೊಂದಾಗಿದೆ. ಭಾರತಕ್ಕೆ ಡ್ಯಾನಿಷ್ ಮಾಡುವ ಮಹತ್ವದ ರಫ್ತಿನಲ್ಲಿ ಔಷಧೀಯ/ವೈದ್ಯಕೀಯ ಸರಕುಗಳು, ವಿದ್ಯುತ್ ಉತ್ಪಾದನಾ ಯಂತ್ರೋಪಕರಣಗಳು, ಕೈಗಾರಿಕಾ ಯಂತ್ರೋಪಕರಣ, ಲೋಹದ ಅದಿರು, ಜೈವಿಕ ರಾಸಾಯನಿಕ ಇತ್ಯಾದಿ ಸೇರಿವೆ. ಡೆನ್ಮಾರ್ಕ್ ಗೆ ಭಾರತ ರಫ್ತು ಮಾಡುವ ಪ್ರಮುಖ

ವಸ್ತುಗಳು ಜವಳಿ/ ವಸ್ತ್ರ/ ನೂಲು, ರಸ್ತೆಯಲ್ಲಿ ಬಳಸುವ ವಾಹನಗಳು ಮತ್ತು ಬಿಡಿಭಾಗಗಳು, ಲೋಹದ ವಸ್ತುಗಳು, ಕಬ್ಬಿಣ ಮತ್ತು ಉಕ್ಕು, ಪಾದರಕ್ಷೆ ಮತ್ತು ಸಾರಿಗೆ ಸರಕು.

- ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ವಾಣಿಜ್ಯವನ್ನು ಉತ್ತೇಜಿಸುವ ಸಲುವಾಗಿ ಮತ್ತು ಕಡಲ ಕ್ಷೇತ್ರದಲ್ಲಿ ಸಹಕಾರ ಮತ್ತು ಸಹಯೋಗದ ಖಾತ್ರಿಗಾಗಿ, ಡೆನ್ಮಾರ್ಕ್ ನೊಂದಿಗೆ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲು ಪ್ರಸ್ತಾಪಿಸಲಾಗಿದೆ.

6.ಚಾರ್‌ಧಾಮ್ ಯೋಜನೆಗೆ ಸುಪ್ರೀಂ ಸಮ್ಮತಿ

ಪ್ರಮುಖ ಸುದ್ದಿ

- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್‌ಧಾಮ್ ಅಭಿವೃದ್ಧಿ ಯೋಜನೆಗೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.

ಮುಖ್ಯ ಅಂಶಗಳು

- ಉತ್ತರಾಖಂಡದ ನಾಲ್ಕು ಪವಿತ್ರ ಪಟ್ಟಣಗಳಿಗೆ ಎಲ್ಲಾ ಹವಾಮಾನಕ್ಕೆ ಒಗ್ಗುವ ರಸ್ತೆಗಳನ್ನು ನಿರ್ಮಿಸುವ ಮೂಲಕ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಆದರೆ ಮುಂದಿನ ಮೂರು ವರ್ಷಗಳಲ್ಲಿ ಈ ಪ್ರಸ್ತಾವನೆ ಅಡಿಯಲ್ಲಿ ಸ್ಥಗಿತಗೊಂಡಿರುವ ಯೋಜನೆಗಳಿಗೆ ನೀಡಿರುವ ತಡೆ ಯಥಾಪ್ರಕಾರ ಮುಂದುವರಿಯಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಏನಿದು ವಿವಾದ ?

- ಈ 'ಯೋಜನೆಯಿಂದ , 10 ಹೆಚ್ಚೂ ಪವರ್ ಯೋಜನೆಗಳಿಂದ ಉಂಟಾಗುವ ಹಾನಿಗೆ ಸಮನಾದ ಹಾನಿ ಈ ಯೋಜನೆಯಿಂದ ಪರಿಸರಕ್ಕೆ ಆಗುತ್ತದೆ.
- ಉತ್ತರಾಖಂಡದ ಪರ್ವತಗಳು ದುರ್ಬಲವಾಗಿದ್ದು, ಪರಿಸರ ಕುರಿತು ಕಾಳಜಿ ವಹಿಸದಿದ್ದರೆ 2013ರಲ್ಲಿ ಕೇದಾರನಾಥ್‌ನಲ್ಲಿ ಉಂಟಾದ ಪ್ರವಾಹದ ರೀತಿಯ ದುರಂತಗಳು

ಸಂಭವಿಸಬಹುದಾದ ಸಾಧ್ಯತೆಯಿದೆ," ಎಂದು 'ಸಿಟಿಜನ್ಸ್ ಫಾರ್ ಗ್ರೀನ್ ಡೂನ್' ಎನ್‌ಜಿಒ ಆರೋಪಿಸಿತ್ತು.

ಏನಿದು ಚಾರ್‌ಧಾಮ್ ಯೋಜನೆ ?

- ಚಾರ್‌ಧಾಮ್ ಯೋಜನೆ ಎಲ್ಲ ಹವಾಮಾನ ರಸ್ತೆಗಳ ಮೂಲಕ ಹಿಂದುಗಳ ಪವಿತ್ರ ಯಾತ್ರಾ ಕ್ಷೇತ್ರಗಳಾದ ಉತ್ತರಾಖಂಡದ ನಾಲ್ಕು ಪಟ್ಟಣಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್ ಮತ್ತು ಬದ್ರಿನಾಥ್ ಸಂಪರ್ಕಿಸಲು ಉದ್ದೇಶಿಸಿದೆ.

7. ಅತ್ಯಂತ ಡೈನಾಮಿಕ್ ಸಿಟಿ: ವಿಶ್ವದಲ್ಲೇ ಬೆಂಗಳೂರು ನಂ.1

ಪ್ರಮುಖ ಸುದ್ದಿ

- ಸದೃಶ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ನಾವೀನ್ಯ ಪರಿಸರ ವ್ಯವಸ್ಥೆಯನ್ನು ಹೊಂದಿದ್ದಕ್ಕಾಗಿ ಉದ್ಯಾನ ನಗರಿ ಬೆಂಗಳೂರು, 'ವಿಶ್ವದ ಅತ್ಯಂತ ಚಲನಶೀಲ ನಗರ' (ಡೈನಾಮಿಕ್ ಸಿಟಿ) ಎಂಬ ಖ್ಯಾತಿಗೆ ಪಾತ್ರವಾಗಿದೆ.

ಮುಖ್ಯ ಅಂಶಗಳು

- ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಜೆಎಲ್‌ಎಲ್ ಈ ಸಮೀಕ್ಷೆ ನಡೆಸಿದ್ದು, ವಿಶ್ವದ ಅಗ್ರ 10 ಡೈನಾಮಿಕ್ ಸಿಟಿಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ಹೈದರಾಬಾದ್ ಎರಡನೇ ಸ್ಥಾನದಲ್ಲಿದೆ. ದೆಹಲಿ ಮತ್ತು ಪುಣೆ ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿದ್ದರೆ ಚೆನ್ನೈ 7ನೇ ಹಾಗೂ ಕೋಲ್ಕತಾ 15ನೇ ಸ್ಥಾನ ಪಡೆದಿವೆ.
- ಇನ್ನು ಪಟ್ಟಿಯಲ್ಲಿರುವ ವಿದೇಶದ ನಗರಗಳೆಂದರೆ ಹನೋಯಿ (ನಂ.3), ನೈರೋಬಿ (ನಂ.6), ಹೊ ಚಿ ಮಿನ್ (ನಂ.8) ಹಾಗೂ ಗುವಾಂಗ್‌ಝೌ (ನಂ.10).
- ಅಗ್ರ 20 ಡೈನಾಮಿಕ್ ಸಿಟಿಗಳ ಪೈಕಿ 19 ನಗರಗಳು ಏಷ್ಯಾ ಪೆಸಿಫಿಕ್‌ಗೆ ಸೇರಿದ್ದಾಗಿವೆ. 2018ರಲ್ಲಿ ಪ್ರಕಟಿಸಲಾದ ಪಟ್ಟಿಯಲ್ಲಿ ಹೈದರಾಬಾದ್ ಮೊದಲ ಸ್ಥಾನ ಹಾಗೂ ಬೆಂಗಳೂರು 2ನೇ ಸ್ಥಾನದಲ್ಲಿದ್ದವು.

ಸಮೀಕ್ಷಾ ಮಾನದಂಡವೇನು ?

- ನಗರಗಳ ಸದೃಢ ತಾಂತ್ರಿಕತೆ ಮತ್ತು ನಾವೀನ್ಯ ಪರಿಸರ ವ್ಯವಸ್ಥೆಯನ್ನು ಆಧರಿಸಿ ಈ ಬಾರಿಯ ಪಟ್ಟಿಯನ್ನು ಪ್ರಕಟಿಸಲಾಗಿದೆ. ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಸ್ಟಾರ್ಟ್‌ಅಪ್ ಕಂಪನಿಗಳ ಕೊಡುಗೆಯಿಂದ ಇಲ್ಲಿನ ರಿಯಲ್ ಎಸ್ಟೇಟ್ ಹಾಗೂ ಅರ್ಥ ವ್ಯವಸ್ಥೆಗಳು ಅಗ್ರ ಶ್ರೇಯಾಂಕ ಪಡೆದಿವೆ
- ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರು ರಿಯಲ್ ಎಸ್ಟೇಟ್ ವಲಯದಲ್ಲಿ ಮುಂಚೂಣಿಯಲ್ಲಿದೆ. ನಗರದ ಪ್ರಬಲ ವ್ಯಾಪಾರಿ ಉದ್ಯಮ, ಚಿಲ್ಲರೆ ವ್ಯಾಪಾರ, ಆತಿಥ್ಯ ಮತ್ತು ವಸತಿ ವ್ಯವಸ್ಥೆ ಬೆಂಗಳೂರಿಗೆ ಚಲನಶೀಲ ನಗರದ ಪಟ್ಟವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ. ರಿಯಲ್ ಎಸ್ಟೇಟ್ (ನಿಯಂತ್ರಣ ಅಭಿವೃದ್ಧಿ-ರೇರಾ) ಕಾಯ್ದೆ, ಜಿಎಸ್‌ಟಿಯಂತಹ ಸುಧಾರಣೆಗಳು, ಮೂಲ ಸೌಕರ್ಯ ಸುಧಾರಣೆ ಹಾಗೂ ಉದ್ಯಮ ಸ್ನೇಹಿ ವಾತಾವರಣಕ್ಕೆ ಹೆಚ್ಚಿನ ಗಮನ ನೀಡಿದ್ದರಿಂದ ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿದೆ ಮತ್ತು ರಿಯಲ್ ಎಸ್ಟೇಟ್‌ಗೆ ಇನ್ನಷ್ಟು ಉತ್ತೇಜನ ದೊರೆಯುತ್ತಿದೆ.

8. ಅಂಟಾರ್ಟಿಕಾದಲ್ಲಿ ಹಿಮ ಕರಗುತ್ತಿದೆ-ಸಂಶೋಧನೆ

ಪ್ರಮುಖ ಸುದ್ದಿ

- ಹವಾಮಾನ ವೈಪರೀತ್ಯ ಮತ್ತು ನಿರಂತರವಾಗಿ ಏರಿಕೆಯಾಗುತ್ತಿರುವ ತಾಪಮಾನದಿಂದಾಗಿ ಭೂಮಿಯ ದಕ್ಷಿಣ ಧ್ರುವದಲ್ಲಿರುವ ಅಂಟಾರ್ಟಿಕಾ ಖಂಡದಲ್ಲಿ ಹಿಮ 1980 ಕ್ಕೆ ಹೋಲಿಸಿದರೆ 6 ಪಟ್ಟು ಹೆಚ್ಚು ವೇಗದಲ್ಲಿ ಕರಗುತ್ತಿದೆ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ.

ಮುಖ್ಯ ಅಂಶಗಳು

- ವಿಜ್ಞಾನಿಗಳು ಅಂಟಾರ್ಟಿಕಾ ಖಂಡದ ವೈಮಾನಿಕ ಚಿತ್ರಗಳು, ಉಪಗ್ರಹ ಚಿತ್ರಗಳು, ಉಪಗ್ರಹ ನಕ್ಷೆ ಮತ್ತು ಕಂಪ್ಯೂಟರ್ ಮಾದರಿಗಳನ್ನು ಆಧರಿಸಿ 1979 ರಿಂದ ಇಲ್ಲಿಯವರೆಗೆ ಹಿಮ ಕರಗುತ್ತಿರುವ ಪ್ರಮಾಣವನ್ನು ಲೆಕ್ಕ ಹಾಕಿದ್ದಾರೆ.

- ಈ ಸಂಶೋಧನೆಯಿಂದ ಆಫಾತಕಾರಿ ಸುದ್ದಿಯೊಂದು ತಿಳಿದು ಬಂದಿದ್ದು, ಮಾನವನ ಹಸ್ತಕ್ಷೇಪದಿಂದಾಗಿ 2009 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಅಂಟಾರ್ಕ್ಟಿಕಾದಲ್ಲಿ ಜಮೆಯಾಗಿದ್ದ 278 ಬಿಲಿಯನ್ ಟನ್ ಹಿಮ ಕರಗಿ ಸಮುದ್ರ ಸೇರಿದೆ ಎಂದು ತಿಳಿದು ಬಂದಿದೆ.
- 1980 ರಲ್ಲಿ 44 ಬಿಲಿಯನ್ ಟನ್ ಹಿಮ ಕರಗುತ್ತಿತ್ತು. ಆದರೆ ಈ ಪ್ರಮಾಣ ಈಗ 6 ಪಟ್ಟು ಹೆಚ್ಚಿದೆ. 2017 ಕ್ಕೆ ಹೋಲಿಸಿದರೆ 2018ರಲ್ಲಿ ಹಿಮ ಕರಗುವ ಪ್ರಮಾಣ ಶೇ. 15ರಷ್ಟು ಹೆಚ್ಚಿದೆ.
- ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗವಾಗಿ ಹಿಮ ಕರಗುವ ಅಪಾಯ ಎದುರಾಗಿದೆ.
- ಇದೇ ಪ್ರಮಾಣದಲ್ಲಿ ಹಿಮ ಕರಗಿದರೆ ಮುಂದಿನ ಶತಮಾನದ ವೇಳೆಗೆ ಸಮುದ್ರದ ಮಟ್ಟ ಕನಿಷ್ಠ 10 ಅಡಿ ಏರಿಕೆಯಾಗಲಿದೆ ಎಂದು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಆಂತಕ ವ್ಯಕ್ತಪಡಿಸಿದ್ದಾರೆ.



1. ಚಾಂಗ್-4 ಆಕಾಶ ನೌಕೆ

ಪ್ರಮುಖ ಸುದ್ದಿ

- ಅಮೆರಿಕಕ್ಕೆ ಸೆಡ್ಡು ಹೊಡೆದು ವಿಶ್ವಾದ್ಯಂತ ಪ್ರಾಬಲ್ಯ ಸಾಧಿಸುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಚಾಂಗ್-4 ಯೋಜನೆ ಭಾಗವಾಗಿ ಚಂದ್ರನ ಮೇಲೆ ಗಗನನೌಕೆಯನ್ನು ಯಶಸ್ವಿಯಾಗಿ ಇಳಿಸಿದೆ.

ಮುಖ್ಯ ಅಂಶಗಳು

- ಈಗಾಗಲೇ ಅಮೆರಿಕ ಚಂದ್ರನ ಮೇಲೆ ಮಾನವಸಹಿತ ಗಗನನೌಕೆ ಇಳಿಸಿದೆ. ಆದರೆ ಭೂಮಿಗೆ ಗೋಚರಿಸದ ಚಂದ್ರನ ಗೋಳಾರ್ಧದಲ್ಲಿ ಗಗನನೌಕೆಯನ್ನು ಇಳಿಸಿರುವುದು ಚೀನಾದ ಹಿರಿಮೆ. ಡಿಸೆಂಬರ್ ಆರಂಭದಲ್ಲಿ ಉಡಾಯಿಸಲ್ಪಟ್ಟ ರಾಕೆಟ್ ಮೂರು ದಿನಗಳ ಬಳಿಕ ಚಂದ್ರನ ಕಕ್ಷೆಯನ್ನು ತಲುಪಿತ್ತು. ಆದರೆ ನಿಗದಿಯಂತೆ ಚಂದ್ರನ ಮೇಲಿನ ವೋನ್

ಕರ್ವನ್ ಹೊಂಡದಲ್ಲಿ ಗಗನನೌಕೆ ಇಳಿಸಲು ಚೀನಾ ವಿಜ್ಞಾನಿಗಳಿಗೆ ಒಂದು ವಾರ ಸಮಯ ತಗುಲಿದೆ.

- ಈ ಹೊಂಡ ಭೂಮಿಗೆ ಗೋಚರಿಸದ ಚಂದ್ರನ ಭಾಗ (ಫಾರ್ ಸೈಡ್ ಅಥವಾ ಡಾರ್ಕ್ ಸೈಡ್)ದಲ್ಲಿ ಇದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫಾರ್ ಸೈಡ್‌ನಲ್ಲಿ ಗಗನನೌಕೆ ಇಳಿಸಿದ ಕೀರ್ತಿಗೆ ಚೀನಾ ಪಾತ್ರವಾಗಿದೆ.
- ಗಗನನೌಕೆಯನ್ನು ಫಾರ್ ಸೈಡ್‌ನಲ್ಲಿ ಇಳಿಸಲು ಅಮೆರಿಕ ವಿಜ್ಞಾನಿಗಳು ಚಿಂತಿಸಿದ್ದರಾದರೂ, ನೇರ ಸಂವಹನಕ್ಕೆ ಅವಕಾಶವಿರದ ಕಾರಣ ಹಿಂಜರಿದಿದ್ದರು. ಕಳೆದ ಮೇನಲ್ಲಿ ಚೀನಾ ಬಾಹ್ಯಾಕಾಶ ವಿಜ್ಞಾನಿಗಳು ಸಂವಹನ ಅಡಚಣೆ ನಿವಾರಿಸಲು ರಿಲೇ ಉಪಗ್ರಹವೊಂದನ್ನು ಚಂದ್ರ ಕಕ್ಷೆಗೆ ರವಾನಿಸಿದ್ದರು. ಬಳಿಕ ಚಾಂಗ್-4 ಉಡಾವಣೆ ಮಾಡಿದ್ದರು. ಫಾರ್ ಸೈಡ್ ಲ್ಯಾಂಡಿಂಗ್ ಮಾಡಿ ಯಶಸ್ಸು ಸಾಧಿಸಿರುವ ಚೀನಾ ವಿಜ್ಞಾನಿಗಳು ಜಾಗತಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏನಿದು ಚಾಂಗ್-4 ?

- ಚಂದ್ರನ ಮೇಲೆ ಕಾಲಿರಿಸುವ ಉದ್ದೇಶದಿಂದ ಚೀನಾ ಸರ್ಕಾರ 1976ರಲ್ಲಿ ಚಾಂಗ್-4 -3 ಯೋಜನೆ ಸಿದ್ಧಗೊಳಿಸಿತ್ತು. ಇದರ ಯಶಸ್ಸಿನ ಎರಡು ವರ್ಷಗಳ ಬಳಿಕ ಭಾರಿ ಹೂಡಿಕೆಯೊಂದಿಗೆ ಚಾಂಗ್-4 ಯೋಜನೆಗೆ ಚಾಲನೆ ನೀಡಲಾಯಿತು.
- ಹಿಂದಿನ ಯೋಜನೆಯಲ್ಲಿನ ಜೇಡ್ ಯಾಫಬಿಟ್ ರೋವರ್ ಲ್ಯಾಂಡರ್ ಬಳಸಿಕೊಂಡು ಅಧಿಕ ತೂಕದ ಸಾಧನಗಳನ್ನು ಚಂದ್ರನಲ್ಲಿಗೆ ಹೊತ್ತೊಯ್ಯಲು ವಿಜ್ಞಾನಿಗಳು ಸಿದ್ಧತೆ ನಡೆಸತೊಡಗಿದರು. ಚಂದ್ರನಲ್ಲಿನ ದೇವತೆಯನ್ನು ಚಾಂಗ್-ಇ ಎಂದು ಚೀನಿಯರು ಕರೆಯುತ್ತಾರೆ. ಅದರ ಸೂಚಕವಾಗಿ ಯೋಜನೆಗೆ ಅದೇ ಹೆಸರಿಡಲಾಗಿದೆ.

2. ಭಾರತೀಯ ವಿಜ್ಞಾನ ಕಾಂಗ್ರೆಸ್

ಪ್ರಮುಖ ಸುದ್ದಿ

- ವಿಶ್ವದ ಅತೀ ದೊಡ್ಡ ವಿಜ್ಞಾನ ಅಧಿವೇಶನವಾದ ಭಾರತೀಯ ವಿಜ್ಞಾನ ಕಾಂಗ್ರೆಸ್ (Indian Science Congress-2019) 2019 ನ್ನು ಪಂಜಾಬ್ ನ ಜಲಂಧರ್ ನಲ್ಲಿ ನಡೆಯಲಿದೆ. 'ಭವಿಷ್ಯದ ಭಾರತ: ವಿಜ್ಞಾನ ಮತ್ತು ತಂತ್ರಜ್ಞಾನ' ಎಂಬ ಆಶಯದೊಂದಿಗೆ ಈ ಸಲದ ಭಾರತೀಯ ವಿಜ್ಞಾನ ಕಾಂಗ್ರೆಸ್ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿವೇಶನವನ್ನು ಉದ್ಘಾಟನೆ ಮಾಡಲಿದ್ದಾರೆ.

ಮುಖ್ಯ ಅಂಶಗಳು

- ನೋಬಲ್ ಪ್ರಶಸ್ತಿ ಪುರಸ್ಕೃತರು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. DRDO, ISRO, DST, AIIMS, UGC, AICTE ಎಂಬ ಉನ್ನತ ಸಂಸ್ಥೆಗಳ ತಜ್ಞರೂ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಹಾಗೆ ವಿಜ್ಞಾನಿಗಳು ಮತ್ತು ವಿವಿಧ ವಿಶ್ವವಿದ್ಯಾಲಯದ ಸಂಶೋಧಕರು ಇದರಲ್ಲಿ ಭಾಗವಹಿಸಲಿದ್ದಾರೆ ದೇಶದ ಎಲ್ಲ ನಾಗರಿಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳನ್ನು ತಿಳಿಸಲು ಈ ಅಧಿವೇಶನದ ಮೂಲಕ ಸರ್ಕಾರ ಗುರಿಯಿಟ್ಟಿದೆ

ಐಸಿಎಸ್‌ಎ ಸ್ಥಾಪನೆ

- ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ (ಐಸಿಎಸ್‌ಎ) ಪ್ರತಿಷ್ಠಿತ ವೈಜ್ಞಾನಿಕ ಸಂಘಟನೆಯಾಗಿದ್ದು, ಕೊಲ್ಕೊತ್ತಾದಲ್ಲಿ 1914ರಲ್ಲಿ ಸ್ಥಾಪಿಸಲಾಯಿತು.
- ಭಾರತದಲ್ಲಿ ವಿಜ್ಞಾನದ ಪರಿಣಾಮವನ್ನು ಪ್ರಚುರಪಡಿಸಲು ಮತ್ತು ಮುನ್ನಡೆಸಲು ಸ್ಥಾಪನೆಗೊಂಡ ಈ ಸಂಘಟನೆಯು ಪ್ರತಿ ವರ್ಷದ ಜನವರಿ ಮೊದಲ ವಾರದಲ್ಲಿ ಸಭೆ ಸೇರಿ ನಾನಾ ವೈಜ್ಞಾನಿಕ ಕ್ಷೇತ್ರಗಳ ಬೆಳವಣಿಗೆ ಬಗ್ಗೆ ಚರ್ಚೆ ನಡೆಸುತ್ತದೆ.
- ಐಸಿಎಸ್‌ಎ ಸಮ್ಮೇಳನದಲ್ಲಿ ನಾನಾ ಕ್ಷೇತ್ರಗಳ ವಿಜ್ಞಾನಿಗಳು ಮತ್ತು ಸಂಶೋಧಕರು ತಮ್ಮ ತಮ್ಮ ಕ್ಷೇತ್ರಗಳ ಬೆಳವಣಿಗೆ ಬಗ್ಗೆ ವರದಿ ಮಂಡಿಸುತ್ತಾರೆ.

ಸ್ಥಾಪನೆಯಾಗಿದ್ದು ಹೇಗೆ ?

- ಬ್ರಿಟನ್‌ನ ಇಬ್ಬರು ಕೆಮಿಸ್ಟ್ ಗಳಾದ ಪ್ರೊಫೆಸರ್ ಜೆ.ಎಲ್. ಸಿಮೋನ್‌ಸೆನ್ , ಮ್ಯಾಕ್ ಮಹೋನ್ ಅವರ ದೂರದೃಷ್ಟಿ ಮತ್ತು ಪ್ರೇರಣೆಯಿಂದ ಐಸಿಎಸ್‌ಎ ಸ್ಥಾಪನೆಯಾಯಿತು.

- ಈ ಇಬ್ಬರು ಪ್ರೊಫೆಸರ್‌ಗಳು, ಭಾರತದಲ್ಲಿ ವಿಜ್ಞಾನ ಸಂಶೋಧಕರು ಬ್ರಿಟನ್ ಅಸೋಸಿಯೇಷನ್ ರೀತಿ ಪ್ರತಿ ವರ್ಷ ಸಭೆ ಸೇರಿ ತಮ್ಮ ಸಂಶೋಧನಾ ವರದಿಯನ್ನು ಮಂಡಿಸಿದರೆ ಭಾರತದಲ್ಲಿ ವಿಜ್ಞಾನಕ್ಕೆ ಉತ್ತೇಜನ ದೊರೆಯುತ್ತದೆ ಎಂದು ನಂಬಿದ್ದರು
- ಐಸಿಎಸ್‌ಎ ಮೊದಲ ಸಮ್ಮೇಳನ ನಡೆದಿದ್ದು ಕೊಲ್ಕೊತ್ತಾದ ಏಸಿಯಾಟಿಕ್ ಸೊಸೈಟಿಯ ಆವರಣದಲ್ಲಿ 1914ರ ಜನವರಿ 15ರಿಂದ 17ರವರೆಗೆ ನಡೆದ ಈ ಸಮ್ಮೇಳನದಲ್ಲಿ ಕೇವಲ 105 ಸದಸ್ಯರು ಇದ್ದರು.
- ಕೊಲ್ಕೊತ್ತಾ ವಿಶ್ವವಿದ್ಯಾಲಯದ ಅಂದಿನ ಉಪಕುಲಪತಿಯಾಗಿದ್ದ, ನ್ಯಾಯಮೂರ್ತಿ ಅಶುತೋಷ್ ಮುಖರ್ಜಿ ಮೊದಲ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
- ಅಂದು ಕೇವಲ 6 ವರದಿಗಳು ಮಂಡನೆಯಾಗಿದ್ದವು. ಈಗ ಈ ಸಂಘಟನೆಯ ಬೃಹದಾಕಾರವಾಗಿ ಬೆಳೆದಿದ್ದು, 30 ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು ಇದರ ಸದಸ್ಯರಾಗಿದ್ದಾರೆ.

ಭಾರತೀಯ ವಿಜ್ಞಾನ ಕಾಂಗ್ರೆಸ್ ಗೆ ಸಂಬಂಧಿತ ಪ್ರಧಾನ ಮಂತ್ರಿಯವರ ವ್ಯಾಖ್ಯಾನ

- ಈ ವರ್ಷದ ವಿಷಯವಾದ “ ಭವಿಷ್ಯದ ಭಾರತ: ವಿಜ್ಞಾನ ಮತ್ತು ತಂತ್ರಜ್ಞಾನ” ಕುರಿತಂತೆ ಮಾತನಾಡಿದ ಪ್ರಧಾನ ಮಂತ್ರಿ ಅವರು ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವೇಷಣೆಯನ್ನು ಜನತೆಯೊಂದಿಗೆ ಜೋಡಿಸುವುದರಲ್ಲಿ ಭಾರತದ ನಿಜವಾದ ಶಕ್ತಿ ಅಡಗಿದೆ ಎಂದರು.
- ನೂರಾರು ಭಾರತೀಯ ವಿಜ್ಞಾನಿಗಳ ಜೀವನ ಮತ್ತು ಕೆಲಸಗಳು ತಂತ್ರಜ್ಞಾನ ಅಭಿವೃದ್ಧಿ, ಮತ್ತು ರಾಷ್ಟ್ರ ನಿರ್ಮಾಣದ ಆಳವಾದ ಮೂಲಭೂತ ಒಳನೋಟಗಳ ಸಮಗ್ರತೆಯ ಇಷ್ಟಪತ್ರದಂತಿವೆ. ಇಂತಹ ನಮ್ಮ ವಿಜ್ಞಾನದ ಆಧುನಿಕ ದೇವಾಲಯಗಳ ಮೂಲಕ ಭಾರತ ತನ್ನ ವರ್ತಮಾನವನ್ನು ಪರಿವರ್ತಿಸಿಕೊಳ್ಳುತ್ತಿದೆ ಮತ್ತು ಅದರ ಭವ್ಯ ಭವಿಷ್ಯವನ್ನು ಭದ್ರಗೊಳಿಸಲು ಕಾರ್ಯನಿರತವಾಗಿದೆ “ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.
- ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ಸೇವೆ , ಮನೆ, ಸ್ವಚ್ಛ ಗಾಳಿ, ನೀರು ಮತ್ತು ಇಂಧನ, ಕೈಗಾರಿಕಾ ಉತ್ಪಾದಕತೆ ಹಾಗೂ ಆಹಾರ ಸಂಸ್ಕರಣೆಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳು ತಮಗೆ ತಾವೇ ಕಟಿಬದ್ಧರಾಗಬೇಕು. ವಿಜ್ಞಾನವು

ವಿಶ್ವವ್ಯಾಪಿಯಾದರೂ , ತಂತ್ರಜ್ಞಾನ ಸ್ಥಳೀಯ ಆವಶ್ಯಕತೆಗಳನ್ನು ಪೂರೈಸುವ ಮತ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಸೂಕ್ತ ಪರಿಹಾರಗಳನ್ನು ಒಳಗೊಂಡಿರಬೇಕು “ ಎಂದು ಪ್ರಧಾನ ಮಂತ್ರಿ ಹೇಳಿದರು.

- ದೊಡ್ಡ ಪ್ರಮಾಣದ ದತ್ತಾಂಶ ವಿಶ್ಲೇಷಣೆ, ಕೃತಕ ಬುದ್ಧಿಮತ್ತೆ, ಬ್ಲಾಕ್ ಚೈನ್ ಇತ್ಯಾದಿಗಳು ಕೃಷಿ ವಲಯದಲ್ಲಿಯೂ ಬಳಕೆಗೆ ಬರಬೇಕು, ವಿಶೇಷವಾಗಿ ಸಣ್ಣ ಹಿಡುವಳಿದಾರರ ಸಹಾಯಕ್ಕೆ ಅವುಗಳು ಒದಗಬೇಕು ಎಂದೂ ಪ್ರಧಾನ ಮಂತ್ರಿಗಳು ಅಭಿಪ್ರಾಯಪಟ್ಟರು.
- ಜನರಿಗೆ ಜೀವಿಸಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳು ಕೆಲಸ ಮಾಡಬೇಕು ಎಂದವರು ಮನವಿ ಮಾಡಿದರು. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಬರ ನಿರ್ವಹಣೆ, ವಿಪತ್ತುಗಳ ಬಗ್ಗೆ ಸಾಕಷ್ಟು ಮುಂಚಿತವಾಗಿ ಸೂಚನೆ ನೀಡುವ ವ್ಯವಸ್ಥೆಗಳು, ನ್ಯೂನ ಪೋಷಣೆ ನಿರ್ವಹಣೆ, ಮಕ್ಕಳಲ್ಲಿ ಮೆದುಳು ರೋಗದಂತಹ ರೋಗಗಳ ನಿಭಾವಣೆ, ಸ್ವಚ್ಛ ಇಂಧನ, ಸ್ವಚ್ಛ ಕುಡಿಯುವ ನೀರು ಮತ್ತು ಸೈಬರ್ ಭದ್ರತೆಯಂತಹ ವಿಷಯಗಳನ್ನು ಅವರು ಈ ನಿಟ್ಟಿನಲ್ಲಿ ಪ್ರಸ್ತಾವಿಸಿದರು. ಈ ಕ್ಷೇತ್ರಗಳಲ್ಲಿ ಕಾಲ ಮಿತಿಯಾಧಾರದಲ್ಲಿ ಪರಿಹಾರಗಳನ್ನು ಹುಡುಕುವ ಸಂಶೋಧನೆಗಳು ನಡೆಯಬೇಕು ಎಂದರು.
- ಸಂಶೋಧನೆ ಎಂದರೆ ಕಲೆ ಮತ್ತು ಮಾನವಿಕಗಳು, ಸಮಾಜ ವಿಜ್ಞಾನಗಳು, ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಮ್ಮಿಲನ ಎಂದು ಪ್ರಧಾನ ಮಂತ್ರಿ ಅವರು ಬಣ್ಣಿಸಿದರು.
- ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿಯ ಶಕ್ತಿಗಳು ನಮ್ಮ ರಾಷ್ಟ್ರೀಯ ಪ್ರಯೋಗಾಲಯಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು, ಐ.ಐ.ಟಿ.ಗಳು, ಐ.ಐ.ಎಸ್.ಸಿ.ಗಳು, ಟಿ.ಐ.ಎಫ್. ಆರ್.ಗಳು ಮತ್ತು ಐ.ಐ.ಎಸ್.ಇ.ಆರ್.ಗಳ ಬೆನ್ನಲುಬಿನ ಮೇಲೆ ನಿರ್ಮಾಣವಾಗಿರುವಂತಹವು ಎಂಬುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು ರಾಜ್ಯದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಕೂಡಾ ಬಲಿಷ್ಠವಾದ ಸಂಶೋಧನಾ ಪರಿಸರ ವ್ಯವಸ್ಥೆ ಅಭಿವೃದ್ಧಿಗೊಳ್ಳಬೇಕೆಂದು ಎಂದರು.

3. ಓವರ್ ದ ಹಾರಿಜಾನ್

ಪ್ರಮುಖ ಸುದ್ದಿ

- ಇಡೀ ಭಾರತದ ಮೇಲೆ ನಿರಂತರವಾಗಿ ನಿಗಾ ಇರಿಸ ಬಹುದಾದ ಅತ್ಯಾಧುನಿಕ ಕಾಂಪ್ಯಾಕ್ಟ್ ರಡಾರನ್ನು ಚೀನಾ ಅಭಿವೃದ್ಧಿ ಪಡಿಸಿದೆ. ಇದನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದೆ .

ಮುಖ್ಯ ಅಂಶಗಳು

- ಓವರ್ ದ ಹಾರಿಜಾನ್ (ಒಟಿಎಚ್) ಎಂಬ ಹೆಸರಿನ ಈ ವ್ಯವಸ್ಥೆ ಯನ್ನು ಬಳಸಿಕೊಂಡು ಚೀನಾದ ನೌಕಾಪಡೆಭಾರತದ ಇಡೀ ಜಲಗಡಿಯ ಮೇಲೆ ನಿರಂತರ ವಾಗಿ ನಿಗಾ ಇರಿಸಬಹುದಾಗಿದೆ. ಸದ್ಯ ಲಭ್ಯ ವಿರುವ ರಡಾರ್ ವ್ಯವಸ್ಥೆಗೆ ಹೋಲಿಸಿದರೆ ಅತ್ಯಾಧುನಿಕವಾದ ಈ ವ್ಯವಸ್ಥೆಯಡಿ ಶತ್ರು ದೇಶದ ವಿಮಾನಗಳು, ಯುದ್ಧನೌಕೆಗಳ ಚಲನೆ, ಕ್ಷಿಪಣಿ ದಾಳಿಗಳ ಕುರಿತು ಮಾಹಿತಿ ಪಡೆದುಕೊಂಡು, ಸೂಕ್ತ ಪ್ರತಿದಾಳಿ ಸಂಘಟಿಸಲು ಅನುಕೂಲವಾಗಲಿದೆ.
- ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ (ಸಿಎಎಸ್) ಮತ್ತು ಚೀನೀಸ್ ಅಕಾಡೆಮಿ ಆಫ್ ಇಂಜಿನಿಯರಿಂಗ್‌ನ (ಸಿಎಇ) ಶಿಕ್ಷಣತಜ್ಞ ಲಿಯು ಯಾಂಗ್‌ಮಾನ್ ಒಟಿಎಚ್ ರಡಾರ್ ಅಭಿವೃದ್ಧಿಪಡಿಸಿದ್ದಾರೆ. ಈ ಕಾರ್ಯದಲ್ಲಿ ಕಿಯಾನ್ ಕಿಹು ಎಂಬ ಮಿಲಿಟರಿ ವಿಜ್ಞಾನಿಯೂ ಇವರಿಗೆ ಸಹಕರಿಸಿದ್ದಾರೆ. ರಿಂದ..... ಮಸ್ಕೂರಿಗೆ/ಮೈಸೂರಿಗೆ

ಒಟಿಎಚ್‌ನ ಮಹತ್ವವೇನು ?

- ಯುದ್ಧನೌಕೆ ಆಧಾರಿತ ಒಟಿಎಚ್ ರಡಾರ್‌ನಿಂದ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಹೆಚ್ಚಿನ ಬಲ ಬಂದಂತಾಗಿದೆ. ಸಾಂಪ್ರದಾಯಿಕ ತಂತ್ರಜ್ಞಾನದಡಿ ಚೀನಾದ ಒಟ್ಟು ಜಲಗಡಿಯ ಶೇ. 20 ಭಾಗದ ಮೇಲೆ ನಿಗಾ ಇರಿಸಲು ಈ ಹಿಂದೆ ಸಾಧ್ಯವಾಗುತ್ತಿತ್ತು. ಆದರೆ ಈಗ ದಕ್ಷಿಣ ಚೀನಾ ಸಾಗರ, ಹಿಂದೂ ಮಹಾಸಾಗರ ಮತ್ತು ಶಾಂತ ಮಹಾಸಾಗರದ ಸಂಪೂರ್ಣ ಭಾಗದ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ.

4. ಲಘು ಯುದ್ಧ ವಿಮಾನ ತೇಜಸ್ ಉತ್ಪಾದನೆಗೆ ಎಚ್‌ಎಎಲ್‌ಗೆ ಹಸಿರು ನಿಶಾನೆ

ಪ್ರಮುಖ ಸುದ್ದಿ

- ಶಸ್ತ್ರಸಹಿತ ಸರಣಿಯ ಲಘು ಯುದ್ಧ ವಿಮಾನ 'ತೇಜಸ್' ಉತ್ಪಾದನೆಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) 'ಸೆಂಟರ್ ಫಾರ್ ಮಿಲಿಟರಿ ಏರ್‌ವರ್ಥಿನೆಸ್ ಆ್ಯಂಡ್ ಸರ್ವಿಫಿಕೇಷನ್'ನಿಂದ (ಸಿಇಎಂಐಎಲ್‌ಎಸಿ) ಹಸಿರು ನಿಶಾನೆ ದೊರಕಿದೆ.

ಮುಖ್ಯ ಅಂಶಗಳು

- ಅಂತಿಮ ಕಾರ್ಯಾಚರಣೆ ಯೋಗ್ಯ ಪರವಾನಗಿ (ಎಫ್‌ಬಿಸಿ) ಅರ್ಹತೆಗಳ ಅನುಸಾರ ತೇಜಸ್ ಎಂಕೆ1 ಉತ್ಪಾದನೆಗೆ ಒಪ್ಪಿಗೆ ಸಿಕ್ಕಿದೆ. ಆದರೆ, ತೀವ್ರ ಪ್ರಮಾಣದ ಪರೀಕ್ಷೆಗಳು ಮತ್ತು ಟ್ರಯಲ್‌ಗಳು ನಡೆಸಿದ ನಂತರವೇ ನಿಜವಾದ ಎಫ್‌ಬಿಸಿ ಸಿಗಲಿದೆ.

ಮಾನದಂಡಗಳೇನು ?

- ವಿಮಾನವು ಯುದ್ಧ ಸಂದರ್ಭ ಹಾರಾಟ ನಡೆಸುವಾಗಲೇ ಇಂಧನ ತುಂಬಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಕಡ್ಡಾಯವಾಗಿ ಹೊಂದಿರಬೇಕು. ಉಳಿದಂತೆ ರಾಡಾರ್, ಎಲೆಕ್ಟ್ರಾನಿಕ್ ಯುದ್ಧ ಸಮರ್ಥ ಸೂಟ್‌ಗಳು, ವಿವಿಧ ಮಾದರಿಯ ಬಾಂಬ್ ಮತ್ತು ಇತರ ಶಸ್ತ್ರಗಳ ಒಳಗೊಂಡ ಪರೀಕ್ಷೆಗಳು ನಡೆಯಬೇಕು. ಎಚ್‌ಎಎಲ್‌ನ ಎಡಿಎ ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಿರುವ ಕುರಿತು ಒದಗಿಸಿದ್ದ ದಾಖಲೆಗಳನ್ನು ಪರಿಶೀಲಿಸಿ ಸಿಇಎಂಐಎಲ್‌ಎಸಿ ಒಪ್ಪಿಗೆ ನೀಡಿದೆ.

ತೇಜಸ್ ವಿಮಾನದ ಬಗ್ಗೆ

- ಎಚ್‌ಎಎಲ್ ತೇಜಸ್ ಇಂಡಿಯನ್ ಏರ್ ಫೋರ್ಸ್ ಮತ್ತು ಇಂಡಿಯನ್ ನೌಕಾಪಡೆಗೆ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ಎಡಿಎ) ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿನ್ಯಾಸಗೊಳಿಸಿದ ಭಾರತೀಯ ಸಿಂಗಲ್ ಸೀಟ್, ಸಿಂಗಲ್-ಜೆಟ್ ಇಂಜಿನ್, ಮಲ್ಟಿರೋಲ್ ಲೈಟ್ ಫೈಟರ್.

- ಇದು ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಐಎ) ಪ್ರೋಗ್ರಾಂನಿಂದ ಬಂದಿದೆ, ಇದು 1980 ರ ದಶಕದಲ್ಲಿ ಭಾರತದ ವಯಸ್ಸಾದ ಮಿಗ್ -21 ರನ್ನು ಬದಲಿಸಿತು. 2003 ರಲ್ಲಿ, ಎಲ್ಐಎ ಅಧಿಕೃತವಾಗಿ "ತೇಜಸ್" ಎಂದು ಹೆಸರಿಸಲ್ಪಟ್ಟಿತು.
- ತೇಜಸ್ ಬಾಲವಿಲ್ಲದ ಕಾಂಪೌಂಡ್ ಡೆಲ್ಟಾ-ವಿಂಗ್ ಸಂರಚನೆಯನ್ನು ಒಂದೇ ಡೋರ್ಸಲ್ ಫಿನ್ ಹೊಂದಿದೆ. ಇದು ಹೆಚ್ಚಿನ ಕುಶಲತೆಯನ್ನು ಒದಗಿಸುತ್ತದೆ. ಇದು ಶಾಂತ ಸ್ಥಿರ ಸ್ಥಿರತೆ, ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್, ಮಲ್ಟಿ-ಮೋಡ್ ರೆಡಾರ್, ಇಂಟಿಗ್ರೇಟೆಡ್ ಡಿಜಿಟಲ್ ಏವಿಯಾನಿಕ್ಸ್ ಸಿಸ್ಟಮ್, ಸಮ್ಮಿಶ್ರ ವಸ್ತು ರಚನೆಗಳು ಮತ್ತು ಫ್ಲಾಟ್ ರೇಟ್ ಎಂಜಿನ್ ಮುಂತಾದ ತಂತ್ರಜ್ಞಾನಗಳನ್ನು ಸಂಯೋಜಿಸುತ್ತದೆ. ಇದು ಸಮಕಾಲೀನ ಸೂಪರ್ಸಾನಿಕ್ ಕದನ ವಿಮಾನದ ಅದರ ವರ್ಗದಲ್ಲಿನ ಚಿಕ್ಕ ಮತ್ತು ಹಗುರವಾದದ್ದು.
- ತೇಜಸ್ HAL HF-24 ಮಾರುತ್ ನಂತರ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ಧಿಪಡಿಸಿದ ಎರಡನೇ ಸೂಪರ್ಸಾನಿಕ್ ಫೈಟರ್ ಆಗಿದೆ. 2016 ರ ವೇಳೆಗೆ ತೇಜಸ್ ಮಾರ್ಕ್ 1 ಭಾರತೀಯ ವಾಯುಪಡೆಯ (ಐಎಎಫ್) ಉತ್ಪಾದನೆಯಲ್ಲಿದೆ ಮತ್ತು ನೌಕಾಪಡೆಯು ಭಾರತೀಯ ನೌಕಾಪಡೆಯ (ಐಎನ್) ವಿಮಾನ ಪರೀಕ್ಷೆಗೆ ಒಳಗಾಗುತ್ತಿದೆ.

5. ಬ್ರಹ್ಮೋಸ್‌ಗೆ ಸವಾಲೊಡ್ಡುವ ಕ್ಷಿಪಣಿ

ಪ್ರಮುಖ ಸುದ್ದಿ

- ಭಾರತೀಯ ನೌಕಾಪಡೆ ಹೊಂದಿರುವ ಶಕ್ತಿಶಾಲಿ ಬ್ರಹ್ಮೋಸ್ ಕ್ಷಿಪಣಿಗೆ ಸವಾಲೊಡ್ಡಬಲ್ಲ ಚೀನಾ ನಿರ್ಮಿತ ಯುದ್ಧನೌಕೆ ನಿರೋಧಕ ಕ್ಷಿಪಣಿಯೊಂದನ್ನು ಪಾಕಿಸ್ತಾನ ಶೀಘ್ರವೇ ಹೊಂದಲಿದೆ.

ಮುಖ್ಯ ಅಂಶಗಳು

- ವೈಜೆ-12 ಕ್ಷಿಪಣಿಯ ರಫ್ತು ರೂಪಾಂತರವಾಗಿರುವ ಸಿಎಂ-302 ಕ್ಷಿಪಣಿಯು ಶಬ್ದಕ್ಕಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಭಾರತೀಯ ಸೇನೆ ಹೊಂದಿರುವ ಬ್ರಹ್ಮೋಸ್ ಬಲವನ್ನು ಇದು ಕುಂದಿಸಲಿದೆ ಎಂದು ಹೇಳಲಾಗುತ್ತಿದೆ.

- ಶಾಂಘೈನ ಹುಡಾಂಗ್-ಯೋಂಗ್ಕಯಾ ಶಿಫ್‌ಯಾರ್ಡ್‌ನಲ್ಲಿ ಪಾಕಿಸ್ತಾನಕ್ಕಾಗಿ ಚೀನಾ ಸರಕಾರವು ನಾಲ್ಕು ಯುಧ್ಧನೌಕೆಗಳನ್ನು ನಿರ್ಮಿಸುತ್ತಿದ್ದು, ಇವುಗಳ ಪ್ರಾಥಮಿಕ ಆಯುಧವಾಗಿ ಈ ಅತ್ಯಾಧುನಿಕ ಮತ್ತು ಅತಿ ವೇಗದ ಸಿಎಂ-302 ಕ್ಷಿಪಣಿಗಳನ್ನು ಸೇರ್ಪಡೆ ಮಾಡಲಿದೆ.

ಭಾರತದ ಬ್ರಹ್ಮೋಸ್ ಕ್ಷಿಪಣಿಗಿಂತ ಹೇಗೆ ಭಿನ್ನ ?

- ಇದೀಗ ಬ್ರಹ್ಮೋಸ್ ಕ್ಷಿಪಣಿಯನ್ನು ಮೀರಿಸಬಲ್ಲ ಸಿಎಂ-302 ಕ್ಷಿಪಣಿಯಿಂದಾಗಿ ಪಾಕಿಸ್ತಾನ ಮುಂದೆ ಭಾರತದ ಶಕ್ತಿ ತುಸು ಕುಂದಲಿದೆ. ಸಿಎಂ-302 ಕ್ಷಿಪಣಿಯ ಸೂಪರ್‌ಸಾನಿಕ ವೇಗವನ್ನು ಹೊಂದಿದ್ದು, ವ್ಯಾಪ್ತಿಯಲ್ಲಿ ಭಾರತದ ಬ್ರಹ್ಮೋಸ್ ಹೊಂದಿರುವ ವ್ಯಾಪ್ತಿಯನ್ನು ಸರಿಗಟ್ಟಲಿದೆ.

6. ಆರೋಗ್ಯ ರಕ್ಷಣ ಮೂಲಸೌಕರ್ಯಕ್ಕೆ ಉತ್ತೇಜನ

ಪ್ರಮುಖ ಸುದ್ದಿ

- ಪ್ರಧಾನ ಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಆರೋಗ್ಯ ರಕ್ಷಣ ಮೂಲಸೌಕರ್ಯಕ್ಕೆ ಉತ್ತೇಜನಕ್ಕೆ ತನ್ನ ಅನುಮೋದನೆಯನ್ನು ನೀಡಿತು,

ಮುಖ್ಯ ಅಂಶಗಳು

ಅವುಗಳೆಂದರೆ:

- ಮೂರು ಹೊಸ ಎ.ಐ.ಐ.ಎಂ.ಗಳ ಸ್ಥಾಪನೆ (i) ಜಮ್ಮುವಿನ ಸಾಂಬಾದ ವಿಜಯನಗರದಲ್ಲಿ , 1661 ಕೋ.ರೂ. ವೆಚ್ಚ. (ii) ಕಾಶ್ಮೀರದ ಪುಲ್ವಾನಾದ ಅವಂತಿಪುರದಲ್ಲಿ , 1828 ಕೋ.ರೂ. ವೆಚ್ಚ ಮತ್ತು (iii) ಗುಜರಾತಿನ ರಾಜ್ ಕೋಟ್ ನಲ್ಲಿ 1195 ಕೋ.ರೂ. ವೆಚ್ಚ. ಈ ಎ.ಐ.ಐ.ಎಂ.ಗಳನ್ನು ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ (ಪಿ.ಎಂ.ಎಸ್.ಎಸ್.ವೈ.) ಅಡಿಯಲ್ಲಿ ಸ್ಥಾಪಿಸಲಾಗುವುದು.
- ಹೊಸ ಎ.ಐ.ಐ.ಎಂ.ಎಸ್. ಸ್ಥಾಪನೆಯಲ್ಲಿ ಆಸ್ಪತ್ರೆ ನಿರ್ಮಾಣ, ವೈದ್ಯಕೀಯ ಮತ್ತು ನರ್ಸಿಂಗ್ ಕೋರ್ಸುಗಳಿಗಾಗಿ ಬೋಧನಾ ಬ್ಲಾಕ್, ನಿವಾಸಿ ಸಂಕೀರ್ಣ ನಿರ್ಮಾಣ ಮತ್ತು ಇತರ

ಸೇವೆಗಳು/ಸೌಲಭ್ಯಗಳು ಒಳಗೊಂಡಿವೆ. ಇವು ಸ್ಥೂಲವಾಗಿ ಹೊಸದಿಲ್ಲಿಯಲ್ಲಿರುವ ಎ.ಐ.ಐ.ಎಂ. ಎಸ್. ಮತ್ತು ಪಿ.ಎಂ.ಎಸ್.ಎಸ್. ವೈ. ಹಂತ-1 ರಡಿಯಲ್ಲಿ ಕೈಗೆತ್ತಿಕೊಂಡ ಇತರ ಎ.ಐ.ಐ.ಎಂ.ಎಸ್. ಗಳಂತೆ ಇರುತ್ತವೆ. ಆಯಾ ವಲಯದಲ್ಲಿ ಗುಣಮಟ್ಟದ ತೃತೀಯ ಹಂತದ ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ,ನರ್ಸಿಂಗ್ ಶಿಕ್ಷಣ ಮತ್ತು ಸಂಶೋಧನೆಯ ಅವಕಾಶಗಳನ್ನು ಒದಗಿಸುವುದು ರಾಷ್ಟ್ರೀಯ ಮಹತ್ವದ ಸಂಸ್ಥೆಗಳಾದ ಎ.ಐ.ಐ.ಎಂ.ಗಳ ಉದ್ದೇಶ.

ಪರಿಣಾಮ

- ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆಯಿಂದ ಆರೋಗ್ಯ ಶಿಕ್ಷಣ ಮತ್ತು ತರಬೇತಿಯಲ್ಲಿ ಪರಿವರ್ತನೆಯಾಗಲಿದೆ ಹಾಗೂ ಆಯಾ ವಲಯದಲ್ಲಿ ಆರೋಗ್ಯ ರಕ್ಷಣಾ ವೃತ್ತಿಪರರ ಕೊರತೆ ನಿವಾರಣೆಯಾಗಲಿದೆ.
- ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆಯಿಂದ ಜನತೆಗೆ ವಿಶೇಷ ತಜ್ಞತೆಯ ಆರೋಗ್ಯ ರಕ್ಷಣಾ ಸೌಲಭ್ಯ ಒದಗಿಬರಲಿದೆ.
- ಇದರಿಂದ ವೈದ್ಯರ ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸಮೂಹ ಈ ವಲಯದಲ್ಲಿ ನಿರ್ಮಾಣವಾಗಿದ್ದು, ಇದು ರಾಷ್ಟ್ರೀಯ ಆರೋಗ್ಯ ಮಿಷನ್ನಿನಡಿ (ಎನ್.ಎಚ್.ಎಂ.) ನಿರ್ಮಾಣವಾಗುವ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಆರೋಗ್ಯ ಸಂಸ್ಥೆಗಳು/ ಸವಲತ್ತುಗಳಿಗೆ ಲಭ್ಯವಾಗಲಿದೆ.
- ಜಮ್ಮು ಕಾಶ್ಮೀರ ಮತ್ತು ಗುಜರಾತ್ ಗಳಲ್ಲಿ ಹೊಸ ಎ.ಐ.ಐ.ಎಂ.ಎಸ್.ಗಳ ಸ್ಥಾಪನೆಯಿಂದ ಪ್ರತೀ ಎ.ಐ.ಐ.ಎಂ.ಎಸ್. ಗಳಲ್ಲಿ ವಿವಿಧ ಬೋಧನಾ ಮತ್ತು ಬೋಧಕೇತರ ವಿಭಾಗಗಳಲ್ಲಿ ಸುಮಾರು 3000 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.
- ಶಾಪಿಂಗ್ ಸೆಂಟರ್, ಕ್ಯಾಂಟೀನುಗಳು, ಇತ್ಯಾದಿಗಳು ಹೊಸ ಎ.ಐ.ಐ.ಎಂ.ಎಸ್. ಗಳ ಆ ಪ್ರದೇಶದಲ್ಲಿ ತಲೆ ಎತ್ತುವುದರಿಂದ ಪರೋಕ್ಷ ಉದ್ಯೋಗಗಳ ಸೃಷ್ಟಿಯೂ ಆಗಲಿದೆ.

- ವಿವಿಧ ಹೊಸ ಎ.ಐ.ಐ.ಎಂ. ಎಸ್. ಗಳಿಗೆ ಭೌತಿಕ ಮೂಲಸೌಕರ್ಯ ರೂಪಿಸುವ ನಿರ್ಮಾಣ ಕಾರ್ಯಚಟುವಟಿಕೆ ನಿರ್ಮಾಣ ಕ್ಷೇತ್ರದಲ್ಲಿಯೂ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ.

ಹಿನ್ನೆಲೆ

- ಕೇಂದ್ರೀಯ ವಲಯದ ಯೋಜನೆಯಾದ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನಾ (ಪಿ.ಎಂ.ಎಸ್.ಎಸ್. ವೈ.) ವು ದೇಶದ ವಿವಿಧ ಭಾಗಗಳಲ್ಲಿ ಕೈಗೆಟುಕುವ ದರದಲ್ಲಿ ತೃತೀಯ ಹಂತದ ಆರೋಗ್ಯ ರಕ್ಷಣಾ ಸೇವೆಯನ್ನು ಒದಗಿಸುವ ಮತ್ತು ನಿರ್ದಿಷ್ಟವಾಗಿ ಕೊರತೆ ಇರುವ ರಾಜ್ಯಗಳಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಸೌಲಭ್ಯಗಳನ್ನು ಒದಗಿಸಿಕೊಂಡು ಉದ್ದೇಶವನ್ನು ಹೊಂದಿದೆ.
- ಜಮ್ಮು ಕಾಶ್ಮೀರ ರಾಜ್ಯದ ಜಮ್ಮು ವಲಯ ಮತ್ತು ಕಾಶ್ಮೀರ ವಲಯದಲ್ಲಿ ತಲಾ ಒಂದರಂತೆ ಎರಡು ಹೊಸ ಎ.ಐ.ಐ. ಎಂ.ಎಸ್. ಗಳನ್ನು ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ರಾಜೆಕ್ಟಿನಡಿ 2015ರಂದು ಪ್ರಧಾನ ಮಂತ್ರಿ ಅವರು ಘೋಷಿಸಿದ್ದರು. ಗುಜರಾತಿನಲ್ಲಿ ಎ.ಐ.ಐ.ಎಂ.ಎಸ್. ಸ್ಥಾಪನೆಯ ಬಗ್ಗೆ ಹಣಕಾಸು ಸಚಿವರು 2017-18 ರ ತಮ್ಮ ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದರು. ನಿಮ್ಮೂರಿಂದ..... ಮಸ್ಸೂರಿಗೆ/ಮೈಸೂರಿಗೆ

7. ನಾಸಾದ ಟೆಸ್ ಉಪಗ್ರಹ

ಪ್ರಮುಖ ಸುದ್ದಿ

- ಸೌರವ್ಯೂಹದಾಚೆ ಗ್ರಹಗಳ ಪತ್ತೆಗೆ ನಾಸಾ ಹಾರಿಬಿಟ್ಟಿದ್ದ ಟೆಸ್ (ಟ್ರಾನ್ಸಿಸ್ಪಿಂಗ್ ಎಕ್ಸ್ಪ್ರೆಸ್ ಪ್ರಾನ್ಸೆಟ್ ಸರ್ವೇ ಸ್ಯಾಟಲೈಟ್) ಹೊಸ ಗ್ರಹವನ್ನು ಪತ್ತೆಹಚ್ಚಿದೆ.

ಮುಖ್ಯ ಅಂಶಗಳು

- ಎಚ್ಡಿ-21749ಬಿ ಎಂದು ಹೆಸರಿಸಲಾದ ಈ ಗ್ರಹ, ಭೂಮಿಯಿಂದ 53 ಜ್ಯೋತಿರ್ವರ್ಷ ದೂರದಲ್ಲಿದ್ದು, ಕುಬ್ಜ ನಕ್ಷತ್ರವನ್ನು ಪ್ರದಕ್ಷಿಣೆ ಹಾಕುತ್ತಿದೆ ಎಂದು ನಾಸಾ ಖಚಿತಪಡಿಸಿದೆ.

- ಗ್ರಹಗಳ ಪತ್ತೆಗೆ 2018 ಏಪ್ರಿಲ್ ನಲ್ಲಿ ಟೆಸ್ ಹಾರಿಬಿಡಲಾಗಿದ್ದು, ಈ ಭೂಮಿಯನ್ನೇ ಹೋಲುವ ಪಿ ಮೆನ್ನಾಯಿ ಬಿ ಎಂಬ ಸೂಪರ್ ಅರ್ಥ್ ಹಾಗೂ ಎಲ್‌ಎಚ್ ಎಸ್-3844ಬಿ ಗ್ರಹಗಳನ್ನು ಪತ್ತೆ ಹಚ್ಚಿತ್ತು.
- ಎರಡೂ ಗ್ರಹಗಳ ಪ್ರದಕ್ಷಿಣೆ ವೇಗಕ್ರಮವಾಗಿ 6.3 ದಿನಹಾಗೂ 11 ಗಂಟೆಯಾಗಿದ್ದು, ಎಚ್‌ಡಿ-21749ಬಿ ಪ್ರದಕ್ಷಿಣೆ ವೇಗ ನಿಧಾನ, 1 ಪದಕ್ಷಿಣೆಗೆ 36 ದಿನ ಕಾಲಾವಧಿ ತೆಗೆದುಕೊಳ್ಳುತ್ತಿದೆ ಎಂದು ನಾನಾ ಹೇಳಿದೆ.
- ಗಾತ್ರದಲ್ಲಿ ಭೂಮಿಗಿಂತ 3 ಪಟ್ಟು ದೊಡ್ಡದಾಗಿರುವ ಎಚ್‌ಡಿ-21749 ಬಿ, ಕಲ್ಲುಬಂಡೆಗಳಿಂದ ಕೂಡಿದ್ದು, ಅನಿಲಗಳಿಂದ ನಿರ್ಮಾಣವಾಗಿದೆ.
- ಅನಿಲಗಳ ಪ್ರಮಾಣ ಸೌರಮಂಡಲದ ನೆಪ್ಚೂನ್ ಹಾಗೂ ಯುರೇನಿಸ್ ಗ್ರಹಗಳಿಗಿಂತ ಅಧಿಕವಾಗಿದ್ದು, ಜೀವಿಗಳ ವಾಸಕ್ಕೆ ಯೋಗ್ಯವಲ್ಲ. ಟೆಸ್ ಕಾರ್ಯಾರಂಭಿಸಿದ 3 ತಿಂಗಳಲ್ಲೇ 3 ಗ್ರಹಗಳನ್ನು ಪತ್ತೆಹಚ್ಚಿದೆ.
- ಸೌರವ್ಯೂಹದ ಹೊರಗಿನ ಬಹುತೇಕ ಗ್ರಹಗಳು ಅಧಿಕ ಉಷ್ಣಾಂಶ ಹೊಂದಿರುವುದು ಸರ್ವವಿಧಿತ.
- ಆದರೆ ಅತ್ಯಂತ ಸಣ್ಣ ಹಾಗೂ ಶೀತಲ ವಾತಾವರಣ ಹೊಂದಿರುವ ಗ್ರಹಗಳ ಪತ್ತೆ ಬಲು ಅಪರೂಪ. ಆದರೆ ಟೆಸ್, ಈ ಕಾರ್ಯದಲ್ಲಿ ಯಶಸ್ವಿಯಾಗಿದೆ. ಸ್ಯೂರಿಗೆ
- ಎಚ್‌ಡಿ-21749ಬಿ ಅತ್ಯಂತ ಶೀತ ವಾತಾವರಣ ಹೊಂದಿರುವ ಸಣ್ಣ ಗಾತ್ರದ ಗ್ರಹವಾಗಿದೆ

8. ಅಂತರಿಕ್ಷದಲ್ಲಿ ಭಾರತೀಯರ ಹಾರಾಟ

ಪ್ರಮುಖ ಸುದ್ದಿ

- 2021ರ ಡಿಸೆಂಬರ್ ತಿಂಗಳಲ್ಲಿ ಮೂವರು ಯಾತ್ರಿಗಳ ಸಹಿತ ಗಗನನೌಕೆಯೊಂದನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗುತ್ತಿದೆ.

ಮುಖ್ಯ ಅಂಶಗಳು

- ಇದಕ್ಕೂ ಮುನ್ನ, ತಾಲೀಮು ಎಂಬಂತೆ, ಎರಡು ಮಾನವರಹಿತ ನೌಕೆಗಳನ್ನು ವ್ಯೋಮಕ್ಕೆ ಕಳುಹಿಸಲು ಉದ್ದೇಶಿಸಲಾಗಿದೆ. ಇವು 2020 ಡಿಸೆಂಬರ್ ಮತ್ತು 2021 ಜುಲೈನಲ್ಲಿ ಉಡಾವಣೆಗೊಳ್ಳಲಿವೆಯಂತೆ. ಅಮೆರಿಕ, ರಷ್ಯಾ ಮತ್ತು ಚೀನಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಮಾನವಸಹಿತ ಅಂತರಿಕ್ಷ ನೌಕೆಯನ್ನು ಈಗಾಗಲೇ ವ್ಯೋಮದತ್ತ ಕಳುಹಿಸಿವೆ. ತಂತ್ರಜ್ಞಾನದ ಎಲ್ಲ ಮಜಲುಗಳಲ್ಲಿ ಮುನ್ನಡೆದಿರುವ ಭಾರತ ಕೂಡ ಈ ನಿಟ್ಟಿನಲ್ಲಿ ಯಾವಾಗ ಸಾಧನೆ ಮಾಡೀತು ಎಂಬ ಕುತೂಹಲ ಹೆಚ್ಚಿನವರಿಗಿದೆ.
- 'ಚಂದ್ರಯಾನ' ಮತ್ತು 'ಮಂಗಳಯಾನ'ಗಳ ಅಭೂತಪೂರ್ವ ಯಶಸ್ಸಿನ ಬಳಿಕ ಈ ನಿರೀಕ್ಷೆ ಗರಿಗಿದರಿತ್ತು. ಅಂಥದೊಂದು ಸಮಯ ಹತ್ತಿರ ಬರುತ್ತಿದೆ. ಇಸ್ರೋ ಈ ಮಹತ್ವದ ಯೋಜನೆಗೆ ಸಜ್ಜಾಗಿದೆ. ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಈ ಯೋಜನೆಗೆ 'ಗಗನಯಾನ' ಎಂದು ಹೆಸರಿಡಲಾಗಿದೆ. ಇಸ್ರೋದ ಈ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದ್ದು, 2021ರ ಕೊನೆಯ ತಿಂಗಳಲ್ಲಿ ಮೂವರು ವ್ಯೋಮಯಾನಿಗಳನ್ನು ಹೊತ್ತ ನೌಕೆ ನಭಕ್ಕೆರಲಿದೆ. ಇಸ್ರೋ, ಇದಕ್ಕೂ ಮುಂದಿನ ಹಂತದ ಯೋಜನೆಗಳನ್ನೂ ಆಲೋಚಿಸಿದೆ. ಮಾನವಸಹಿತ ಯಾನದ ಬಳಿಕ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಯಾತ್ರಿಗಳನ್ನು ಕಳುಹಿಸುವುದು, ಚಂದ್ರನ ಮೇಲೆ ಭಾರತೀಯರು ಕಾಲಿಡುವಂತೆ ಮಾಡುವುದು- ಇವು ಇಸ್ರೋದ ದೂರದೃಷ್ಟಿಯ ಯೋಜನೆಗಳು. ಸೂರಿಗೆ

ಗಗನಯಾನದ ಸ್ಥೂಲರೂಪ

- 'ಗಗನಯಾನ' ಎಂಬುದು ಭೂ ಕಕ್ಷೆಯನ್ನು ಸುತ್ತುವರಿಯುವ ನೌಕೆಯ ಹೆಸರು. ಮೂವರು ಯಾತ್ರಿಗಳು ಅದರಲ್ಲಿರುತ್ತಾರೆ. ಕನಿಷ್ಠ 7 ದಿನ ಅದು ಗಗನದಲ್ಲಿರುತ್ತದೆ. ಇದರ ವಿನ್ಯಾಸ, ತಂತ್ರಜ್ಞಾನ ಸಂಪೂರ್ಣವಾಗಿ ಇಸ್ರೋದಿಂದ ರೂಪಿತವಾಗಿರುತ್ತದೆ. ಇದು ಯಶಸ್ವಿಯಾದರೆ, ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸಿದ ನಾಲ್ಕನೇ ದೇಶ ಎನಿಸಲಿದೆ ಭಾರತ. ಈ ನೌಕೆಯನ್ನು ಯಾತ್ರಿಗಳ ಸಮೇತ ಹೊತ್ತೊಯ್ಯಲಿರುವ ರಾಕೆಟ್ ಜಿಎಸ್‌ಎಲ್‌ವಿ ಎಂಕೆ-3. ಇದು ಮೂರು ಹಂತದ ರಾಕೆಟ್. 4 ಟನ್‌ಗಳಷ್ಟು ಭಾರದ ನೌಕೆಗಳನ್ನು ಮೇಲಿನ ಕಕ್ಷೆಗೂ, 10 ಟನ್‌ನಷ್ಟು ಭಾರದ ನೌಕೆಗಳನ್ನು ಹತ್ತಿರದ ಕಕ್ಷೆಗೂ ಹೊತ್ತು ಸೇರಿಸುವ ಸಾಮರ್ಥ್ಯ ಹೊಂದಿದೆ.

600 ಕಿಲೋಮೀಟರ್‌ಗಳಷ್ಟು ದೂರದ ಕೆಳಹಂತದ ಕಕ್ಷೆಗೆ ನೌಕೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಕ್ರಯೋಜೆನಿಕ್ ಇಂಜಿನ್ ಇದರಲ್ಲಿದೆ.

ವಾಹನ ಹೇಗಿರುತ್ತೆ?

- ಯಾತ್ರಿಗಳನ್ನು ಹೊಂದಿರುವ ವಾಹನ, 3.7 ಮೀಟರ್ ವ್ಯಾಸ ಹಾಗೂ 7 ಮೀಟರ್ ಎತ್ತರ ಹೊಂದಿರುತ್ತದೆ. ಭೂಮಿಯಿಂದ ಉಡಾಯಿಸಿದ 16 ನಿಮಿಷಗಳಲ್ಲಿ ಭೂ ತಳಕಕ್ಷೆಯನ್ನು ಸೇರುತ್ತದೆ. ಅಲ್ಲಿ ಅದು 5ರಿಂದ 7 ದಿನ ಇರಲಿದೆ. ಯಾತ್ರಿಗಳು ಧರಿಸುವ ಸ್ಪೇಸ್ ಸೂಟ್‌ಗಳನ್ನು ತಿರುವನಂತಪುರದ ವಿಕ್ರಮ್ ಸಾರಾಭಾಯಿ ಸ್ಪೇಸ್ ಸೆಂಟರ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ.
- ಒಂದು ಆವುಜನಕ ಸಿಲಿಂಡರ್ ಇಟ್ಟುಕೊಳ್ಳಲು ಜಾಗ ಹೊಂದಿರುವ ಈ ಸೂಟ್ ಧರಿಸಿ ಯಾತ್ರಿ 60 ನಿಮಿಷ ಕಾಲ ವಾಹನದಿಂದ ಹೊರಗೆ ಉಸಿರಾಡಬಲ್ಲ. ಈ ವಾಹನ, ಪ್ರತಿ 90 ನಿಮಿಷಕ್ಕೊಮ್ಮೆ ಭೂಮಿಯನ್ನು ಸುತ್ತು ಹಾಕಲಿದೆ. ಹೀಗಾಗಿ ಯಾತ್ರಿಗಳು 90 ನಿಮಿಷಕ್ಕೊಮ್ಮೆ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ಅನುಭವಿಸಲಿದ್ದಾರೆ. ಪ್ರತಿ 24 ಗಂಟೆಗೊಮ್ಮೆ ಭಾರತ ಇವರ ಕಣ್ಣಿಗೆ ಬೀಳುತ್ತದೆ. ಸೂಕ್ಷ್ಮ ಗುರುತ್ವಾಕರ್ಷಣೆಯ ಬಗ್ಗೆ ಇವರು ಅಧ್ಯಯನ ನಡೆಸಲಿದ್ದಾರೆ. ಹಿಂದಿರುಗುವ ಸಂದರ್ಭದಲ್ಲಿ, 36 ಗಂಟೆಗಳ ಕಾಲ ಪ್ರಯಾಣ ಮಾಡಿ, ಗುಜರಾತ್ ಕರಾವಳಿಯ ಬಳಿ ಅರಬ್ಬೀ ಸಮುದ್ರದಲ್ಲಿ ಈ ಕ್ಯಾಪ್ಸೂಲ್ ಇಳಿಯಲಿದೆ. ಸಂಸ್ಕೃತದಲ್ಲಿ 'ವ್ಯೋಮ' ಎಂದರೆ ಅಂತರಿಕ್ಷ. ಹೀಗಾಗಿ ನಮ್ಮ ಗಗನಯಾತ್ರಿಗಳಿಗೆ 'ವ್ಯೋಮನಾಟ್ಸ್' ಎಂಬ ಆಕರ್ಷಕ ಹೆಸರನ್ನೂ ಇಡಲಾಗಿದೆ.

ತಂತ್ರಜ್ಞಾನ ಮತ್ತು ಉದ್ಯೋಗ

- ಇಸ್ರೋದ ಮಾಜಿ ಮುಖ್ಯಸ್ಥ ಜಿ.ಮಾಧವನ್ ನಾಯರ್ ಅವರು ಹೇಳುವ ಪ್ರಕಾರ, ಗಗನಯಾನದ ಸಿದ್ಧತೆಯ ಸಂದರ್ಭದಲ್ಲಿ ಇಸ್ರೋದಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯುನ್ನತ ತಂತ್ರಜ್ಞಾನದ ಚಟುವಟಿಕೆಗಳು ನಡೆಯಲಿವೆ. ಇದರಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಸಹಾಯವಾಗುವ ಅನೇಕ ಉಪ ಉತ್ಪನ್ನಗಳೂ ಲಭ್ಯವಾಗಬಹುದು. ಸುಮಾರು 15,000

ಮಂದಿಗೆ ಉದ್ಯೋಗ ದೊರೆಯಲಿದೆ. ಅದರಲ್ಲಿ 861 ಮಂದಿ ಇಸ್ರೋದ ವಿಜ್ಞಾನ- ತಂತ್ರಜ್ಞಾನ ಸಿಬ್ಬಂದಿಗಳಾಗಿರುತ್ತಾರೆ.

ವೆಚ್ಚ ಎಷ್ಟು?

- ಗಗನಯಾನದ ಒಟ್ಟಾರೆ ವೆಚ್ಚ ಸುಮಾರು 10,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಗಗನಯಾನಕ್ಕಾಗಿ ಇಸ್ರೋ ಹಲವಾರು ಉಪತಂತ್ರಜ್ಞಾನಗಳನ್ನೂ ಅಭಿವೃದ್ಧಿಪಡಿಸುತ್ತಿದೆ. ಭೂಮಿಗೆ ಮರಳುವ ಯಾನದ ಸಾಮರ್ಥ್ಯ, ಸಿಬ್ಬಂದಿ ಪಾರಾಗುವ ವ್ಯವಸ್ಥೆ, ಯಾತ್ರಿಗಳ ವಾಹನದ ಉತ್ತಮೀಕರಣ, ತಾಪಮಾನ ಸಂರಕ್ಷಣಾ ವ್ಯವಸ್ಥೆ, ಜೀವರಕ್ಷಕ ಸಾಧನಗಳ ತಂತ್ರಜ್ಞಾನ ಇತ್ಯಾದಿಗಳನ್ನು ಸಿದ್ಧಪಡಿಸಿದೆ. ಬಾಹ್ಯಾಕಾಶದ ವೈದ್ಯಕೀಯ, ಆರೋಗ್ಯ ನಿಗಾ, ವಿಕಿರಣ ಸಂರಕ್ಷಣೆ ಮತ್ತು ಜೀವರಕ್ಷಕ ವ್ಯವಸ್ಥೆಗಳ ಬಗ್ಗೆ ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ಸಿಎನ್‌ಇಎಸ್‌ನಿಂದ ಸಹಕಾರವನ್ನೂ ಪಡೆದಿದೆ. ಸುರಕ್ಷಿತವಾದ ಸ್ಪೇಸ್‌ಸೂಟ್‌ನ ಅಭಿವೃದ್ಧಿಗಾಗಿ ಇದುವರೆಗೆ ಇಸ್ರೋ 173 ಕೋಟಿ ರೂ. ವ್ಯಯಿಸಿದೆ.

ಫ್ರೆಂಚ್ ಸಹಭಾಗಿತ್ವ

- ಇತ್ತೀಚೆಗೆ ಗಗನಯಾನಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಫ್ರಾನ್ಸ್ ದೇಶಗಳು ಒಂದು ಒಪ್ಪಂದಕ್ಕೆ ಸಹಿ ಹಾಕಿವೆ. ಇದನ್ನು ಬೆಂಗಳೂರಿನಲ್ಲಿ ನಡೆದ ಸ್ಪೇಸ್ ಎಕ್ಸ್‌ಪೋದಲ್ಲಿ ಫ್ರೆಂಚ್ ಸ್ಪೇಸ್ ಎಜೆನ್ಸಿಯ ಅಧ್ಯಕ್ಷ ಜೀನ್ ವೆಸ್ ಲೆಗಾಲ್ ಹೇಳಿದ್ದರು. ಬಾಹ್ಯಾಕಾಶ ವೈದ್ಯಕೀಯ ವಿಚಾರದ ತಜ್ಞರನ್ನು ವಿನಿಮಯ ಮಾಡಿಕೊಳ್ಳುವುದು ಈ ಒಪ್ಪಂದದ ಒಂದಂಶ. ಫ್ರಾನ್ಸ್‌ನಲ್ಲಿರುವ ಅತ್ಯಾಧುನಿಕ ಬಾಹ್ಯಾಕಾಶ ಆಸ್ಪತ್ರೆ ವ್ಯವಸ್ಥೆಯ ಅಧ್ಯಯನಕ್ಕೆ ಅವಕಾಶ ನೀಡುವುದು, ಗಗನಯಾನಿಗಳ ಆರೋಗ್ಯಸ್ಥಿತಿಯ ಮೇಲೆ ನಿಗಾ ಇಡುವ ವ್ಯವಸ್ಥೆ, ಜೀವರಕ್ಷಕ ವ್ಯವಸ್ಥೆ, ವಿಕಿರಣ ತಡೆ ವ್ಯವಸ್ಥೆ, ವೈದ್ಯಮತ್ಯಾಜ್ಯ ಸುರಕ್ಷತೆ ಮತ್ತು ವೈಯಕ್ತಿಕ ಸ್ವಚ್ಛತೆಗಳ ವಿಷಯದಲ್ಲಿ ಉಭಯ ಸಂಸ್ಥೆಗಳೂ ಮಾಡಿದ ಅಧ್ಯಯನದ ಫಲಿತವನ್ನು ವಿನಿಮಯಿಸಿಕೊಳ್ಳುವುದು ಇದರಲ್ಲಿ ಸೇರಿದೆ. ಮಂಗಳಗ್ರಹ, ಶುಕ್ರಗ್ರಹ ಹಾಗೂ ಉಲ್ಕಾಶಿಲೆಗಳ ಬಗ್ಗೆ ಅಧ್ಯಯನ ಸಹಕಾರವೂ ಇದರಲ್ಲಿ ಚರ್ಚಿತವಾಗಿದೆ.

ಹ್ಯೂಮನ್ ರೇಟಿಂಗ್ ಎಂದರೇನು ?

- ಒಟ್ಟಾರೆ ಯೋಜನೆಯಲ್ಲಿ ಬಳಸುವ ನೌಕೆ, ರಾಕೆಟ್, ಕಂಪ್ಯೂಟರ್, ಆಲ್ಟಾರಿದಂ ಇತ್ಯಾದಿಗಳ ಗುಣಮಟ್ಟ ಅಳೆಯಲು 'ಹ್ಯೂಮನ್ ರೇಟಿಂಗ್' ಅನ್ನು ಉಪಯೋಗಿಸಲಾಗುತ್ತಿದೆ. ಇದು, ಯೋಜನೆಯು ಯಾತ್ರಿಗಳು ಸುರಕ್ಷಿತವಾಗಿ ಇರಲು ಅಗತ್ಯವಾದ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿದೆಯೇ ಎಂದು ಅಳೆಯುವ ಮಾನದಂಡ. ಇದನ್ನು ಲೋಪವಿಲ್ಲದೆ ಸಾಧಿಸಲು ಇನ್ನಷ್ಟು ಸಾಧನೆ ಅಗತ್ಯವಿದೆ. ನಿಗದಿಪಡಿಸಿರುವ 10000 ಕೋಟಿ ರೂಪಾಯಿಗಳಲ್ಲಿ 50%ದಷ್ಟು ಹಣಕಾಸು ಈ ಹ್ಯೂಮನ್ ರೇಟಿಂಗ್‌ನ್ನು ಸಾಧಿಸಲು ವ್ಯಯವಾಗುತ್ತಿದೆ. ಹ್ಯೂಮನ್ ರೇಟಿಂಗ್ ಸಾಧ್ಯವಾಗದೆ ಹೋದಲ್ಲಿ, ಕಲ್ಪನಾ ಚಾವ್ಲಾ ಮಾದರಿಯ ದುರಂತ ಗ್ಯಾರಂಟಿ.

ಇತರ ದೇಶಗಳು ಯಾಕೆ ಹಿಂಜರಿಯುತ್ತಿವೆ?

- ಇದುವರೆಗೆ ಅಮೆರಿಕ, ಸೋವಿಯತ್ ರಷ್ಯಾ ಮತ್ತು ಚೀನಾಗಳು ಮಾತ್ರ ಗಗನಯಾನಿಗಳನ್ನು ವ್ಯೋಮಕ್ಕೆ ಕಳುಹಿಸಿವೆ. ರಷ್ಯಾದ ಯೂರಿ ಗಗಾರಿನ್ 1961ರಲ್ಲಿ ಬಾಹ್ಯಾಕಾಶದಲ್ಲಿ ಹೆಜ್ಜೆ ಹಾಕಿದ ಮೊದಲಿಗ ಎನಿಸಿದ್ದರು. ಇದರ ನಂತರ ಹಲವಾರು ಮಾನವಸಹಿತ ಉಡ್ಡಯನಗಳಾಗಿವೆ; ಮಾನವಸಹಿತ ಗಗನಯಾತ್ರೆ ಮಾಡುವ ಸಾಮರ್ಥ್ಯವುಳ್ಳ ಜಪಾನ್, ಇಂಗ್ಲೆಂಡ್, ಫ್ರಾನ್ಸ್ ಮುಂತಾದ ದೇಶಗಳು ಸುಮ್ಮನಿವೆ. ಅದಕ್ಕೆ ಕಾರಣ ಇಂಥ ಯೋಜನೆಗಳಿಗೆ ಬೇಕಾಗುವ ಅಧಿಕ ವೆಚ್ಚದ ಬಾಬು. ಕೃತಕ ಉಪಗ್ರಹಗಳನ್ನು ಕಳಿಸುವುದರಿಂದ ತಂತ್ರಜ್ಞಾನ ವಲಯಕ್ಕೆ ಹೆಚ್ಚಿನ ಉಪಯೋಗ, ಲಾಭಗಳಿವೆ. ಆದರೆ ಮಾನವಸಹಿತ ನೌಕೆ ಕಳುಹಿಸುವ ತಂತ್ರಜ್ಞಾನ ಸಾಕಷ್ಟು ಜಟಿಲ; ಹೆಚ್ಚಿನ ದೇಶಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ. ಡೆನ್ಮಾರ್ಕ್ ದೇಶ ಮಾನವಸಹಿತ ಯಾನಕ್ಕೆ ಉದ್ದೇಶಿಸಿದ್ದು, 2022ರಲ್ಲಿ ನೌಕೆಯನ್ನು ಕಳುಹಿಸಲಿದೆ.

ಇದರ ಉದ್ದೇಶವೇನು?

- ಇದರಿಂದ ಮುಖ್ಯವಾಗಿ ದೇಶದ ಯುವಜನತೆಯಲ್ಲಿ ಸ್ವಾಭಿಮಾನ, ಸಾಧನೆಯ ಸ್ಫೂರ್ತಿಗಳನ್ನು ಉದ್ದೇಶಿಸುವುದು, ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರದಲ್ಲಿ ಅರಿವನ್ನು

ದೇಶದಲ್ಲಿ ಹೆಚ್ಚಿಸುವುದು, ಔದ್ಯಮಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು, ಸಾಮಾಜಿಕ ಉಪಯೋಗಗಳಿಗಾಗಿ ತಂತ್ರಜ್ಞಾನವನ್ನು ಬಳಸುವುದು ಇತ್ಯಾದಿ ಉದ್ದೇಶಗಳು. ಮನುಷ್ಯನನ್ನು ವ್ಯೋಮಕ್ಕೆ ಕಳಿಸುವಂಥ ಬೃಹತ್ ಕಾರ್ಯಕ್ರಮಕ್ಕೆ ಹಲವಾರು ವರ್ಷಗಳ ತಂತ್ರಜ್ಞಾನ ಕಾರ್ಯಾಚರಣೆ, ಅದಕ್ಕಾಗಿ ಹಲವಾರು ಔದ್ಯಮಿಕ ಘಟಕಗಳ ನಿರಂತರ ಕೆಲಸ ಮತ್ತು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಬಾಹ್ಯಾಕಾಶದಲ್ಲಿ ಮನುಷ್ಯನ ಶರೀರ ಹಾಗೂ ಮನಸ್ಸುಗಳ ವರ್ತಿಸುವ ರೀತಿಯನ್ನು ಸ್ಪಷ್ಟವಾಗಿ ಅಧ್ಯಯನ ಮಾಡಲು ಸಾಧ್ಯವಾಗುವುದರಿಂದ, ದೇಶದಲ್ಲಿ ನಡೆದಿರುವ ಸಂಶೋಧನೆಗಳನ್ನು ಮುಂದಿನ ಹಂತಕ್ಕೆ ಒಯ್ಯಬಹುದು.

9. ಎಬೋಲಾ ವೈರಸ್‌ಗೆ ಔಷಧಿ ಕಂಡುಹಿಡಿದ ವಿಜ್ಞಾನಿಗಳು

ಪ್ರಮುಖ ಸುದ್ದಿ

- ಎಬೋಲಾ ವೈರಸ್‌ಗೆ ವಿಜ್ಞಾನಿಗಳು ಔಷಧಿ ಕಂಡುಹಿಡಿದಿದ್ದು, ಅದನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಮುಖ್ಯ ಅಂಶಗಳು

- ಒಂದೇ ಡೋಸ್‌ನಲ್ಲಿ ಈ ಮದ್ದು ನೀಡಿದರೆ, ಎಬೋಲಾ ವೈರಸ್ ಸೋಂಕಿನಿಂದ ಮುಕ್ತರಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
- 'ಒಂದು ರೋಗ, ಒಂದು ಔಷಧಿ (ಒನ್ ಬಗ್, ಒನ್ ಡ್ರಗ್) ಮಾದರಿಯಲ್ಲಿ ಈ ಔಷಧಿಯನ್ನು ಅಭಿವೃದ್ಧಿಪಡಿಸಿದ್ದೇವೆ' ಎಂದು ಟೆಕ್ಸಾಸ್ ವಿಶ್ವವಿದ್ಯಾಲಯ ತಿಳಿಸಿದೆ.

ಏನಿದು ಎಬೋಲಾ ?

- ಎಬೋಲಾ ಎನ್ನುವುದು ಈ ಶತಮಾನದ ಹೊಸ ರೋಗವಾಗಿದ್ದು ವೈರಸ್‌ನಿಂದ, ಹರಡುವ ಈ ಸಾಂಕ್ರಾಮಿಕ ರೋಗ, ಮೊದಲು ಕಾಣಿಸಿಕೊಂಡದ್ದು 1976ರಲ್ಲಿ. ರಿಪಬ್ಲಿಕ್ ಆಫ್ ಕಾಂಗೋ

ದೇಶದ ಎಬೋಲಾ ಎಂಬ ನದಿ ತಟದ ಯಂಬಕು ಎಂಬ ಪುಟ್ಟ ಹಳ್ಳಿಯಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದಲೇ ಈ ರೋಗಕ್ಕೆ ಎಬೋಲಾ ಎಂಬ ಹೆಸರು ಬಂದಿದೆ.

- ಆಫ್ರಿಕಾ ಖಂಡದ ಉಗಾಂಡಾ, ಸಿಯಾರಾ, ಲಿಯೋನ್, ಗಿನಿ ಸೂಡಾನ್, ಐವರಿಕೋಸ್ಟಾ, ಕಾಂಗೋ, ಗಬೋನ್, ಲೈಬೆರಿಯಾ, ಸಿರಿಯಾ, ನೈಜೀರಿಯಾ ಮುಂತಾದ ಸಣ್ಣ ಸಣ್ಣ ದೇಶಗಳ ಉಷ್ಣವಲಯ, ಗುಡ್ಡಗಾಡು ಮತ್ತು ಬೆಟ್ಟ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಡುಗಳಲ್ಲಿ ವಾಸಿಸುವ ಬಾವಲಿಗಳಲ್ಲಿ ಈ ವೈರಸ್ ಹೆಚ್ಚಾಗಿ ಜೀವಿಸುತ್ತದೆ. ಕಾಡು ಪ್ರಾಣಿಗಳಿಂದ ಮನುಷ್ಯರಿಗೆ ವೈರಸ್ ಹಬ್ಬುತ್ತದೆ. ಈ ರೋಗ ಬಳಿಕ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಲ್ಲಿ ಈ ಎಬೋಲಾ ರೋಗ ಮಾರಣಾಂತಿಕವಾಗಿದ್ದು, ಶೇಕಡಾ 90ಮಂದಿ ಸಾವನ್ನಪ್ಪುತ್ತಾರೆ.

ಹೇಗೆ ಹರಡುತ್ತದೆ ?

- ಎಬೋಲಾ ವೈರಸ್‌ಗಳಲ್ಲಿ ಹಲವಾರು ಉಪಜಾತಿಗಳಿದ್ದು, ಹೆಚ್ಚಿನ ವೈರಸ್‌ಗಳು ಮಾರಣಾಂತಿಕವಾಗಿದ್ದು ವಿಪರೀತ ಜ್ವರ ಮತ್ತು ಅಧಿಕ ಆಂತರಿಕ ರಕ್ತಸ್ರಾವದಿಂದ ರೋಗಿಗಳು ಸಾವನ್ನಪ್ಪುತ್ತಾರೆ. ಎಬೋಲಾ ವೈರಸ್‌ನಿಂದ ಸೋಂಕಿತ ಪ್ರಾಣಿಗಳ ರಕ್ತ, ಮಲ, ಮೂತ್ರ, ವೀರ್ಯ, ಬೆವರು, ವಾಂತಿ, ಎಂಜಲು, ಉಗುಳು ಮತ್ತು ದೇಹದ ದ್ರವ್ಯಗಳ ಮುಖಾಂತರ, ಮನುಷ್ಯನ ದೇಹಕ್ಕೆ ಎಬೋಲಾ ವೈರಾಣು ಪ್ರವೇಶವಾಗುತ್ತದೆ ಅಥವಾ ಲ್ಯಾಬ್‌ಗಳಲ್ಲಿ ಎಬೋಲಾ ವೈರಸ್ ಸ್ಪರ್ಶದ ಮುಖಾಂತರವೂ ಹರಡಬಹುದು. ಎಬೋಲಾ ಗಾಳಿಯ ಮೂಲಕ ಪಸರಿಸುವ ರೋಗವಲ್ಲ. ಪ್ರಾಣಿಗಳಿಂದ ಮನುಷ್ಯನಿಗೆ ಹರಡುತ್ತದೆ.
- ಆಫ್ರಿಕಾ ದೇಶದ ಕಾಡುಗಳಲ್ಲಿನ ಗೋರಿಲ್ಲಾ, ಚಿಂಪಾಂಚಿ, ಕಾಡುಹಂದಿಗಳು, ಮಂಗಗಳು ಮತ್ತು ಬಾವಲಿಗಳ ಮುಖಾಂತರ ಈ ವೈರಸ್ ಮನುಷ್ಯನಿಗೆ ಹರಡುತ್ತದೆ. ಮನುಷ್ಯನಿಗೆ ವೈರಾಣು ಬಂದ ಬಳಿಕ ದೇಹದ ರಕ್ತ, ಜೊಲ್ಲುರಸ, ವೀರ್ಯ ಮತ್ತಿತರ ದೇಹದ ದ್ರವ್ಯಗಳ ಮುಖಾಂತರ ಇನ್ನೊಬ್ಬ ಮನುಷ್ಯನಿಗೆ ಹರಡುತ್ತದೆ ಅಥವಾ ಈ ದ್ರವ್ಯಗಳಿಂದ ಸೋಂಕು ಹೊಂದಿದ ವಸ್ತುಗಳ ಮುಖಾಂತರ ಎಬೋಲಾ ವೈರಾಣು ಹರಡಬಹುದು.

ಆಫ್ರಿಕಾ ದೇಶಗಳಲ್ಲಿ ಎಬೋಲಾ ತಡೆಗಟ್ಟಲು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ :

- ಜನರಲ್ಲಿ ಏಬೋಲಾ ರೋಗದ ಬಗ್ಗೆ ಬೀದಿ ನಾಟಕ, ವೃತ್ತ ಪತ್ರಿಕೆ, ದೃಶ್ಯ ಮಾಧ್ಯಮಗಳ ಮೂಲಕ ಜಾಗೃತಿ ಮಾಡಿಸುವುದು.
- ಕಾಡು ಪ್ರಾಣಿಗಳನ್ನು ಮತ್ತು ಸಾಕು ಪ್ರಾಣಿಗಳನ್ನು ಮುಟ್ಟದಂತೆ ಹೆಚ್ಚಿನ ನಿಗಾ ವಹಿಸುವುದು ಅಗತ್ಯವಿದ್ದಲ್ಲಿ ಕೈ ಚೀಲ ಮುಂತಾದ ದೇಹ ರಕ್ಷಣಾ ಕವಚಗಳ ಮುಖಾಂತರ ರೋಗಾಣು ಹರಡದಂತೆ ಎಚ್ಚರವಹಿಸಬೇಕು.
- ಮಾಸಾಂಹಾರ ಸೇವನೆಗೆ ಮೊದಲು, ಮಾಂಸವನ್ನು ಸರಿಯಾಗಿ ಬೇಯಿಸಿ ರೋಗಾಣು ಮುಕ್ತಗೊಳಿಸಬೇಕು.
- ಪೀಡಿತ ವ್ಯಕ್ತಿಗಳನ್ನು ಬೇರೆಯವರ ಸಂಪರ್ಕ ನಿಗದಂತೆ ಪ್ರತ್ಯೇಕವಾಗಿ ಇರಿಸುವುದು. ಈ ರೋಗಿಗಳ ಜೊತೆ ದೈಹಿಕ ಸಂಪರ್ಕವನ್ನು ಕಡಿಮೆ ಮಾಡುವುದು ಮತ್ತು ಅಗತ್ಯವಿದ್ದಲ್ಲಿ ಸೂಕ್ತ ರಕ್ಷಣಾ ಕವಚಗಳಾದ ಕಾಲು ಕವಚ, ಕೈ ಚೀಲ, ಕನ್ನಡಕ, ತಲೆಗವಚ, ನಿಲುವಂಗಿ ಮುಂತಾದವುಗಳನ್ನು ಉಪಯೋಗಿಸಿ ರೋಗಾಣು ಹರಡದಂತೆ ನಿಗಾ ವಹಿಸುವುದು.
- ಏಬೋಲಾ ರೋಗದಿಂದ ಮೃತ ವ್ಯಕ್ತಿಯನ್ನು ಕೂಡಾ ವಿಶೇಷ ಮುತುವರ್ಜಿ ವಹಿಸಿ, ಬೇರೆಯವರ ಸಂಪರ್ಕವಾಗದಂತೆ ನೋಡಿಕೊಳ್ಳಬೇಕು ಮತ್ತು ದೇಹವನ್ನು ಹುಗಿಯಲಾಗುತ್ತದೆ. ಯಾವುದೇ ರೀತಿಯ ದೈಹಿಕ ಸಂಪರ್ಕವನ್ನು ರೋಗಿಯ ಬಂಧುಗಳಿಗೂ ಆಗದಂತೆ ನಿಗಾ ವಹಿಸುವುದು. ಮಸ್ಸೂರಿಗೆ/ಮೈಸೂರಿಗೆ
- ಏಬೋಲಾ ಬಗ್ಗೆ ಹೆಚ್ಚಿನ ಜಾಗೃತಿ ಮಾಡಿಸುವ ಕಾರ್ಯಕ್ರಮಗಳನ್ನು ಸಂಗೀತಸಂಜೆಗಳನ್ನು, ನಾಟಕಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮಾಡಿಸುವುದು

1. ಮೈಕ್ರೋಬ್ ಪ್ರಾಜೆಕ್ಟ್

ಪ್ರಮುಖ ಸುದ್ದಿ

- ದೇಶದಲ್ಲೇ ಅತ್ಯಂತ ವಿಶಿಷ್ಟ ಯೋಜನೆಯನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದು, 103ಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಲ್ಲಿ ಕಾಣಿಸಿ ಕೊಳ್ಳುವ ಸಾಮಾನ್ಯ ರೋಗಗಳ ನಿವಾರಣೆ ಹಾಗೂ ತಡೆಗೆ ಸಂಶೋಧನೆ ನಡೆಸಲಾಗುತ್ತದೆ. ಇದನ್ನು "ಮೈಕ್ರೋಬ್ ಪ್ರಾಜೆಕ್ಟ್" ಎಂದು ಕರೆಯಲಾಗಿದ್ದು, 150 ಕೋಟಿ ರೂ. ಮೀಸಲಿಡಲಾಗಿದೆ.

ಮುಖ್ಯ ಅಂಶಗಳು

ಏನಿದು ಮೈಕ್ರೋಬ್ ಪ್ರಾಜೆಕ್ಟ್ ?

- ಈ ಯೋಜನೆ ಅಡಿಯಲ್ಲಿ 103 ಬುಡಕಟ್ಟು ಜನಾಂಗಗಳ 20,600 ಜನರ ರಕ್ತ, ಚರ್ಮ ಹಾಗೂ ಜೊಲ್ಲು ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಈ ಬುಡಕಟ್ಟು ಜನರು ತಮ್ಮ ಸಂಬಂಧಿಗಳಲ್ಲೇ ವಿವಾಹವಾಗುವುದರಿಂದ ಕೆಲವು ರೋಗಗಳು ಅನುವಂಶೀಯವಾಗಿ ಹರಡುತ್ತಿದ್ದು, ಇವರಲ್ಲಿರುವ ಬ್ಯಾಕ್ಟೀರಿಯಾ, ಶಿಲೀಂಧ್ರ, ವೈರಸ್ ಮತ್ತು ಇತರ ಸೂಕ್ಷ್ಮ ಜೀವಿಗಳನ್ನು ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
- ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ಹೆಲ್ತ್ ಸೈನ್ಸಸ್ ಮತ್ತು ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ಹಾಗೂ ಇತರ 10 ಸಂಸ್ಥೆಗಳು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲಿವೆ. ಈ ಹಿಂದೆ ಬುಡಕಟ್ಟು ಅಥವಾ ಹಿಂದುಳಿದ ಜನರ ಮೇಲೆ ಮೈಕ್ರೋಬಯೋಮ್ ಅಧ್ಯಯನವನ್ನು ವಿಶ್ವದ ಇತರ ದೇಶಗಳಲ್ಲೂ ನಡೆಸಲಾಗಿದ್ದು, ಅದೇ ಮಾದರಿಯಲ್ಲಿ ಈ ಅಧ್ಯಯನ ನಡೆಸಲಾಗುತ್ತಿದೆ. ಅಮೆರಿಕ, ಇಂಗ್ಲೆಂಡ್ ಹಾಗೂ ಕೆನಡಾದಲ್ಲಿ ಯಶಸ್ವಿಯಾಗಿ ಈ ಅಧ್ಯಯನ ನಡೆಸಲಾಗಿದ್ದು, ಇದು ಜನರ ಮೈಕ್ರೋಬ್‌ಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವಲ್ಲಿ ಮಹತ್ವದ ದಾಖಲೆಯಾಗಿದೆ.

2. ಐಎಂಐಫ್ ಮುಖ್ಯ ಆರ್ಥಿಕತಜ್ಞೆಯಾಗಿ ಗೀತಾ ಗೋಪಿನಾಥ್ ಅಧಿಕಾರ ಸ್ವೀಕಾರ

ಪ್ರಮುಖ ಸುದ್ದಿ

- ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಐಫ್) ಮುಖ್ಯ ಆರ್ಥಿಕತಜ್ಞೆಯಾಗಿ ಗೀತಾ ಗೋಪಿನಾಥ್ ಅಧಿಕಾರ ಸ್ವೀಕರಿಸಿದ್ದಾರೆ. ತನ್ಮೂಲಕ 'ಐಎಂಐಫ್'ನ ಈ ಉನ್ನತ ಹುದ್ದೆಗೆ ಏರಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮುಖ್ಯ ಅಂಶಗಳು

- ಡಿಸೆಂಬರ್ 31ರಂದು ಸೇವಾ ನಿವೃತ್ತರಾಗಿರುವ ಐಎಂಐಫ್‌ನ ಸಂಶೋಧನಾ ವಿಭಾಗದ ನಿರ್ದೇಶಕ ಮತ್ತು ಆರ್ಥಿಕ ಸಲಹೆಗಾರರಾಗಿದ್ದ ಮೌರೈಸ್ ಆಬ್ಸ್‌ಫೆಲ್ಡ್ ಅವರ ಉತ್ತರಾಧಿಕಾರಿಯಾಗಿ ಗೀತಾ ಅವರು ಕಾರ್ಯನಿರ್ವಹಿಸಲಿದ್ದಾರೆ.
- ಐಎಂಐಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್ ಲಗಾರ್ಡ್ ಅವರು ಗೀತಾ ಅವರನ್ನು ಈ ಹುದ್ದೆಗೆ ನೇಮಿಸುವ ಸಂಬಂಧ ಕಳೆದ ವರ್ಷದ ಅಕ್ಟೋಬರ್ 1ರಂದು ಆದೇಶ ಹೊರಡಿಸಿದ್ದರು.

ಅಂತರರಾಷ್ಟ್ರೀಯ ಹಣಕಾಸು ನಿಧಿ(IMF-International Monetary Fund) ಬಗ್ಗೆ

- ಅಂತರರಾಷ್ಟ್ರೀಯ ಹಣಕಾಸಿನ ಸಹಕಾರದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಘಟನೆಯೆಂದರೆ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಸ್ಥಾಪನೆಯೇ ಸರಿ. 1944 ರ ಬ್ರಿಟನ್ ವುಡ್ಸ್ ಸಮ್ಮೇಳನದ ನಿರ್ಣಾಯಕದ ಫಲವಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿ ಜನ್ಮತಾಳಿತು. ಐಎಂಐಫ್ 1945ರ ಡಿಸೆಂಬರ್ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿತ್ತಾದರೂ, ಅದರ ವಿನಿಯಮ ಕಾರ್ಯಕಲಾಪಗಳು 1947 ರ ಮಾರ್ಚ್ ತಿಂಗಳಿನಿಂದ ಅಧೀಕೃತವಾಗಿ ಪ್ರಾರಂಭಗೊಂಡವು. ಐಎಂಐಫ್ ಕೇಂದ್ರ ಕಚೇರಿಯು ಅಮೇರಿಕಾದ ವಾಷಿಂಗ್ಟನ್‌ನಲ್ಲಿದೆ. ಪ್ರಾರಂಭದಲ್ಲಿ ಐಎಂಐಫ್ ಕೇವಲ 44 ಸದಸ್ಯ ದೇಶಗಳನ್ನು ಹೊಂದಿತ್ತು. ಅದರ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಐಎಂಐಫ್ ಸದಸ್ಯರ ದೇಶಗಳ ಸಂಖ್ಯೆ 189ಕ್ಕೇರಿದೆ.

ಉದ್ದೇಶಗಳು

- ಅಂತರರಾಷ್ಟ್ರೀಯ ಹಣಕಾಸು ನಿಧಿಯು ಅಂತರರಾಷ್ಟ್ರೀಯ ಹಣಕಾಸಿನ ಸಹಕಾರ
- ಅಂತರರಾಷ್ಟ್ರೀಯ ವ್ಯಾಪಾರದ ಸಮತೋಲನ ವೃದ್ಧಿ
- ವಿನಿಯಮ ದರದಲ್ಲಿ ಸ್ಥಿರತೆ ಕಾಪಾಡುವುದು
- ವಿನಿಯಮ ನಿಯಂತ್ರಣಗಳ ನಿರ್ಮೂಲನೆ
- ಬಹು ಪಾಶ್ಚಾತ್ಯ ಪರಿವರ್ತನೆ
- ಪಾವತಿ ಶಿಲ್ಕಿನಲ್ಲಿಯ ಅಸಮತೋಲನ ನಿವಾರಣೆ

ಸಂಘಟನೆ

- ಐಎಂಎಫ್ ಆಡಳಿತವನ್ನು ಒಂದು ಗವರ್ನರ್ ಮಂಡಳಿ (A board of governors) ಒಂದು ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ (A board of executive directors), ಒಬ್ಬ ವ್ಯವಸ್ಥಾಪಕ ನಿರ್ದೇಶಕ (A managing director) ಮತ್ತು ಇತರೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಐಎಂಎಫ್ ದಿನ ನಿತ್ಯದ ಕಾರ್ಯ ಕಲಾಪಗಳನ್ನು ನೇರವೇರಿಸಿಕೊಂಡು ಹೋಗುವ ಜವಾಬ್ದಾರಿಯು ನಿರ್ದೇಶಕರ ಮಂಡಳಿಯದ್ದಾಗಿದೆ. ಈ ಮಂಡಳಿಯಲ್ಲಿ ಒಟ್ಟು 20 ಮಂದಿ ನಿರ್ದೇಶಕರುಗಳಿರುತ್ತಾರೆ. ಅವರಲ್ಲಿ ಐದು ಮಂದಿ ನಿರ್ದೇಶಕರು ಶಾಶ್ವತ ಸದಸ್ಯರುಗಳಾಗಿರುತ್ತಾರೆ. ಮಂಡಳಿಯ ಶಾಶ್ವತ ಸದಸ್ಯತ್ವ ಪಡೆದ ರಾಷ್ಟ್ರಗಳೆಂದರೆ, ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಭಾರತಗಳಾಗಿವೆ. 15 ಮಂದಿ ನಿರ್ದೇಶಕರನ್ನು ಭೌಗೋಳಿಕ ಹಂಚಿಕೆಯ ಆಧಾರದ ಮೇಲೆ 2 ವರ್ಷಗಳಿಗೊಮ್ಮೆ ಚುನಾಯಿಸಲಾಗುತ್ತದೆ.

3. ಭಾರತೀಯ ಪುರಾತತ್ವ ಇಲಾಖೆ

ಪ್ರಮುಖ ಸುದ್ದಿ

- ಭಾರತೀಯ ಪುರಾತತ್ವ ಇಲಾಖೆಯು (ಎಎಸ್ಐ) 6 ಸ್ಮಾರಕಗಳನ್ನು 2018 ರಲ್ಲಿ ಪುರಾತನ ಸ್ಮಾರಕಗಳು ಮತ್ತು ಪುರಾತತ್ವ ಶಾಸ್ತ್ರದ ಸೈಟ್‌ಗಳು ಮತ್ತು ರಿಮೇನ್ಸ್ ಕಾಯಿದೆ ಅಡಿಯಲ್ಲಿ 'ರಕ್ಷಿತ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆ' ಎಂದು ಘೋಷಿಸಿದೆ

ಮುಖ್ಯ ಅಂಶಗಳು

6 ಸ್ಮಾರಕಗಳೆಂದರೆ

- ಮಹಾರಾಷ್ಟ್ರದ ನಾಗ್ಪುರದಲ್ಲಿ 125 ವರ್ಷ ಹಳೆಯ ಓಲ್ಡ್ ಹೈಕೋರ್ಟ್ ಬಿಲ್ಡಿಂಗ್.
- ಒಡಿಶಾದ ಬೋಲಂಗಿರ್ ಜಿಲ್ಲೆಯ ರಣಪುರ್ ಜಹ್ರೈಲಿನಲ್ಲಿರುವ ಗುಂಪಿನ ದೇವಾಲಯಗಳು,
- ಅಫಾ ಖಾನ್ ಮತ್ತು ಹಾಥಿ ಖಾನಾದ ಆಗ್ರ-ಹವೇಲಿಯಲ್ಲಿ 2 ಮುಘಲ್ ಯುಗದ ಸ್ಮಾರಕಗಳು,
- ರಾಜಸ್ಥಾನದ ಅಲ್ವಾರ್ ಜಿಲ್ಲೆಯ ನೀಮ್ರಾನಾ ಬಾವೊರಿ,
- ಕೋಟಾಲಿಯ ವಿಷ್ಣು ದೇವಾಲಯ, ಉತ್ತರಖಂಡದ ಪಿಥೋರಫರ್ ಜಿಲ್ಲೆ

ಭಾರತೀಯ ಪುರಾತತ್ವ ಇಲಾಖೆ ಬಗ್ಗೆ

- ಪುರಾತತ್ವ ಶಾಸ್ತ್ರದ ಸಂಶೋಧನೆ ಮತ್ತು ದೇಶದ ಸಾಂಸ್ಕೃತಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು (ಸಂಸ್ಕೃತಿ ಸಚಿವಾಲಯ) ಸಂಘಟನೆಯು ಭಾರತದ ಪುರಾತತ್ವ ಶಾಸ್ತ್ರದ ಸಮೀಕ್ಷೆ (ಎಎಸ್ಐ) ಆಗಿದೆ. ಇದನ್ನು 1861 ರಲ್ಲಿ ಬ್ರಿಟಿಷ್ ರಾಜ್ ಸ್ಥಾಪಿಸಿದರು.
- ASI ಯನ್ನು 1861 ರಲ್ಲಿ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ ಅವರು ಸ್ಥಾಪಿಸಿದರು, ಇವರು ಅದರ ಮೊದಲ ನಿರ್ದೇಶಕ ಜನರಲ್ ಆಗಿದ್ದರು. ಉಪಖಂಡದ ಇತಿಹಾಸದ ಬಗೆಗಿನ ಮೊದಲ ವ್ಯವಸ್ಥಿತ ಸಂಶೋಧನೆಯು ಏಷಿಯಾಟಿಕ್ ಸೊಸೈಟಿಯಿಂದ ನಡೆಸಲ್ಪಟ್ಟಿತು, ಇದು ಜನವರಿ 15, 1784 ರಂದು ಬ್ರಿಟಿಷ್ ಇಂಡೊಲೊಜಿಸ್ಟ್ ವಿಲಿಯಂ ಜೋನ್ಸಿಯಿಂದ ಸ್ಥಾಪಿಸಲ್ಪಟ್ಟಿತು.
- ಕಲ್ಕತ್ತಾದಲ್ಲಿ ಸಮಾಜವು ಪ್ರಾಚೀನ ಸಂಸ್ಕೃತ ಮತ್ತು ಪರ್ಷಿಯನ್ ಪಠ್ಯಗಳನ್ನು ಅಧ್ಯಯನ ಮಾಡಿ ವಾರ್ಷಿಕ ಪ್ರಕಟಣೆಯನ್ನು ಪ್ರಕಟಿಸಿತು ಶೀರ್ಷಿಕೆಯ ಏಷಿಯಾಟಿಕ್ ಸಂಶೋಧನೆಗಳು . ಅದರ ಆರಂಭಿಕ ಸದಸ್ಯರ ಪೈಕಿ ಗಮನಾರ್ಹವಾದದ್ದು ಚಾರ್ಲ್ಸ್ ವಿಲ್ಕಿನ್ಸ್ ಆಗಿದ್ದು 1785 ರಲ್ಲಿ ಭಗವದ್ಗೀತೆಯ ಮೊದಲ ಇಂಗ್ಲಿಷ್ ಭಾಷಾಂತರವನ್ನು ಆಗಿನ ಗವರ್ನರ್ ಜನರಲ್ ಆಫ್ ಇಂಡಿಯಾ, ವಾರೆನ್ ಹೇಸ್ಟಿಂಗ್ಸ್ ಪ್ರೋತ್ಸಾಹದೊಂದಿಗೆ ಪ್ರಕಟಿಸಿತು.

- ಆದಾಗ್ಯೂ, 1837 ರಲ್ಲಿ ಜೇಮ್ಸ್ ಪ್ರಿನ್ಸೆಪ್ರಿಂದ ಬ್ರಾಹ್ಮಿ ಲಿಪಿಯ ಅರ್ಥೈಸುವಿಕೆಯು ಸಮಾಜದ ಸಾಧನೆಗಳ ಪ್ರಮುಖ ಅಂಶವಾಗಿತ್ತು. ಈ ಯಶಸ್ವಿ ಅರ್ಥಶಾಸ್ತ್ರವು ಭಾರತೀಯ ವರ್ಣಶಾಸ್ತ್ರದ ಅಧ್ಯಯನವನ್ನು ಉದ್ಘಾಟಿಸಿತು.

4. ಖೇಲೋ ಇಂಡಿಯಾ

ಪ್ರಮುಖ ಸುದ್ದಿ

- ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್ ಆಯೋಜನೆಗೆ ಅತ್ಯಾಧುನಿಕ ಮೂಲಭೂತ ಸೌಕರ್ಯಗಳು ಮತ್ತು ಸುಸಜ್ಜಿತ ಶೂಟಿಂಗ್ ರೇಂಜ್‌ನೊಂದಿಗೆ ಮಹಾರಾಷ್ಟ್ರ ಸಜ್ಜಾಗಿದ್ದು, ಮಹತ್ವಾಕಾಂಕ್ಷಿಯ ಕ್ರೀಡಾಕೂಟಕ್ಕೆ ಪುಣೆಯಲ್ಲಿ ಚಾಲನೆ ದೊರೆಯಲಿದೆ.

ಮುಖ್ಯ ಅಂಶಗಳು

- ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್ ಹೆಸರಿನಲ್ಲಿ ಮೊದಲ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಇದೀಗ ಖೇಲೋ ಇಂಡಿಯಾ ಯೂತ್ ಗೇಮ್ಸ್ ಎಂದು ಹೆಸರು ಬದಲಾಯಿಸಲಾಗಿದೆ.
- ಒಟ್ಟಾರೆ 18 ಕ್ರೀಡೆಗಳಲ್ಲಿ ಸ್ಪರ್ಧೆ ನಡೆಯಲಿದ್ದು, ದೇಶದಾದ್ಯಂತ ಒಟ್ಟಾರೆ 9000ಕ್ಕೂ ಹೆಚ್ಚಿನ ಯುವ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ.

ಖೇಲೋ ಇಂಡಿಯಾ ಯುವ ಆಟಗಳು

- ಖೇಲೋ ಇಂಡಿಯಾ ಯುವ ಆಟಗಳನ್ನು ವಾರ್ಷಿಕವಾಗಿ ಜನವರಿ ಅಥವಾ ಫೆಬ್ರವರಿಯಲ್ಲಿ ರಾಷ್ಟ್ರೀಯ ಹಂತದ ಬಹುಶಿಸ್ತಿನ ಹುಲ್ಲುಗಾವಲು ಆಟಗಳು ಎಂದು ಆಯೋಜಿಸಲಾಗುತ್ತದೆ. ಈ ಆಟಗಳನ್ನು ಎರಡು ವಿಭಾಗಗಳಲ್ಲಿ -17 ವರ್ಷದೊಳಗಿನ ಶಾಲಾ ವಿದ್ಯಾರ್ಥಿಗಳು ಮತ್ತು ಅಂಡರ್ -21 ಕಾಲೇಜು ವಿದ್ಯಾರ್ಥಿಗಳಲ್ಲಿ ನಡೆಸಲಾಗುತ್ತದೆ.
- ಖೇಲೋ ಇಂಡಿಯಾ ಯುವ ಆಟಗಳು ಖೇಲೋ ಇಂಡಿಯಾ ಕಾರ್ಯಕ್ರಮದ ಒಂದು ಭಾಗವಾಗಿದೆ, ನಮ್ಮ ದೇಶದಲ್ಲಿರುವ ಎಲ್ಲಾ ಕ್ರೀಡೆಗಳಿಗೆ ಬಲವಾದ ಚೌಕಟ್ಟನ್ನು ನಿರ್ಮಿಸುವ

ಮೂಲಕ ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಹುಲ್ಲುಗಾವಲು ಮಟ್ಟದಲ್ಲಿ ಪುನಶ್ಚೇತನಗೊಳಿಸಲು ಮತ್ತು ಭಾರತವನ್ನು ಶ್ರೇಷ್ಠ ಕ್ರೀಡಾ ರಾಷ್ಟ್ರವಾಗಿ ಸ್ಥಾಪಿಸಲು ಇದನ್ನು ಪರಿಚಯಿಸಲಾಯಿತು.

- ಉನ್ನತ ಮಟ್ಟದ ಸಮಿತಿಯಿಂದ ವಿವಿಧ ಹಂತಗಳಲ್ಲಿ ಆದ್ಯತೆಯ ಕ್ರೀಡಾ ವಿಭಾಗಗಳಲ್ಲಿ ಗುರುತಿಸಲಾದ ಪ್ರತಿಭಾನ್ವಿತ ಆಟಗಾರರಿಗೆ ಆರ್ಥಿಕ ನೆರವನ್ನು ವಾರ್ಷಿಕ 5 ಲಕ್ಷ ರೂ 8 ವರ್ಷಕ್ಕೆ ನೀಡಲಾಗುತ್ತದೆ

5. ಹೆನ್ಲೆ ಪಾಸ್‌ಪೋರ್ಟ್ ಸೂಚ್ಯಂಕ

ಪ್ರಮುಖ ಸುದ್ದಿ

- ವಿಶ್ವದ ಅತ್ಯಂತ ಪ್ರವಾಸಿ ಸ್ನೇಹಿ ಹಾಗೂ ಪ್ರಭಾವಿ ಪಾಸ್‌ಪೋರ್ಟ್‌ಗಳ ಬ್ಯಾಂಕಿಂಗ್‌ನಲ್ಲಿ ಭಾರತ 2 ಸ್ಥಾನಗಳನ್ನು ಸುಧಾರಿಸಿದ್ದು, 79ಕ್ಕೆ ಏರಿಕೆಯಾಗಿದೆ.

ಮುಖ್ಯ ಅಂಶಗಳು

- ಹೆನ್ಲೆ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಪಟ್ಟಿಯಲ್ಲಿ 190 ರಾಷ್ಟ್ರಗಳ ಪೈಕಿ ಜಪಾನ್ ಮೊದಲ ಸ್ಥಾನದಲ್ಲಿದೆ. ಅಪ್ಪಾನಿಸ್ತಾನ, ಪಾಕಿಸ್ತಾನ ಮತ್ತು ಸೇಷೆಲ್‌ಗಳು ಭಾರತಕ್ಕಿಂತ ಬಹಳಷ್ಟು ಕೆಳಕ್ಕಿಳಿದಿದ್ದು, ಅನುಕ್ರಮವಾಗಿ 104, 102 ಮತ್ತು 94ನೇ ಸ್ಥಾನದಲ್ಲಿದೆ. ಚೀನಾ 20 ಸ್ಥಾನ ಜಿಗಿದಿದ್ದು, 69ಕ್ಕೆ ಏರಿತು.
- ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಥಾರಿಟಿಯ ಅಂಕಿ ಅಂಶಗಳನ್ನು ಆಧರಿಸಿ ಹೆನ್ಲೆ ಪಾಸ್‌ಪೋರ್ಟ್ ಸೂಚ್ಯಂಕ ಪ್ರಕಟವಾಗಿದೆ.
- ಪಾಸ್ ಪೋರ್ಟ್ ಹೊಂದಿರುವ ಭಾರತೀಯರು 61 ರಾಷ್ಟ್ರಗಳಿಗೆ ವೀಸಾದ ಅಗತ್ಯ ಇಲ್ಲದೆಯೂ ಪ್ರವೇಶಿಸಬಹುದು.
- ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತಕ್ಕೆ ಇಂಥ ಅವಕಾಶ ಎರಡು ಪಟ್ಟು ಹೆಚ್ಚು.
- ಪಾಕಿಸ್ತಾನೀಯರು ಸೊಮಾಲಿಯಾ, ಸಿರಿಯಾ, ಅಫ್ಘಾನಿಸ್ತಾನ ಇತ್ಯಾದಿ ಪ್ರಕ್ಷುಬ್ಧ ಪೀಡಿತ ರಾಷ್ಟ್ರಗಳಿಗೆ ಮಾತ್ರ ವೀಸಾ ಇಲ್ಲದೆ ಹೋಗಬಹುದು.

- ಜಪಾನ್ ನಾಗರಿಕರು ಅತಿ ಹೆಚ್ಚು ರಾಷ್ಟ್ರಗಳಿಗೆ ವೀಸಾ ಇಲ್ಲದೆ ಪ್ರಯಾಣಿಸುವ ಅವಕಾಶ ಹೊಂದಿದ್ದಾರೆ. ಸಿಂಗಾಪುರ, ದಕ್ಷಿಣ ಕೊರಿಯಾ 2ನೇ ಸ್ಥಾನದಲ್ಲಿದೆ.

6 ರಾಷ್ಟ್ರೀಯ ಯುವ ದಿನ

ಪ್ರಮುಖ ಸುದ್ದಿ

- ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ಜ.12ನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಮುಖ್ಯ ಅಂಶಗಳು

- ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. 1984 ರಲ್ಲಿ ಭಾರತ ಸರ್ಕಾರ ದಿನವನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು ಮತ್ತು 1985 ರಿಂದ ಪ್ರತಿವರ್ಷ ಭಾರತದಲ್ಲಿ ಆಚರಿಸಲಾಗುತ್ತದೆ.
- ಈ ವರ್ಷ ಇದು ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚರಣೆಯಾಗಿದೆ. ದಿನದ ಆಚರಣೆಯು ತತ್ವಶಾಸ್ತ್ರವನ್ನು ಮತ್ತು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪ್ರಸಾರ ಮಾಡಲು ಮತ್ತು ಅವರ ಧೈಯ ಮತ್ತು ಉದ್ದೇಶವನ್ನು ಪ್ರಸಾರ ಮಾಡಲು ಪ್ರಯತ್ನಿಸುತ್ತದೆ. ಇದು ಭಾರತೀಯ ಯುವಜನತೆಗೆ ಸಹಾ ಪ್ರೇರಣೆಗೆ ಸಹಾಯ ಮಾಡುತ್ತದೆ ಮತ್ತು ಕಾರ್ಯನಿರ್ವಹಿಸುತ್ತದೆ.

ಸ್ವಾಮಿ ವಿವೇಕಾನಂದರ ಬಗ್ಗೆ

- ಸ್ವಾಮಿ ವಿವೇಕಾನಂದ 12 ಜನವರಿ 1863 ರಂದು ನರೇಂದ್ರನಾಥ ದತ್ತಾನಾಗಿ ಜನಿಸಿದರು ಮತ್ತು 4 ಜುಲೈ 1902 ರಂದು ನಿಧನರಾದರು. 19 ನೇ ಶತಮಾನದ ಸಂತ ರಾಮಕೃಷ್ಣ ಪರಮಹಂಸದ ಮುಖ್ಯ ಶಿಷ್ಯರಾಗಿದ್ದರು.
- “ಪಾಶ್ಚಾತ್ಯ” ಜಗತ್ತಿಗೆ ವೇದಾಂತ ಮತ್ತು ಯೋಗದ ಭಾರತೀಯ ತತ್ವಗಳನ್ನು ಪರಿಚಯಿಸಿದ ಭಾರತದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.

- 19 ಹಾಗೂ 20ನೇ ಶತಮಾನದಲ್ಲಿ ರಾಷ್ಟ್ರೀಯತೆಯನ್ನು ಜನರ ಮನದಲ್ಲಿ ಬಿತ್ತುವ ಕೈಂಕರ್ಯದಲ್ಲಿ ವಿವೇಕಾನಂದರ ಪಾತ್ರ ಮಹತ್ವದ್ದು.
- ಅವರ ಮೌಲ್ಯಾಧಾರಿತ ವಿಚಾರಧಾರೆಗಳು ಹಿಂದುತ್ವ, ಹಿಂದೂ ಸಂಸ್ಕೃತಿ ಹಾಗೂ ಅದರ ಪ್ರಾಚೀನತೆ ಜನರ ಮನದಲ್ಲಿ ನೆಲೆಯೂರಿಸಿತು.
- 1893ರಲ್ಲಿ ಅಮೆರಿಕದ ಚಿಕಾಗೋದಲ್ಲಿ ನಡೆದ ಜಾಗತಿಕ ಧರ್ಮ ಸಮ್ಮೇಳದಲ್ಲಿ ಅವರ ಭಾಷಣ, ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿತು.
- 1897ರಲ್ಲಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸುವ ಮೂಲಕ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡರು.

7. ರೈಸಿನಾ ಸಂವಾದ

ಪ್ರಮುಖ ಸುದ್ದಿ

- 4ನೇ-ರೈಸಿನಾ-ಸಂವಾದ ಇತ್ತೀಚೆಗೆ ನವದೆಹಲಿಯಲ್ಲಿ ನಡೆಯಿತು.

ಮುಖ್ಯ ಅಂಶಗಳು

- ರೈಸಿನಾ ಡೈಲಾಗ್ ಭಾರತದ ಪ್ರಮುಖ ಚಿಂತನೆಗೆ ಮಂಥನವಾಗಿದ್ದು, ಥಿಂಕ್ ಟ್ಯಾಂಕ್ ಒಬ್ಬರ್ವರ್ ರಿಸರ್ಚ್ ಫೌಂಡೇಶನ್ ಮತ್ತು ವಿದೇಶಾಂಗ ಸಚಿವಾಲಯದ ಸಹಕಾರದೊಂದಿಗೆ ಪ್ರಮುಖ ವಾರ್ಷಿಕ ಕಾರ್ಯಕ್ರಮವಾಗಿ ಹೊರಹೊಮ್ಮಿದೆ.

ಏನಿದು ರೈಸಿನಾ ಸಂವಾದ ?

- ರೈಸಿನಾ ಸಂವಾದವು ಜಾಗತಿಕ ಸಮುದಾಯವನ್ನು ಎದುರಿಸುತ್ತಿರುವ ಅತ್ಯಂತ ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ಬಹುವಿಧದ ಸಮಾವೇಶವಾಗಿದೆ. ಈ ಡೈಲಾಗ್ ಬಹು ಮುಖ್ಯಸ್ಥ, ಬಹುಪಕ್ಷೀಯ ಚರ್ಚೆಯಾಗಿ ರಚಿಸಲ್ಪಟ್ಟಿದೆ. ಇದರಲ್ಲಿ ರಾಜ್ಯಗಳ ಮುಖ್ಯಸ್ಥರು, ಕ್ಯಾಬಿನೆಟ್ ಮಂತ್ರಿಗಳು ಮತ್ತು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಮತ್ತು ಪ್ರಮುಖ ಖಾಸಗಿ ವಲಯದ ಅಧಿಕಾರಿಗಳು ಭಾಗವಹಿಸುತ್ತಾರೆ.

8. ಗುರು ಗೋವಿಂದ ಸಿಂಗ್ ಸ್ಮರಣಾರ್ಥ ಹೊಸ ನಾಣ್ಯ ಬಿಡುಗಡೆ

ಪ್ರಮುಖ ಸುದ್ದಿ

- ಗುರು ಗೋವಿಂದ ಸಿಂಗ್ ಅವರ 350 ನೇ ಜನ್ಮದಿನೋತ್ಸವ ಪ್ರಯುಕ್ತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೂ 350 ರ ನಾಣ್ಯವನ್ನು ಬಿಡುಗಡೆ ಮಾಡಿದರು.

ಮುಖ್ಯ ಅಂಶಗಳು

- ಗುರು ಗೋವಿಂದ ಸಿಂಗ್ ಜೀ ಅವರ ಜನ್ಮ ವರ್ಷಾಚರಣೆಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ ಬಳಿಕ ಅವರು ಆಯ್ದು ಸಭಿಕರನ್ನುದ್ದೇಶಿಸಿ ಮಾತನಾಡಿದರು. ಗುರು ಗೋವಿಂದ ಸಿಂಗ್ ಜೀ ಓರ್ವ ಶ್ರೇಷ್ಠ ಹೋರಾಟಗಾರರು, ತತ್ವಜ್ಞಾನಿ, ಕವಿಗಳು, ಮತ್ತು ಗುರು ಆಗಿದ್ದರು. ಅವರು ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಹೋರಾಡಿದರು. ಜನತೆಗೆ ಅವರ ಬೋಧನೆಗಳು ಧರ್ಮ ಮತ್ತು ಜಾತಿಯ ಅಡೆ ತಡೆಗಳನ್ನು ದಾಟುವ ಆದ್ಯತೆಯನ್ನು ಕೇಂದ್ರೀಕರಿಸಿದ್ದವು. ಪ್ರೀತಿ, ಶಾಂತಿ, ಮತ್ತು ತ್ಯಾಗಕ್ಕೆ ಸಂಬಂಧಿಸಿ ಅವರ ಬೋಧನೆಗಳು ಈಗಲೂ ಪ್ರಸ್ತುತವಾಗಿವೆ ಎಂದು ಪ್ರಧಾನಮಂತ್ರಿ ಅವರು ಬಣ್ಣಿಸಿದರು.
- ಗುರು ಗೋವಿಂದ ಸಿಂಗ್ ಜೀ ಅವರ ಮೌಲ್ಯಗಳು ಮತ್ತು ಬೋಧನೆಗಳು ಸ್ಪೂರ್ತಿಯ ಸೆಲೆಯಾಗಿವೆ ಮತ್ತು ಮುಂದಿನ ದಿನಗಳಲ್ಲಿ ಮಾನವ ಕುಲಕ್ಕೆ ಮಾರ್ಗದರ್ಶನ ನೀಡುವ ಸಾಮರ್ಥ್ಯವನ್ನು ಒಳಗೊಂಡಿವೆ ಎಂದು ಪ್ರಧಾನಮಂತ್ರಿ ಅವರು ನುಡಿದರು. ಸ್ಮರಣಾರ್ಥ ನಾಣ್ಯ , ಅವರಲ್ಲಿ ಪೂಜ್ಯತೆಯನ್ನು ಮತ್ತು ಗೌರವವನ್ನು ತೋರ್ಪಡಿಸುವ ನಿಟ್ಟಿನಲ್ಲಿ ನಮ್ಮದೊಂದು ಸಣ್ಣ ಪ್ರಯತ್ನ, ಜನತೆ ಗುರು ಗೋವಿಂದ ಸಿಂಗ್ ಜೀ ಮಹಾರಾಜ ಅವರು ತೋರಿದ 11 ಅಂಶಗಳ ಪಥದಲ್ಲಿ ಸಾಗುವ ನಿರ್ಧಾರ ಕೈಗೊಳ್ಳಬೇಕು ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.

ಗುರು ಗೋವಿಂದ ಸಿಂಗ್ ಬಗ್ಗೆ

- ಸಿಖ್ಖರ ಗುರು ಗುರು ಹರ್ ಗೋವಿಂದ ಸಿಂಗ್ ೧೫೯೫ ರ ಜೂನ್ ೧೯ರಂದು ಪಂಜಾಬ್‌ನ ಅಮೃತಸರದಲ್ಲಿ ಜನಿಸಿದರು .ಇವರು ಸಿಖ್ಖಧರ್ಮದ ಹತ್ತು ಗುರುಗಳಲ್ಲಿ ಆರನೆಯವರು.ಗುರು ಅರ್ಜುನ್‌ದೇವ್ ನಂತರ ೧೬೦೬ ರ ಮೇ ೨೫ರಂದು ಇವರು ಸಿಖ್ಖಧರ್ಮದ ಗುರುವಾದರು.
- ಇವರು ಧರ್ಮಗುರುಗಳಾಗಿರುವುದರ ಜೊತೆಗೆ, ಕ್ರೀಡಾಪಟು ಹಾಗೂ ಅತ್ಯುತ್ತಮ ಸೈನಿಕರಾಗಿದ್ದರು.ಮೊಘಲರ ದಬ್ಬಾಳಿಕೆ ವಿರುದ್ಧ ಹೋರಾಡಿದರು.ಮುಗ್ಧರ ರಕ್ಷಣೆಗಾಗಿ ಯಾವಾಗಲೂ ಎರಡು ಖಡ್ಗಗಳನ್ನು ಧರಿಸಿರುತ್ತಿದ್ದರು. ಹರ್ ಗೋವಿಂದಪುರ ಪಟ್ಟಣವನ್ನು ನಿರ್ಮಿಸಿದರು.ಇವರು ೧೬೪೫ ರ ಮಾರ್ಚ್ ೨೮ರಂದು ನಿಧನರಾದರು.

9. ಪ್ರಧಾನಿ ನರೇಂದ್ರ ಮೋದಿಗೆ 'ಚೊಚ್ಚಲ' ಫಿಲಿಪ್ ಕೋಟ್ಟರ್ ಅಧ್ಯಕ್ಷೀಯ ಪ್ರಶಸ್ತಿ

ಪ್ರಮುಖ ಸುದ್ದಿ

- ಪ್ರಧಾನಿ ನರೇಂದ್ರ ಮೋದಿ 'ಚೊಚ್ಚಲ' ಫಿಲಿಪ್ ಕೋಟ್ಟರ್ ಅಧ್ಯಕ್ಷೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವರ್ಲ್ಡ್ ಮಾರ್ಕೆಟಿಂಗ್ ಸಮ್ಮಿಟ್ (ಡಬ್ಲ್ಯುಎಂಎಸ್) ಇಂಡಿಯಾ ಈ ಪ್ರಶಸ್ತಿಯನ್ನು ಮೋದಿಯವರಿಗೆ ಪ್ರಧಾನ ಮಾಡಿದೆ.

ಮುಖ್ಯ ಅಂಶಗಳು

ಮೋದಿಯವರನ್ನು ಆಯ್ಕೆ ಮಾಡಲು ಕಾರಣಗಳು

- ಮೋದಿಯವರು ವಿಶ್ವಮಟ್ಟದಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
- ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾದಂಥ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ನಿಸ್ವಾರ್ಥವಾಗಿ ದೇಶ ಸೇವೆ ಮಾಡುತ್ತಿದ್ದಾರೆ.
- ಆರ್ಥಿಕ, ಸಾಮಾಜಿಕ, ತಾಂತ್ರಿಕ ಕ್ಷೇತ್ರಗಳಲ್ಲಿ ದೇಶವನ್ನು ಸದೃಢಗೊಳಿಸಿ, ಪ್ರಗತಿಯತ್ತ ಕೊಂಡೊಯ್ದಿದ್ದಾರೆ ಎಂದು ಮೋದಿಯವರಿಗೆ ನೀಡಿದ ಸನ್ಮಾನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಪ್ರಶಸ್ತಿ?

- ಡಬ್ಲ್ಯು ಎಂಎಸ್ ಈ ಹಿಂದೆ ಮಾರ್ಕೆಟಿಂಗ್ ಮತ್ತು ಜಾಹೀರಾತು ಕಾರ್ಯ ವಲಯದಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ನೀಡುತ್ತಿತ್ತು. ಆನಂತರ ವರ್ಲ್ಡ್ ಮಾರ್ಕೆಟಿಂಗ್ ಸಮಿಟಿ (ಡಬ್ಲ್ಯು ಎಂಎಸ್) ಗ್ರೂಪ್ ಸಂಸ್ಥಾಪಕ, ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್ ಗುರು ಫಿಲಿಪ್ ಕೋಟ್ಟರ್ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲು ಆರಂಭಿಸಿತು.

ಯಾರು ಈ ಫಿಲಿಪ್ ಕೋಟ್ಟರ್?

- ಫಿಲಿಪ್ ಕೋಟ್ಟರ್ ಅಮೆರಿಕದ ಮಾರ್ಕೆಟಿಂಗ್ ಲೇಖಕ. ಪ್ರಸ್ತುತ ಇವರು ಕೆಲ್ಲೋಗ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ನಲ್ಲಿ ಪ್ರಮುಖ ಪ್ರಾಧ್ಯಾಪಕರಾಗಿದ್ದಾರೆ

10. ಕೇರಳದಲ್ಲಿ ಆಧ್ಯಾತ್ಮಿಕ ಸರ್ಕೂಟ್

ಪ್ರಮುಖ ಸುದ್ದಿ

- ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿರವರು ಕೇರಳದ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನ, ಆರಾನ್ಮೂಲ ಮತ್ತು ಶಬರಿಮಲೆ ಮೂರು ಪ್ರಮುಖ ಯಾತ್ರಾ ಕೇಂದ್ರಗಳನ್ನು ಒಳಗೊಂಡ ಆಧ್ಯಾತ್ಮಿಕ ಸರ್ಕೂಟ್ ಅಭಿವೃದ್ಧಿಗಾಗಿ ಒಂದು ಯೋಜನೆಯನ್ನು ಉದ್ಘಾಟಿಸಿದರು.

ಮುಖ್ಯ ಅಂಶಗಳು

- ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ವಿಷ್ಣುವಿನ 108 ದ್ವಿತೀಯಕಗಳಲ್ಲಿ ಒಂದಾಗಿದೆ.
- ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಸ್ವದೇಶ ದರ್ಶನ ಯೋಜನೆ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಸ್ವದೇಶ ದರ್ಶನ ಯೋಜನೆ ಬಗ್ಗೆ

- ದೇಶದಲ್ಲಿ ವಿಷಯಾಧರಿತ ಪ್ರವಾಸೋದ್ಯಮ ಸರ್ಕೂಟ್‌ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಸಚಿವಾಲಯ ಸ್ವದೇಶ ದರ್ಶನ ಯೋಜನೆಯನ್ನು ಘೋಷಿಸಿದೆ. ಪ್ರವಾಸಿಗರ ಸಂಖ್ಯೆ, ಸ್ಪರ್ಧಾತ್ಮಕತೆ ತತ್ವಗಳ ಆಧಾರದಲ್ಲಿ ಈ ಪ್ರವಾಸಿ ಸರ್ಕೂಟ್‌ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

ಸ್ವದೇಶ ದರ್ಶನ ಯೋಜನೆಯ ಲಕ್ಷಣಗಳು

- ಈ ಯೋಜನೆಗೆ ಅಗತ್ಯವಾದ ಶೇ.100ರಷ್ಟು ಹಣದ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವೇ ಮಾಡಲಿದೆ.
- ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಚಟುವಟಿಕೆಗಳ ನಿಧಿಯನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
- ಕಾರ್ಯಕ್ರಮ ನಿರ್ವಹಣೆ ಸಲಹಾ ಸಂಸ್ಥೆ (ಪಿಎಂಸಿ) ರೂಪಿಸುವ ವಿಸ್ತೃತ ಯೋಜನಾ ವರದಿ ಆಧಾರದಲ್ಲಿ ಅನುದಾನವನ್ನು ಅಂತಿಮಗೊಳಿಸಲಾಗುವುದು. ಅನುದಾನದ ಮೊತ್ತದಲ್ಲಿ ಯೋಜನೆಯಿಂದ ಯೋಜನೆಗೆ ಹಾಗೂ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತದೆ.
- ಯೋಜನೆಯ ಪ್ರಮುಖ ಧೈಯಗಳು ಹಾಗೂ ದೃಷ್ಟಿಕೋನವನ್ನು ಗಮನದಲ್ಲಿರಿಸಿಕೊಂಡು ರಾಷ್ಟ್ರೀಯ ನಿರ್ವಹಣಾ ಸಮಿತಿ (ಎನ್‌ಎಸ್‌ಸಿ) ಯನ್ನು ಸ್ಥಾಪಿಸಲಾಗುವುದು. ಪ್ರವಾಸೋದ್ಯಮ ಸಚಿವರು ಈ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ.
- ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಹಾಗೂ ಸಹಭಾಗಿತ್ವ ಹೊಂದಿರುವ ಸಂಸ್ಥೆಗಳನ್ನು ಸಂಪರ್ಕಿಸಿ ಯೋಜನೆಗಳನ್ನು ಗುರುತಿಸುವ ಕಾರ್ಯವನ್ನು ನೋಡಲ್ ಅಧಿಕಾರಿ ಮಾಡುತ್ತಾರೆ. ಎನ್‌ಎಸ್‌ಸಿ ಸದಸ್ಯ ಕಾರ್ಯದರ್ಶಿ ಈ ಯೋಜನೆಯ ನೋಡಲ್ ಅಧಿಕಾರಿಯಾಗಿರುತ್ತಾರೆ.